

ಸಂಸ್ಕೃತಸಂಪರ್ಕ ನೀಸಭಾಗ್ರಂಥವಾಲಾ ಕುಸುಮ—ಲ

ಧನಂಜಯವಿರಚಿತಂ

ದ ತರ್ಹಾ ಪಕೆ ೦

ಮೂಲಕ್ಕೂ ಇಗಳ ಅನುವಾದ, ಧನಿಕಕೃತಾವಲೋಕನಾರಸಿಂಹ ತ

ಅನುವಾದಕ

ವಿದ್ವಾನ್ ಆಜಾಯ್ ಎಸ್. ವಿ. ಭೀಮಭಟ್ಟ್ ಬಿ.ಎ.

ತರ್ಹಾಸ್ತಪ್ರಾಧ್ಯಾಪಕ

ಸರ್ಕಾರದ ಸಂಸ್ಕೃತಮಹಾವಾಶಾಲಾ, ಬೆಂಗಳೂರು.

ಸಂಸ್ಕೃತಸಂಪರ್ಕನೀಸಭಾ ಪ್ರಕಾಶನ.

ಪ್ರಫುಲ್ಖಮುದ್ರಣ

1974

ಸಂಸ್ಕೃತಸಂವರ್ಥಿನೀಸಭಾಗ್ರಂಥವಾಲಾ ಕುಸುಮ—

ಧನಂಜಯವಿರಚಿತಂ

ದಶರ್ಥ ಪರ್ಕೆ ೦

ಮೂಲಶೈಲ್ ಇಕ್ಕಳ ಅನುವಾದ, ಧನಿಕಕೃತಾವಲೋಕನಾರಸಿಂಹ

ಅನುವಾದಕ

ವಿದ್ವಾನ್ ಅಚಾರ್ಯ ಎಸ್. ವಿ. ಭೀಮಭಟ್ಟೆ ಬಿ.ಎ.

ತರ್ಕಶಾಸ್ತ್ರಪ್ರಾಧ್ಯಾಪಕ

ಸರ್ಕಾರದ ಸಂಸ್ಕೃತಮಹಾಪಾಠಾಲಾ, ಬೆಂಗಳೂರು.

ಸಂಸ್ಕೃತಸಂವರ್ಥಿನೀ ಸಭಾ ಪ್ರಕಾಶನ.

ಪ್ರಥಮಮುದ್ರಣ

1974

ಸಂಸ್ಕೃತಸಂವಧಿಕ್ ನೀಸಬಾಗ್ರಂಥವಾಲಾ ಕುಸುಮ—ಎ

ಸಂಸ್ಕೃತಸಂವಧಿಕ್ ನೀ ಸಭಾಪ್ರಕಾಶನ

ಪ್ರಥಮಮುದ್ರಣ ೮,೦೦೦ ಪ್ರತಿಗಳು

ಚೇತೆ 2-50

ಮುದ್ರಕರು

ಶ್ರೀ ಮಲ್ಲಿಕಾಚುರು ನೇ ಮುದ್ರಣಾಲಯ
ರಾಜ್ಯ, ಮೈಲೀನ್ ರಸ್ತೆ (ರಾಜ್ಯಾಸಿಂಗ್ ಹೆಚ್)
ಬೆಂಗಳೂರು—೫೬

ಎರಡು ನೂತನಗಳು

ಧನಂಜಯಕೃತವಾದ ‘ದಶರಥಪಕ’ವು ನಾಟ್ಯಶಾಸ್ತ್ರದಲ್ಲಿ ಒಂದು ಮಹತ್ತಮಪೂರ್ವಾಳಿವಾದ ಗ್ರಂಥ. ಭರತಮುನಿಕೃತವಾದ ನಾಟ್ಯಶಾಸ್ತ್ರದ ಸಂಪೀಠ, ಆದರೂ ಸರ್ವಾಂಗಿಳಿವಾದ ವಿವೇಚನೆಯನ್ನು ಒಳಗೊಂಡಿರುವ ಗ್ರಂಥವಿದು. ಈ ಗ್ರಂಥದ ಅನಂತರ ಬಂದಿರುವ ಪ್ರತಾಪರುದ್ವಿಯ, ಏಕಾವಲೀ, ಸಾಹಿತ್ಯದರ್ಶನ, ನಾಟ್ಯದರ್ಶನ, ರಷಮಂಜರೀ ಎಂಬ ಗ್ರಂಥಗಳಿಗೆ ದಶರಥಪಕವು ಉಪಜೀವ್ಯ (ಅಶ್ರಯ) ವಾಗಿದೆ. ಈ ಗ್ರಂಥದ ಅನುವಾದ ಇಂಗ್ಲೀಷ್‌, ಹಿಂದಿ, ಕನ್ನಡಗಳಲ್ಲಿ ಆಗಿದೆ. ಆದರೂ ನಾಟ್ಯಕ್ಕೆ ಸಂಬಂಧಪಟ್ಟ ಈ ಗ್ರಂಥದ ಒಂದು ಮತ್ತು ಮೂರನೆಯ ಪ್ರಕಾಶವನ್ನು ಮೂಲ ಮತ್ತು ಧನಿಕೃತವಾದ ಅವಲೋಕನದ ಅನುವಾದಸಹಿತವಾಗಿ ಸಾರಂಜಿಪದಿಂದ ಕೊಡುವುದಕ್ಕಾಗಿ ಈ ಅನುವಾದಗ್ರಂಥವು ಹೊರಟಿದೆ.

ಪರಿಚಯ—ದಶರಥಪಕ ಅಥವಾ ‘ದಶರಥಪ’ಕಾರನಾದ ಧನಂಜಯನು ಧಾರಾನಗರಿಯಲ್ಲಿದೆ ಭೋಜರಾಜನ ಚಿಕ್ಕಪನಾದ ಮುಂಜರಾಜನ ಆಸ್ಥಾನೆ ದಲ್ಲಿದ್ದನು. ಇವನೆ ಕಾಲ ಕ್ರ.ಶ. ೧೦ನೆಯ ಶತಮಾನ. ಈ ಗ್ರಂಥದಲ್ಲಿ ಒಟ್ಟು ೩೦೦ ಕಾರಿಕೆಗಳಿವೆ. ಮುಂಜನೆ ಕಾಲಾನಂತರ ಧನಂಜಯನ ಸೋಣರ—ನಾದ ಧನಿಕನು ದಶರಥಪಕಕ್ಕೆ ‘ಅವಲೋಕ’ ಎಂಬ ವ್ಯಾಖ್ಯಾನವನ್ನು ಬರೆದನು. ಈ ಗ್ರಂಥವೂ ಇದರ ವ್ಯಾಖ್ಯಾನವೂ ಸಂಗ್ರಹವಾಗಿಯೂ ಉಪಯುಕ್ತ ವಾಗಿಯೂ ಇಲ್ಲ. ಇದರಿಂದ ಭರತನ ನಾಟ್ಯಶಾಸ್ತ್ರವೂ ಸ್ವಲ್ಪ ಹಿಂದೆ ಬೀಳುವೆಂತಾಯಿತು. ಇಲ್ಲಿರುವ ಉದಾಹರಣೆಗಳು ಸ್ವರಚಿತವಲ್ಲ. ಪ್ರಸಿದ್ಧವಾದ ನಾಟಕಗಳಿಂದ ಅರಿಸಿಕೊಂಡವು. ಅವುಗಳಲ್ಲಿಯೂ ವೇಣೀಸಂಹಾರ ಮತ್ತು ರತ್ನಾವಳಿಯ ಉದಾಹರಣೆಗಳೇ ಹೆಚ್ಚು. ಈ ಗ್ರಂಥವು ಮುಖ್ಯವಾಗಿ ನಾಟ್ಯ—ನಾಟಕಾದಿಗಳನ್ನು ನಿರೂಪಿಸಲು ಹೊರಟಿದ್ದರೂ ಕಾವ್ಯಲಕ್ಷಣ, ನಾಯಕ—ನಾಯಿಕಾಪ್ರಭೀದ, ರಸನಿರೂಪಕೆಗಳ್ಳಿಗೆ ಆನುಷಂಗಿಕವಾಗಿ ಬಂದಿವೆ. ಆದರೂ ರಸಪ್ರಥಾನವಾದ ನಾಟ್ಯನಿರೂಪಣವನ್ನು ಮಾಡಲು ಹೊರಟಿರುವ ಈ ಗ್ರಂಥದಲ್ಲಿ ‘ರಸ’ತತ್ತ್ವ ನಿರೂಪಕೆಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿರುವುದು ಯುಕ್ತವೇ

ಆಗಿದೆ. ಇವನು ಶಾಂತವನ್ನು ಒಂಭತ್ತು ನೇಯ ರಸವೆಂದು ಒಪ್ಪುವುದಿಲ್ಲ. ಆ ವಿಷಯದಲ್ಲಿ ಕಟ್ಟಿವಾದ ಖಂಡನೆಯನ್ನು ಬರೆದಿದ್ದಾನೆ.

ದಶರಥಪತ್ರದ ನಾಟಕಾದಿರಾಹಪತ್ರಗಳಿಗೆ ಸಂಬಂಧಪಟ್ಟಿ ಭಾಗದ ಸಾರೆ—
ವನ್ನು ತಿಳಿಯಬೇಕೆಂಬ ಅಪೋಹೈಯಿಜ್ಞವರಿಗಾಗಿ ಈ ಅನುವಾದಗ್ರಂಥವು
ಉರೆಯಲ್ಪಟ್ಟಿದೆ. ಸಂಸ್ಕೃತಸಾಹಿತ್ಯಪರೀಕ್ಷೆಯ ವಿದ್ಯಾರ್ಥಿಗಳಿಗೂ, ಸಂಸ್ಕೃತ
M.A., B.A. ಮುಂತಾದ ಪರೀಕ್ಷೆಯಲ್ಲಿ ನಾಟ್ಯಶಾಸ್ತ್ರಸಾರವನ್ನು ತಿಳಿಯಲ್ಲಿ
ಅವೇದ್ವಿಸುವ ವಿದ್ಯಾರ್ಥಿಗಳಿಗೂ ಈ ಗ್ರಂಥವು ಹೆಚ್ಚು ಸಹಾಯಕವೆಂದು ಭಾವಿಸ
ಉಂಟಾಗಿದೆ. ಮೊದಲನೇಯ ಪ್ರಕಾಶದಲ್ಲಿ ದಶರಥಪತ್ರದಲ್ಲಿ ಇಲ್ಲದಿರುವ ಕೆಲವು
ಸಂಧಿಸಮನ್ವಯವನ್ನು ವೇಣೇಸಂಹಾರನಾಟಕದಿಂದ ಆರಿಸಿಕೊಡಲಾಗಿದೆ.
ಒಂದನೇಯ ಪ್ರಕಾಶದಲ್ಲಿ, ಉದಾಹರಣೆಯೇ ಈ ಮತ್ತು ಅವುಗಳ ಪೂರ್ತಿ
ಅನುವಾದವನ್ನು ಕೊಟ್ಟಿರೆ ಗ್ರಂಥವು, ಬೆಳಕಿರುತ್ತೇ ದೆಂದು ಶೋಲ್ ಇಕ್ ಮತ್ತು ವಾಕ್ಯ—
ಗಳ ಪಿದ್ಯಾಂತವನ್ನು ಕೊಟ್ಟು, ಅಂತ ಮತ್ತು ಶೋಲ್ ಇಕ್ಗಳ ಸಂಖ್ಯೆಯನ್ನು
ಸೂಚಿಸಲಾಗಿದೆ. ಮೂರನೇಯ ಪ್ರಕಾಶದಲ್ಲಿ ಧ್ವನಿಕನ್ ಅವಲೋಕ ವಾಯ್ಯೆಯ
ಶ್ಲಾಘಣ ಅನುವಾದ ಬಂದಿದೆ. ‘ಅವಲೋಕ’ದಲ್ಲಿ ರತ್ನಾವಲಿಯ ಉದಾಹರಣೆ
ಗಳನ್ನು ಕೊಟ್ಟಿದ್ದರೂ ಎರಡೆರಡು ಉದಾಹರಣೆಗಳು ಅನಾವಶ್ಯಕವೆಂದು
ಮೊದಲನೇಯ ಪ್ರಕಾಶದಲ್ಲಿ ಅದನ್ನು ಕೈಬಿಡಲಾಗಿದೆ. ಪರಿಶ್ಲೇಷದಲ್ಲಿ ಅ, ಉ
ಪ್ರಕಾಶಗಳ ಸಾರವನ್ನು ಕೆಲವು ಮುಖ್ಯ ನಾಟಕಗಳ ಸ್ವಲ್ಪಮತ್ತಿನ ಪರಿಚಯ
ಮುಂತಾದ್ದನ್ನು ಕೊಡಲಾಗಿದೆ.

ಈ ಗ್ರಂಥವನ್ನು ಸಿದ್ಧಪಡಿಸುವಾಗ ಅನೇಕರಂದ ನೇರವು ದೊರತಿದೆ.
ಅದಕ್ಕಾಗಿ ಅವರಿಗೆ ಅಭಿನಂದನೆಗಳು. ಸಂಸ್ಕೃತಸಂವಧಿನೀಸಭೆಯ ಈ
ಪ್ರಕಾಶನಗೆ ಪ್ರಮುಖತಾಪೂರ್ವಕ ಸಂಸ್ಕೃತ ಪ್ರಖಾರಕ್ಕೆ ಎಲ್ಲರೂ ನೇರವಾಗ
ಬೇಕಿಂದು ವಿಜಾಪ್ತಿ ಪಿಸುವ.

ಅನಂದ ಸಂ | ಆಕ್ಷಯನ ಶು. ಇ.

16-10-74

ಇತಿ ಸಂಜ್ಞಾಫೈವಿಷ್ಟೇಯ
ಎಷ್ಟ. ವಿ. ಭೀಮಭಟ್ಟ

ಧನಂಜಯವರಚಿತಂ

ದಶರಥವರ್ಕಂ

ಪ್ರಭಮಃ ಪ್ರಕಾಶಃ
ಮಂಗಲಾಚರಣ

೦ ಗಣೇಶ ಸ್ತುತಿ—

ನಮಸ್ತಸ್ಯಾಗಣೇಶಾಯ ಯತ್ತಂತಃ ಪುಷ್ಟರಾಯತೇ ।
ಮದಾಭೋಗಫಂಧಾಪೋ ನೀಲಕಂಠಸೈತಾಂಡವೇ ॥ ೦ ॥

ಅವತರಣಿಕಾ—ಶಿಷ್ಟಸಂಪ್ರದಾಯದಂತೆ, ಗ್ರಂಥ ರಚನೆಯಲ್ಲಿ ಬರುವ
ವಿಷ್ಣುಗಳ ನಿವಾರಣೆಗಿಂದು ಮೊದಲಿನ ಎರಡು ಶೈಲೀಕಗಳಲ್ಲಿ ಗ್ರಂಥಕಾರನಾದ
ಧನಂಜಯನು ಇಷ್ಟದೇವತಾ ಸ್ತುತಿರೂಪವಾದ ಮಂಗಳವನ್ನು ಮಾಡಿದ್ದಾನೆ.

ಆನ್ಮಾಯಾಧ್ಯ—ನೀಲಕಂಠಸೈ—ವಿವವನ್ನು ಕಂಠದಲ್ಲಿ ಧರಿಸಿದ ರಿಂದ
ಕವಾದ ಕಂಠವುಳ್ಳ ಈಶ್ವರನು, ತಾಂಡವೇ—ತಾಂಡವನೆಂಬ ಉದ್ದತನ್ಯತ್ಯದಲ್ಲಿ,
ಮದಾಭೋಗಫಂಧಾಪೋನಃ = ಮದದ ಪರಿಪೂರ್ಣ ತೆಯಿಂದ ಗಂಭೀರವಾದ
ಧ್ವನಿಯಳ್ಳ, ಯತ್ತಾಣಃ= ಯಾವ ಗಣೇಶನ ಕಂಠವು, ಪುಷ್ಟರಾಯತೇ=
ಮೃದಂಗದಂತೆ ಆಚರಿಸುತ್ತದೆಯೋ (ಧ್ವನಿಗೃಹ್ಯತ್ವದೆಯೋ) ತಸ್ಮೈ ಪ್ರ=
ಅಂತಹ, ಗಣೇಶಾಯ=ಗಣೇಶನಿಗೆ, ನಮಃ=ನಮಸ್ಕಾರ.

ತಾತ್ವಯ—ನಿತೀಷಾಂತ—ಈಶ್ವರನು ಮಾಡುವ ತಾಂಡವನೆಂಬ
ಉದ್ದತನ್ಯತ್ಯದಲ್ಲಿ ಗಂಭೀರವಾದ ನಿವಾದದಿಂದ ಗಣೇಶನು ಮೃದಂಗದಂತೆ
ಧ್ವನಿ ಮಾಡುತ್ತದ್ದಾನೆ. ಅಂತಹ ಗಣೇಶನನ್ನು ಗ್ರಂಥಕಾರನು ನಮಸ್ಕರಿಸಿ
ದ್ದಾನೆ. ನೀಲಕಂಠ ಎಂದರೆ ನವಿಲು, ಫಂಧಾಪುನ ಎಂದರೆ ವೋಡದ ಗಭಾನೆ

ಎಂದೂ ಅರ್ಥವುಂಟು. ಹೊಡ್ಡದ ಗುಡುಗನ್ನು ಕೇಳಿದಾಗ ನವಿಲು ಕುಣಿಯು ತ್ತುದೆ ಎಂದು ಕರಿಸುವುದುವಿದೆ. ನೀನು ಧ್ವನಿಯನ್ನು ಕೇಳಿ ಮಯೂರವು ತಾಂಡವ ನೃತ್ಯವನ್ನು ಮಾಡುವಂತೆ ಎಂದು ಉತ್ತರಾರ್ಥದಲ್ಲಿ ಖಂಡಶ್ಲೇಷದಿಂದ ಉಪಾಯಕಾರ್ಯ ಯೆಯು ತೋರುತ್ತದೆ.

೨ ವಿಷ್ಣು ಮತ್ತು ಭರತರ ಸ್ತುತಿ—

ದಶರಥಾಪಾನುಕಾರೇಜಯಸ್ಯ ಮಾದ್ಯಂತಿ ಭಾವುಕಾಃ ।

ನಮಃ ಸರ್ವವಿದೇಶತಸ್ಮಾ ವಿಷ್ಣು ನೇ ಭರತಾಯಚ ॥ ೨ ॥

ಅನ್ವಯ—ಯಸ್ಯ=ಯಾವ ವಿಷು ವಿನ, ದಶರಥಾಪಾನುಕಾರೇಜ=ಹತ್ತು ರೂಪಕಳ ಕಥಾ ಶ್ರವಣ, ಧ್ಯಾನ ಮುಂತಾದ್ದರಿಂದ, ಭಾವುಕಾಃ=ಭಕ್ತರು, ಮಾದ್ಯಂತಿ=ಸಂತೋಷ ಪಡುತ್ತಾರೋ, ಸರ್ವವಿದೇ=ಸರ್ವಜ್ಞನಾದ, ತಸ್ಮೈ=ಅಂತಹ, ವಿಷು ವೇ=ವಿಷು ವಿಗ್ರಹ, ಯಸ್ಯ=ಯಾವ ಭರತ ಮುನಿಯ, ದಶರಥಾಪಾನುಕಾರೇಜ=ನಾಟಕ ಪ್ರಕರಣ ನೋಡಲಾದ ಹತ್ತು ರೂಪಕಳ ಆನಕರಕ್ಯಾಯಿಂದ, ಭಾವುಕಾಃ=ರಸಿಕರು, ಮಾದ್ಯಂತಿ=ಸಂತೋಷ ಪಡುತ್ತಾರೋ, ಸರ್ವವಿದೇ=ಸರ್ವಜ್ಞನಾದ, ತಸ್ಮೈ=ಅಂತಹ, ಭರತಾಯಚ=ಭರತ ಮುನಿಗ್ರಹ, ನಮಃ=ನಮಸ್ಕಾರವು.

ತಾತ್ಪರ್ಯ—ವಿಷು ವಿನ ಮತ್ತು ಕೂರ್ವಾದಿ ದಶಾವತಾರಗಳನ್ನು ಧ್ಯಾನ ವಾಡಿ ಭಕ್ತರು ಆನಂದ ಪಡುವಂತೆ, ಭರತ ಮುನಿಯ ನಾಟಕಾದಿ ದಶರಥಪಕಳಗಳನ್ನು ಪ್ರಯೋಗಿಸಿ ನೋಡಿ ರಸಿಕರು ಆನಂದ ಪಡುತ್ತಾರೆ. ಹೀಗೆ ಭಕ್ತ ಮತ್ತು ರಸಿಕರಿಗೆ ಆನಂದವನ್ನು ಒಂಟು ಮಾಡಿರುವ ವಿಷು ಮತ್ತು ಭರತರಿಬ್ಧರಿಗೂ ಕವಿಯು ನಮಸ್ಕಾರವನ್ನು ಮಾಡಿದಾಗೆನೇ. (ದಶರಥಪಕ=ನಾಟಕಾದಿ ಹತ್ತು ರೂಪಕಳನ್ನು ವಿವರಿಸುವ ಗ್ರಂಥ)

(ಈಗ ರೂಪಕ ಎಂಬುದಕ್ಕೆ ಬದಲಾಗಿ ನಾಟಕ ಶಬ್ದವನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ವಾಸ್ತವವಾಗಿ ನಾಟಕವು, ರೂಪಕಗಳಲ್ಲಿನ ಒಂದು ಪ್ರಭೇದವು ಮಾತ್ರ)

ಗ್ರಂಥದ ಉಪ್ಯೋದ್ಧಾತ

೨ ಶೋಽತ್ಯ ಪ್ರವರ್ತನ—

ಕಸ್ಯಜಿದೇವ ಕಡಾಚಿದ್ದ ಯಂತ್ರಾ ವಿಷಯಂ ಸರಸ್ವತಿ
ವಿದುಃ ।

ಘಟಿಯತಿ ಕಮಿತಮನೊಽತ್ಯ ನ್ರಜತಿ ಜನೋಯೇನ
ವೈದಗ್ಂಧಿ ೧೦ ॥ ೨ ॥

ಅನುವಾದ—ಯಾವನಾದರೂ ಒಬ್ಬ ವಿದ್ವಾಂಸನಿಗೆ ಯಾವಾಗಲಾದ ರೀಳಮೈ ಯಾವುದಾದರೀಳಿಂದು ವಿಷಯವನ್ನು ಸರಸ್ವತಿಯು ಕೃನೇಯಿಂದ ಹೊಂದಿಸುತ್ತಾಳೆ. ಆ ವಿವಯದ ಪರಿಜಾ ನದಿಂದ ಮತ್ತೊಂದು ಬ್ಬನು ಪಾಂಡಿತ್ಯ ವನ್ನು ಪಡೆಯುತ್ತಾನೆ.

ತಾತ್ಯ ಯ್ಯ—ಸರಸ್ವತಿಯು ಯಾವಾಗಲಾದರೀಳಮೈ ಯಾವನಾದ ರೀಳಿ ಕೆವಿಗೆ ಯಾವುದಾದರೀಳಿಂದು ಗ್ರಂಥದ ರಚನೆಯ ಶಕ್ತಿಯನ್ನು ಕೊಟ್ಟಿರುತ್ತಾಳೆ. ಅಂತಹ ಗ್ರಂಥವನ್ನು ಓದಿ ಇತರರೂ ಪಂಡಿತರಾಗುತ್ತಾರೆ.

೩ ಗ್ರಂಥಕಾರನ ನಿವೇದನ

ಉದ್ಭೂತೋಽಧ್ಯಾತ್ಮಸಾರಂ ಯಮವಿಲಾಸಿಗವಣನಾಷ್ಟಿ
ನೇದಂ ವಿರಿಂಜಿಕಿ
ಜಕ್ಕೇಯಸ್ಯಪ್ರಯೋಗಂ ಮುನಿರಸಿ ಭರತಕ ತಾಂಡವಂ
ನೀಲಕಂಠಃ ।

ಶವಾಂಶೀಲಾಸ್ಯಮಸ್ಯ ಪ್ರತಿಪದಮಪರಂ ಲಕ್ಷ್ಯಕ್ಷಃ
ಕರ್ತುವಿಂಷ್ಟೇ
ನಾಟ್ಯನಾಂ ಕಂತು ಕಂಷಿತ್ರ ಪ್ರಗುಣರಚನಯಾ
ಲಕ್ಷ್ಯಂ ಸಂಪ್ರಿಸಾಮಿ ॥ ೩ ॥

ಅನು—ಎಲ್ಲ ವೇದಗಳ ಸಾರವನ್ನು ಎತ್ತಿ ಎತ್ತಿ ಬ್ರಹ್ಮನು ನಾಟ್ಯ ವೇದ

ವನ್ನು ವಿರಚಿಸಿದನು. ಅದನ್ನು ಭರತಮಹಿಯು ಕರಣ ಅಂಗಹಾರಗಳ ಮೂಲಕ ಪ್ರಯೋಗಿಸಿದನು. ನೀಲಕಂಠನು ನಾಟ್ಯವೇದಾನುಸಾರಿಯಾದ ತಾಂಡವನ್ನೂ, ವಾರ್ವತಿಯು ಲಾಸ್ಯವನ್ನೂ ನಾಡಿತ್ತೊರಿಸಿದರು. ಇಂತಹ ನಾಟ್ಯವೇದಕ್ಕೆ ಪ್ರತಿಪದ ಪೂರ್ವಕವಾಗಿ ಮತ್ತೆ ಲಕ್ಷ್ಮಣವನ್ನು ರಚಿಸಲು ಯಾರು ಸಮರ್ಥರಾದಾರು? ಆದ್ದರಿಂದ ಕೆಲವು ಉತ್ತಮ ಗುಣಗಳನ್ನು ಉದ್ಧರಿಸಿ ಲಕ್ಷ್ಮಣವನ್ನು ಸಂಪೂರ್ಣವಾಗಿ ಹೇಳುತ್ತೇನೆ.

ವಿಶೇಷಾಂತ—ಹಸ್ತಪಾದಗಳ ವಿನ್ಯಾಸದೇ ರೀತಿಯೇ ಕರಣ. ಅದರ ಸಂಖ್ಯೆ ೧೦೮. ಅಂಗಗಳ ವಿಶೇಷವು ಅಂಗಹಾರ. ಅದರ ಸಂಖ್ಯೆ ೩೩.

ಇ ಸಂಪೂರ್ಣಪ ಕಾರಣ—

ನ್ಯಾಶೇಜೆಂ ಮಂದ ಬುದ್ಧಿ ನಾಂ ಜಾಯತೇ
ಮತವಿಭ್ರಮಃ ।

ತಸ್ಯಾಧ್ಯಾತ್ಮದ್ವೈಸ್ತೇನ ಸಂಪೂರ್ಣಕ್ರಿಯತೇಽಂಜಸಾ || ೫ ||

ಅನು—ಕೊಡಕಾಗಿರುವ ನಾಟ್ಯ ಶಾಸ್ತ್ರದಲ್ಲಿ ಮಂದ ಬುದ್ಧಿಯವರಿಗೆ ಗರೀಬಿಲಿ ಉಂಟಾಗುತ್ತದೆ. ಆದುದರಿಂದ ನಾಟ್ಯಶಾಸ್ತ್ರದಲ್ಲಿ ಲಕ್ಷ್ಮಣಾದಿ ಅಧ್ಯಗಳನ್ನು ನಾಟ್ಯಶಾಸ್ತ್ರದ ಪದಗಳಿಂದಲೇ ಸಂಪೂರ್ಣವಾಗಿಯೂ, ನೇರವಾಗಿಯೂ ಹೇಳಲಾಗಿದೆ.

ಈ ದಶರೂಪಕರ್ಗಳ ಘಳವೇನು?

ಆನಂದನಿಸ್ಯಂದಿಷ್ಟರೂಪಕೇಷು ಪ್ರತ್ಯಕ್ಷತ್ವಾತ್ರಂ
ಘಳಮಲ್ಲಿಬುದ್ಧಿಃ ।

ಯೋಽಪಿತಿಹಾಸಾದಿವದಾಹ ಸಾಧುಸ್ತಸ್ಯಾನಮಃ
ಸಾಧುಪರಾಜ್ಯಾಖಾಯ ॥ ೬ ॥

ತಾ—ರೂಪಕರ್ಗಳಿಲ್ಲವೂ ಆನಂದವನ್ನು ಒಸರಿಸುವವರುಗಳು. ಪುರಾಣತೀರ್ಥಾಸೆಗಳಂತೆ ಇವುಗಳ ಪರಿಸ್ಥಿತಿ ಪ್ರಯೋಗ ದರ್ಶನದಿಂದ ಧರ್ಮಾಧ್ಯ

ಕಾಮಮೋಷ್ಟೆಗಳಲ್ಲಿ ಮತ್ತೆ ಕಲೆಗಳಲ್ಲಿ ಕುಶಲತೆ, ಕೇತೀ ಹಾಗೂ ಪ್ರೀತಿಗಳನ್ನು ಪಡೆಯಬಹುದು ಹೇಳುವ ಆಲ್ಪ ಬುದ್ಧಿಯ ಮನುಷ್ಯನು ಸವಿಯ ಕಡೆಗೆ ಬೆನ್ನು ತಿರುಗಿಸಿದ್ದಾಗ್ನೆಂದೇ ಹೇಳಬೇಕು. ಅತನಿಗೆ ನಮಸ್ಕಾರ. ಪರಮಾನಂದ ರೂಪವಾದ ರಸಗಳ ಸವಿಯೇ ರೂಪಕದ ಫಲ. ‘ಧರ್ಮಾರ್ಥಕಾಮಮೋಷ್ಟೆ’ ಪ್ರಚಕ್ಷಣ್ಯಂ ಕಲಾಸು ಚ | ಕರ್ಮಾತಿ ಕೇತೀಂ ಪ್ರೀತಿಂ ಚ ಸಾಧುಕಾವೈ ನಿವೇಷಣಂ ಎಂಬ ಭಾಮಹನ ಕಾವ್ಯಾಲಂಕಾರದ (೨-೨) ಮಾತಿನ ಮಾರ್ಮಿಕವಾದ ವಿಮರ್ಶೆಯನ್ನು ಇಲ್ಲಿ ಗ್ರಂಥಕಾರನು ಮಾಡಿರುತ್ತಾನೆ.

ಒ ನಾಟ್ಯವೆಂದರೇನು ? ಅವಸ್ಥಾನುಕ್ತಿನಾರ್ಥಿಂ

ಅನು—ಭಾವದ ವಿವಿಧ ಸ್ಥಿತಿಗಳ ಅನುಕರಣನೇ ನಾಟ್ಯವು. ರೂಪಕಗಳಲ್ಲಿ ಚಿತ್ರಿತವಾದ ಧೀರೋದಾತ್ರೆ ಮೊದಲಾದ ನಾಯಕರ ಅವಸ್ಥಿಗಳನ್ನು ಅಭಿನಯಗಳ ಮೂಲಕ ಅನುಕರಿಸುವುದೇ ನಾಟ್ಯ.

ಚತುರ್ವಿಧ್ಯೈರಭಿನಯೀಃ ಸಾತ್ಮಪ್ರಕಾಂಗಿಕ ಪ್ರಾರ್ಥಕೀಃ |
ಧೀರೋದಾತ್ರಾದ್ಯವಸ್ಥಾನುಕ್ತಿನಾರ್ಥಿಂ ರಸಾಶ್ರಯಂ ||

ವಿದ್ಯಾನಾಥ ವಿರಚಿತವಾದ ಈ ಪ್ರತಾಪರುದ್ವೀಯದ ಶೈಲ್ಲೀಕದಲ್ಲಿ ನಾಟ್ಯ ಲಕ್ಷ್ಯಾಳವನ್ನು ವಿಸ್ತೃತಿಯಿಂದ ಕೊಡಲಾಗಿದೆ.

‘ಅದೋಽಷಾ ಸಗುಣೌ ಸಾಲಂಕಾರೌ ಶಬ್ದಾಧ್ವರ್ಮ ಕಾವ್ಯಂ’ ದೊಡ್ಡ ವಿಲ್ಲದ, ಗುಣಗಳಿಂದ ಕೂಡಿದ ಅಲಂಕಾರಸಹಿತವಾದ ಶಬ್ದಾಧ್ವರ್ಮಗಳೇ ಕಾವ್ಯ. ಕಾವ್ಯವು ದೃಶ್ಯ, ಶ್ವರ್ಯ ಎಂದು ಎರಡು ವಿಧಿ. ರಘುವಂಶಾದಿಗಳು ಶ್ವರ್ಯ ಕಾವ್ಯಗಳು. ಅಭಿಜ್ಞಾನ ಶಾಕುಂತಲಾದಿಗಳು ದೃಶ್ಯ ಕಾವ್ಯಗಳು. ದೃಶ್ಯ ಕಾವ್ಯಗಳಲ್ಲಿ ನಾಟ್ಯವು ಪ್ರಥಾನವಾದುದರಿಂದ ಮೊದಲು ನಾಟ್ಯ ಲಕ್ಷ್ಯಾಳವನ್ನು ತಿಳಿಸಲಾಗಿದೆ.

“ಅಂಗಿಕ, ವಾಚಿಕ, ಆಹಾರ್ಯಕ (ವೇಷ ಭೂಷಣಾದಿಗಳಿಂದ ಮಾಡುವ ಅಭಿನಯ) ಮತ್ತು ಸಾತ್ಮಪ್ರಕ (ಸ್ತುಂಭಾದಿಗಳು) ಎಂಬ ಚತುರ್ವಿಧ ಅಭಿನಯಗಳಿಂದ ಧೀರೋದಾತ್ರೆ, ಧೀರೋಧ್ವತ, ಧೀರಲಲಿತ, ಧೀರಜಾಂತ ಎಂಬ ನಾಲ್ಕು

ರೀತಿಯ ನಾಯಕರ ಮತ್ತು ಸ್ವಕೀಯರ, ವರಕೀಯರ, ಸಾಧಾರಣಾ ಮೊದಲಾದ ಅನೇಕ ವಿಭಾಗವುಳ್ಳ ನಾಯಿಕೆಯರ ಆವಚ್ಚೆಯನ್ನು ತಿಂಡಿಸಿ ತೋರಿಸುವುದೇ ನಾಟ್ಯ. ಭಾವದ ಕ್ರಿಯಾರೂಪವೇ ಆವಕ್ಕೆ. ಇದರಲ್ಲಿ ರಸಾಭಿನಯಕ್ಕೆ ಪ್ರಾರ್ಥಾನ್ಯವಿರುತ್ತದೆ. ಪದಾಧರ (ಕಾವ್ಯದ ವಿಷಯ)ಗಳನ್ನು ಪ್ರಕಾಶಗೊಳಿಸುವುದೇ ಆಭಿನಯ. ‘ಆಭಿವೃಷ್ಟಿ ಹದಾಧಾರ ನಿತ್ಯಭಿನಯಃ’ ಎಂದು ವ್ಯಾಪ್ತತಿ. ಅಂಗೋಪಂಗಗಳ ಜೀವನೆಯೇ ಆಂಗಿಕಾಭಿನಯ. ರೂಪಕ ಗಳ ಗಾನ, ಪಾತು ಮೊದಲಾದುವು ವಾಚಿಕಾಭಿನಯ. ಸ್ವದೇಶನಕ್ಕೆ ಬಳಸುವ ವೇಷ ಭೂಷಣ ಸಾಮಗ್ರಿಗಳು ಆಹಾರ. ಆದರಿಂದ ವಾಡುವ ಆಭಿನಯವು ಆಹಾರ. ಅಂತಕರಣದಿಂದ ಉಂಟಾಗುವ ಸೂಕ್ಷ್ಮಭಾವಗಳ ಅಭಿನಯವು ಸಾತ್ವತಪ್ರಕಾಭಿನಯ. ‘ಸತ್ಯಪ್ರಂ ಅಂತಕರಣ ತತ್ತೋನಿವೃತ್ಯತ್ತಃ ಸಾತ್ವತಪ್ರಕಃ’ ಎಂದು ವ್ಯಾಪ್ತತಿ. 1) ಸ್ತಂಭ=ಅಂಗಗಳು ನಿಷ್ಕೃಯವಾಗುವುದು, 2) ಪ್ರಲಯ=ಡೇಶನಾ ಇಲ್ಲದಿರುವುದು 3) ರೋಮಾಂಚ 4) ಸ್ವೇದ=ಬೀವರು 5) ವೈಪುಲ್ಯ=ಕಾಂತಿ ಹೀನತೆ 6) ವೇಪಧು=ನಡುಕ 7) ಆಶ್ರು=ಕಣ್ಣೆ ರು 8) ವೈಸ್ವಯ=ಸ್ವರ ಒದಲಾವಣಿ. ಇವು ಎಂಟು ಸಾತ್ವತಪ್ರಕಾಭಿನಯಗಳು. ನಾಯಕರು—1) ಧೀರೋದಾತ್ರ—ಮಹಾಸತ್ಯನೂ, ಅತಿಗಂಧಿರನೂ, ಆತ್ಮಶಾಫನೇಯಿಲ್ಲದವನೂ, ಆಹಂಕಾರಕಿರಿತನೂ, ಸಿಂಹನೂ ಪ್ರತಿಜ್ಞಾ ಪಾಲಕನೂ ಆದ ನಾಯಕ. ಅಭಿಜಾನ ಶಾಕುಂತಲದ ದುಷ್ಯಂತ, ನಾಗಾನಂದ ನಾಟಕದ ಜೀಮೂತವಾಹನ, ಉತ್ತರರಾಮ ಚರಿತದ ರಾಮ, ಮುಂತಾದವರು. 2) ಧೀರೋದಾತ್ರ—ಪರಾಕ್ರಮದ ಆಹಂಕಾರ, ಮಾತ್ರಯ, ಇಂದ್ರಜಾಲಾದಿ ಮಾಯಿಮೋಸಗಳಿಂದ ಕೂಡಿದ, ಕೂರ ನಾದ, ಚಂಚಲನಾದ, ತನ್ನನ್ನು ಹೊಗಳಿಕೊಳ್ಳುವ, ಆಶ್ವತಾ ಮ, ಭೀಮಸೇನ, ಇಂದ್ರಜಿತ್ ಮುಂತಾದವರು. 3) ಧೀರಲಲಿತ—ಮಂತ್ರಿ ಮುಂತಾದವರಿಗೆ ರಾಜ್ಯಭಾರವನ್ನು ವಹಿಸಿ ನಿತ್ಯಂತನಾಗಿ ಸಂಗೀತಾದಿ ಕಲೆಗಳಲ್ಲಿ ಆಸ್ತಕನಾದ, ಮೃದು ಸ್ವಭಾವದ, ಸುಖವಾಗಿರುವ ನಾಯಕನಿಗೆ ಧೀರಲಲಿತನೇಂದು ಹೆಸರು. ಸ್ವವ್ಯವಾಸವದಕ್ತ ನಾಟಕದ ಉದಯನ ಮುಂತಾದವರು. 4) ಧೀರಶಾಂತ—ನಾಯಕನ ಸಾಮಾನ್ಯ ಗುಣಗಳಿಂದ ಕೂಡಿದವನು ಬ್ರಾಹ್ಮಣ ವ್ಯಾಪಾರ

ಮುಂತಾದವರು. ಮಾಲತಿ ಮಾಧವ ನಾಟಕದ ಮಾಧವ, ಮೃಚ್ಚಕಟಿಕ ನಾಟಕದ ಚಾರುದಕ್ತ ಮುಂತಾದವರು.

ಇ ರೂಪಲಕ್ಷ್ಯ—‘ರೂಪಂ ದೃಶ್ಯತಯೋಽಚ್ಯತೇ’

ತಾ—ನೀಲ ಕೆಂಪು ಇತ್ಯಾದಿ ಬಣ ದಂತಿ ನಾಟ್ಯವು ದೃಶ್ಯವಾದುದರಿಂದ (ಕಣ್ಣದುರು ತೋರಿಸಲ್ಪಡುವುದರಿಂದ) ಅದನ್ನು ರೂಪವೆಂದು ಹೇಳುತ್ತಾರೆ.

ಈ ರೂಪಕಲಕ್ಷ್ಯ—‘ರೂಪಕಂ ತತ್ವಮಾರೋಽವಾತ್’

ತಾ—ನೆಟರು ಅವಸ್ಥೆಯ ಅನುಕರಣದ ರೂಪವನ್ನು ಸಂಪ್ರಜ್ಞವಾಗಿ ತಮ್ಮಲ್ಲಿ ಅರೋಪಿಸಿಕೊಳ್ಳುವುದರಿಂದ ‘ರೂಪಕೆ’ ಎಂದು ಹೆಸರು.

ರೂಪಕಾಲಂಕಾರದಲ್ಲಿ ಮುಖಜಂಪ್ರ ಎಂದು ಮುಖದಲ್ಲಿ ಚಂದ್ರನ ಅರೋಪವನ್ನು (ಅಭೀದನಿಶ್ಚಯ) ಮಾಡಿಕೊಳ್ಳುವಂತೆ ನಾಟ್ಯವಾಡುತ್ತಿರುವ ನಟರಲ್ಲಿ ರಾಮಾದಿಪಾತ್ರಗಳ ಅವಸ್ಥೆಯ ಅರೋಪವನ್ನು ಮಾಡುವುದರಿಂದ ಅದನ್ನು ರೂಪಕವೆಂದೂ ಹೇಳುತ್ತಾರೆ. ಇಂದ್ರ, ಪುರಂದರೆ, ಶಕ್ರ, ಎಂಬನುಂರು ಶಬ್ದಗಳಿಂದ ಒಬ್ಬನನ್ನೇ ಹೇಳುವಂತೆ, ಸ್ವಲ್ಪ ಅರ್ಥವ್ಯತ್ಯಾಸವಿದ್ದ ರೂಪಾಂತರ್ಯ, ರೂಪ, ರೂಪಕ, ಎಂಬ ಮೂರು ಶಬ್ದಗಳನ್ನು ಒಂದೇ ಅರ್ಥದಲ್ಲಿ ಪ್ರಯೋಗಿಸಲಾಗಿದೆ.

೧೦ ರೂಪಕಗಳಿಷ್ಟು? ದಶಧ್ವನರಸಾತ್ರಯಂ—

ತಾ॥ ರಸವನ್ನು ಆಶ್ರಯಿಸಿದ ರೂಪಕಗಳು ಕೇವಲ ಹತ್ತು. ಶುದ್ಧ ರೂಪಕಗಳು ಹತ್ತು. ‘ನಾಟಕ’ ಮುಂತಾದ ಉಪರೂಪಕಗಳನ್ನು ಇದರ ಜತಿಗೆ ಸೇರಿಸಬಾರದು. ಅದಕ್ಕಾಗಿಯೇ ‘ದಶಧ್ವನ’ ಎಂಬ ಏನಕಾರ. ‘ನಾಟಕ’ಮುಂತಾದವು ಸಂಕೀರ್ಣ ರೂಪಕಗಳು ಅಥವಾ ಉಪರೂಪಕಗಳು. ಉಪರೂಪಕಗಳು ನಾಟಕಾ, ಶೈಲ್ರಾಟಕ, ಗೋಣ್ಣೀ, ಸಟ್ಟಿಕ, ನಾಟ್ಯರಾಸಕ, ಪ್ರಸಾಧನ, ಉಲ್ಲಾಪ್ಯ, ಕಾವ್ಯ, ಪ್ರೇರಣಾ, ರಾಸಕ, ಸಂಲಾಪಕ್ಕ, ಶ್ರೀಗದಿತ,

ತೈಲ, ವಿಲಾಸಿಕಾ, ದುರ್ಮಲೀಕಾ, ಪ್ರಕರಣೀ, ಹಲ್ಲಿಶೆ, ಭಾಣಿಕಾ, ಎಂದು ಜಡಿನೇಂಟು.

೧೧ ದಶರೂಪಕಗಳು—

ನಾಟಕಂ ಸಹಕರಣಂ ಭಾಜಃ ಪ್ರಹಸನಂ ಜಿಮಃ ।

ವಾಯೋಗಸಮವಾಕಾರೋ ವೀಘ್ಯಂಕೇಹಾನ್ವಗಾ ದಶ || ೮.||

ತಾ॥ ನಾಟಕ, ಪ್ರಕರಣ, ಭಾಜ, ಪ್ರಹಸನ, ಜಿಮ, ವ್ಯಾಯೋಗ, ಸಮವಾಕಾರ, ವೀಧಿ, ಅಂಕ, ಈಹಾನ್ವಗ ಹೀಗೆ ಜತ್ತು ರೂಪಕಗಳು. ‘ಅಂಕ’ ಎಂಬುದಕ್ಕೆ ‘ಉತ್ಸೇಷಿಕಾಂಕ’ ಎಂದು ಪೂರ್ತಿ ಹೆಸರು.

೧೨ ಸೃತ್ಯಲಕ್ಷೇಣ—ಅನ್ಯದ್ವಾವಾಶ್ರಯಂ ಸೃತ್ಯಂ

ಅನು—ಭಾವವನ್ನು ಅಶ್ರಯಿಸಿರುವ ಸೃತ್ಯವು ನಾಟ್ಯದಿಂದ ಬೇರೆ ಯಾಗಿದೆ.

ತಾ॥ ಡೊಂಬಿ, ಶ್ರೀಗದಿತ, ಭಾಜ, ಭಾಣೀ, ಪ್ರಸಾಫಾನ, ರಾಸಕ, ಕಾವ್ಯ ಈ ಏಳು ಸೃತ್ಯ ಭೇದಗಳು. ಇವು ಭಾಣವನ್ನು ಹೊಲುತ್ತವೆ. ಡೊಂಬಿ ಶ್ರೀಗದಿತಂ ಭಾಣೋ ಭಾಣೀಪ್ರಸಾಫಾನರಾಸಕಾಃ | ಕಾವ್ಯಂ ಚ ಸಹಸ್ರಸೃತ್ಯಸ್ಯ ಭೇದಾಃ ಸ್ಯಸ್ತೇ ಇಷಿಭಾಣವತ್ | ಎಂಬುದರಿಂದ ಇದು ತಿಳಿದು ಬರುತ್ತದೆ. ಸೃತ್ಯವು ಭಾವವನ್ನು ಅಶ್ರಯಿಸಿದ್ದು, ಭಾವವೆಂದರೆ ಪದಾರ್ಥಭಿನ್ಯ. ಸೃತ್ಯದಲ್ಲಿ ಇದಕ್ಕೆ ಪ್ರಾಧಾನ್ಯವಿದೆ. ಭಾವವಿಷಯಕವಾದ ಅಂಗಿಕಾಭಿನಯವನ್ನು ಹಚ್ಚಾಗಿ ಒಳಗೊಂಡಿರುವುದೇ ಸೃತ್ಯ, ಸೃತೀ (ಸೃತ್ಯ) ಗಾತ್ರ ವಿಕ್ಷೇಪೇ ಎಂಬ ಧಾತುವಿಗೆ ಅಂಗಚಲನೆ ಎಂದೆಣ. ಆ ಧಾತುವಿನಿಂದ ಸೃತ್ಯ ಶಬ್ದವು ಹುಟ್ಟಿದೆ. ಸೃತ್ಯವನ್ನು ಮಾಡುವವರಿಗೆ ನರ್ತಕರೆಂದು ಹೆಸರು. ಸೃತ್ಯದಲ್ಲಿ ನೋಟಕ್ಕೆ ಪ್ರಾಧಾನ್ಯವಿದೆ. ಆದುದರಿಂದ ಸೃತ್ಯದ ಭೇದಗಳಾದ ಡೊಂಬಿಶ್ರೀಗದಿತಾದಿಗಳು ರೂಪಕಗಳಿಗಿಂತ ಬೇರೆ. ಆದುದರಿಂದ ರೂಪಕಗಳು ಹಕ್ಕು ಎಂದು ನಿರ್ಧರಿಸಾಗಿ ಹೇಳಿರುವುದು ಯುಕ್ತವಾಗಿದೆ. ನಾಟ್ಯವು

ರಸವಿಷಯವಾದುದು. ಅದನ್ನು ಒಳಗೊಂಡಿರುವ ನಾಟಕಾದಿಗಳಲ್ಲಿ ರಸಕೈ ಪ್ರಾಧಾನ್ಯವಿದೆ. ರಸವು ಕಾವ್ಯಗಳಲ್ಲಿ ಪ್ರಯುಕ್ತವಾಗುವ ವಿಭಾವ, ಅನುಭಾವ ಮತ್ತು ವ್ಯಭಿಚಾರಭಾವವೇಂಬ ಪದಾರ್ಥಗಳ ಸಂಸರ್ಗದಿಂದ ಉಂಟಾಗುವ ವಾಕ್ಯಾಧಿಕಾರಿಂದ ವ್ಯಕ್ತವಾಗುತ್ತದೆ. ಈ ವಾಕ್ಯಾಧಾರಭಿನಯವನ್ನೇ ವಾಚಿಕಾಭಿನಯವೇಂದು ಹೇಳುತ್ತಾರೆ. ಇದರಿಂದ ನಾಟಕಾದಿಗಳು ರಸವಿಷಯಕಗಳಿಂದ ತಿಳಿದುಬರುತ್ತದೆ. ನಟ ಅವಸ್ಥಂದನೆ ಎಂಬ ಧಾತುವಿನಿಂದ ನಾಟ್ಯಶಬ್ದವು ಉಂಟಾಗಿದೆ. ಅವಸ್ಥಂದನನೇಂದರೆ ಸ್ವಲ್ಪ ಚಲನೆ. ಹೀಗೆ ನಾಟಕದಲ್ಲಿ ಸಾತ್ವತಕಾಭಿನಯಕ್ಕೆ ಅಧಿಕೃತಿರುತ್ತದೆ. ನಾಟ್ಯವನ್ನು ಅಭಿನಯಿಸುವವರು ‘ನಟರು’.

ಇನ್ನು ಸ್ನೇಹವೆಂಬುದು ಮತ್ತೊಂದು. ಗಾತ್ರ ವಿಕ್ರೋಪ ಅಧಾರತ ಅಂಗ ಚಲನೆಯು ಸ್ನೇಹಸ್ನೇಹಗಳಿರಡರಲ್ಲಿಯೂ ಸಮಾನವಾಗಿದ್ದರೂ ಸ್ನೇಹವು ಅನುಕರಣಾತ್ಮಕವಾಗಿದೆ. ಅಭಿನಯಾತ್ಮಕವಾಗಿ ಅನುಕಾರಕೊನ್ನೆವಾಗಿರುವ ದರಿಂದ ಸ್ನೇಹವು ಸ್ನೇಹಕ್ಕಿಂತ ಚೀರೆ.

೧೬ ಸ್ನೇಹಲಕ್ಷ್ಮಣ—ಸ್ನೇಹಂ ತಾಲಲಯಾಶ್ರಿತಂ.

ತಾ—ತಾಲಲಯಾಶ್ರಿತನ್ನು ಆಶ್ರಯಿಸಿದ್ದು ಸ್ನೇಹ. ಚಂಚಕ್ಕುಟಿ ಮುಂತಾದುವು ತಾಲಗಳು. ದ್ರುತ ಮುಂತಾದುವು ಲಯಗಳು. ಅಭಿನಯಕೊನ್ನೆವಾಗಿ ಕೇವಲ ತಾಲಲಯಗಳನ್ನು ಆಶ್ರಯಿಸಿದ ಅಂಗವಿಕ್ರೋಪವೇ ಸ್ನೇಹ. ಇದು ಸ್ನೇಹ ನಾಟ್ಯಗಳಿಗಂತ ಚೀರಿಯಾಗಿದೆ.

೧೭ ಸ್ನೇಹಸ್ನೇಹಗಳಲ್ಲಿ ಭೇದ—ಅಧ್ಯಂ ಪದಾರ್ಥಭಿನಯೋ ಮಾರ್ಗೋದೇಶೀ ಶಫಾ ಪರಂ || ೯ ||

ತಾ—ಸ್ನೇಹವು ಪದಾರ್ಥಭಿನಯವ್ಯಾಖ್ಯಾದ್ದು. ಅದು ಶಾಸ್ತ್ರೀಯ ಪರಂಪರೆಯಳ್ಳಿದ್ದು. ಅದಕ್ಕೆ ‘ಮಾರ್ಗ’ವೆಂದೂ ಹೇಬಲು. ಅಭಿನಯಕೊನ್ನೆವಾದ ಜಾನಪದಕಲೆಗೆ ‘ಸ್ನೇಹ’ವೆಂದೂ, ‘ದೇಶೀ’ ಎಂದೂ ಹೇಬಲು. ಇದರಲ್ಲಿ ‘ಅಂಗವಿಕ್ರೋಪ’ಕ್ಕೆ ಪ್ರಾಧಾನ್ಯವಿದೆಯೆಂದು ಹಿಂದೆ ಹೇಳಿದೆ.

ಂಜ ಸ್ವತ್ಸನ್ಯತ್ತಗಳಲ್ಲಿ ಪ್ರಭೇದಗಳು.

ಮಧುರೋದ್ಭೇದದೇನ ತದ್ವಾಯಂ ದ್ವಿವಿಧಂ ಶುಃ |

ಉಸ್ಯತಾಂಡವರೂಪೇಣ ನಾಟಕಾದ್ಯಪಕಾರಕಂ || ೧೦ ||

ತಾ—ಸ್ವತ್ಸನ್ಯತ್ತಗಳರಜೂ ಮಧುರ ಮತ್ತು ಉದ್ಗಳಿಂಬ ಭೇದಗಳಿಂದ ಮತ್ತೆ ಎರಡು ವಿಧವಾಗಿವೆ. ಉಸ್ಯ ಎಂದರೆ ಮಧುರ, ತಾಂಡವ ಎಂದರೆ ಉದ್ಗತ. ಈ ಎರಡು ರೂಪಗಳಿಂದ ಅವು ನಾಟಕಾದಿ ದಶರೂಪಕರ್ಗಳಿಗೆ ಸಹಾಯಕವಾಗಿವೆ. ಸುಕುಮಾರವಾದ ಸ್ವತ್ಸನ್ಯತ್ತಗಳರಜೂ ಉಸ್ಯ ಎನ್ನು ತಾರೆ. ಹಾಗೆಯೇ ಉದ್ಗತವಾದ ಸ್ವತ್ಸನ್ಯತ್ತಗಳರಜೂ ‘ತಾಂಡವ’ ಎನ್ನು ತಾರೆ. ಅವು ನಾಟಕ ಮೊದಲಾದ ದಶರೂಪಕರ್ಗಳಿಗೆ ಸಹಾಯಕವಾಗಿರುವುದರಿಂದ ಆವುಗಳನ್ನು ಇಲ್ಲಿ ಉದ್ಗತರಿಸಲಾಗಿದೆ. ನಾಟಕಾದಿಗಳಲ್ಲಿ ಪದಾರ್ಥಾಭಿನಯವನ್ನು ಒಳಗೊಂಡಿ ಪ್ರಾರ್ಥಿಸುವುದರ ಮೂಲಕ ಸ್ವತ್ಸನ್ಯತ್ತವೂ, ಶೋಭೆಯನ್ನು ಉಪಯೋಗಿಸುವುದರ ಮೂಲಕ ಸ್ವತ್ಸನ್ಯತ್ತವೂ ಉಪಕಾರ ಮಾಡುತ್ತವೆ.

ಂಖ ರೂಪಕೆ ಭೇದಕ್ಕೆ ಕಾರಣಗಳು.

ಎಲ್ಲಾ ರೂಪಕರ್ಗಳಲ್ಲಿಯೂ ಅನುಕರಣೆಯು ಸಮಾನವಾಗಿರುವುದರಿಂದ ಆಭೇದವೇ ತೋರುತ್ತಿರುವಾಗ ಅವು ಹತ್ತು ವಿಧ ಎನ್ನುವುದು ಹೇಗೆ? ಎಂದರೆ.

ವಸ್ತು ನೇತಾ ರಸಸ್ತೇಷಾಂ ಭೇದಕ್ಕೆ—

ತಾ—ರೂಪಕ ಭೇದಗಳಿಗೆ ಮುಖ್ಯಕಾರಣಗಳಾದ ಗಂಬೆ ಅ ವಸ್ತು ಅ ನಾಯಕ ಇ—ರಸ—ಇವುಗಳಿಂದಾಗಿ ರೂಪಕರ್ಗಳಲ್ಲಿ ಪರಸ್ಪರ ವ್ಯತ್ಯಾಸವು ತೋರುತ್ತದೆ.

ಂಖ ವಸ್ತುಭೇದ—‘ವಸ್ತು ಚದ್ವಿಧಾ’ ವಸ್ತುವು ಎರಡು ವಿಧ.

ಂಳ ವಸ್ತುಭೇದಗಳ ಲಕ್ಷಣ—ತತ್ತ್ವಾಧಿಕಾರಿಕಂ ಮುಖ್ಯಮಂಗಂ ಪ್ರಾಸಂಗಿಕಂ ವಿದುಃ.

ತಾ—ಅವುಗಳಲ್ಲಿ ಪ್ರಥಾನವಾದ ವಸ್ತು ನಿಗೆ ಅಧಿಕಾರಿಕವೇಂದು ಹೇಸರು. ಉದಾ—ರಾಮಾಯಣದಲ್ಲಿ ರಾಮಸೀತಿಯರ ವೃತ್ತಾಂತ. ಅದಕ್ಕೆ ಅಂಗ ಭೂತವಾದ ವಸ್ತುವು ಪ್ರಾಸಂಗಿಕ. ಉದಾ. ರಾಮಾಯಣದಲ್ಲಿ ವಿಭಿನ್ನಜಂ ಸುಗ್ರೀವಾದಿಗಳ ವೃತ್ತಾಂತ.

೧೯ ಅಧಿಕಾರಿಕ ತಪ್ಪಿ ಪ್ರತ್ಯೇಕಿತ ವಸ್ತು ಲಕ್ಷಣ.

ಅಧಿಕಾರ : ಫಲಸ್ವಾಮ್ಯಮುಧಿಕಾರಿಂಚ ತತ್ತ್ವಂಭುಃ ।
ತನ್ನಿವರ್ತಿತವಭಿವ್ಯಾಪಿ ವಸ್ತುಂಸ್ವಾದಾಧಿಕಾರಿಂ || ೧೯ ||

ತಾ—ಅಧಿಕಾರಿಕ ಪದದ ಪ್ರತ್ಯೇಕಿತ ಯನ್ನು ಅದರ ಲಕ್ಷಣವನ್ನು ಇಲ್ಲಿ ಪ್ರಷ್ಟಗೊಳಿಸಿದೆ. ಫಲವ ಮೇಲೆ ಸ್ವಾಮಿತ್ವವನ್ನು ಪಡೆಯುವುದು ಅಧಿಕಾರ. ಫಲವನ್ನು ಹೊಂದುವವನು ಅಧಿಕಾರಿ. ಆ ಅಧಿಕಾರ ಅಧಿಕಾರಿಯ ನೂಲಕ ಅಧಿಕಾರಿಗೆ ಫಲಪ್ರಾಪ್ತಿಯಾಗುವವರಿಗೆ ನಿವಾರಿಸಿತವಾಗುವ ಇತಿ- ವಸ್ತುತ್ತ ಅಧಿಕಾರಿ ಕಥಾಭಾಗಕ್ಕೆ ಅಧಿಕಾರಿಕವಸ್ತುವೆಂದು ಹೇಸರು. ರಾಮಾಯಣ ದಲ್ಲಿ ರಾಕ್ಷಸವಧ, ಸೀತಾಪ್ರಾಪ್ತಿ ವಸ್ತು ರಾಮರಾಜ್ಯ ಸಾಧಾರಣೆಗಳು ಫಲಗಳು. ರಾಮನು ಅಧಿಕಾರಿ. ಕಥೆಯ ಪ್ರಾರಂಭದಿಂದ ರಾಕ್ಷಸ ವಧಾದಿಫಲಪ್ರಾಪ್ತಿಯ ವರಿಗಿನ ಕಥೆಯು ಅಧಿಕಾರಿಕ ಕಥಾವಸ್ತುವು.

೨೦ ಪ್ರಾಸಂಗಿಕ ಲಕ್ಷಣ—

ಪ್ರಾಸಂಗಿಕಂ ಹರಾಧರಸ್ಯ ಸ್ವಾಭೋರ್ಯಂಸ್ಯ ಪ್ರಸಂಗತಃ ।

ತಾ—ಹರಾಧರಸ್ಯ ಯಸ್ಯ ಇತಿವೃತ್ತಸ್ಯ ಪ್ರಸಂಗತಃ ಸ್ವಾಧರಃ, ತಾ ಪ್ರಾಸಂಗಿಕಂ ಇತಿವೃತ್ತಂ. ಪ್ರಥಾನೇತಿವೃತ್ತದ ಪ್ರಯೋಜನಕೊಂಬ್ರೆಸ್ವರ ಇದ್ದ ಪ್ರಸಂಗ ವರ್ಣಿಸಿದ ತನ್ನ ಇವ್ಯಾಧವನ್ನು ಪಡೆಯುವ ಇತಿವೃತ್ತಕ್ಕೆ ಪ್ರಾಸಂಗಿಕೇತಿವೃತ್ತವೆಂದು ಹೇಸರು. ಹಿಂದೆ ಹೇಳಿದ ಉದಾಹರಣೆಗಳಲ್ಲಿ ಪ್ರಾಸಂಗಿಕವಾದ ಸುಗ್ರೀವ ವಿಭಿನ್ನಷಣರ ಕಥೆಗಳು ಅಧಿಕಾರಿಕವಾದ ಶ್ರೀರಾಮನ ಕಥೆಗೆ ಪ್ರೋಷಣ ಕೊಡುತ್ತವೆ. ಶ್ರೀರಾಮನ ಕಥಾಫಲಕ್ಕೆ ಆ ಬೇರೆಯ ಕಥೆಗಳೂ ಶಾರಣವಾಗುತ್ತವೆ. ಆ ಕಥೆಗಳಿಗೆ ತನ್ನ ದೇ ಆದ ಪ್ರಯೋಜನವೂ ಇರುತ್ತದೆ.

೨೦ ಪ್ರಾಸಂಗಿಕದ ಭೇದಗಳು.

ಸಾನುಬಂಧಂಪತಾಕಾಖ್ಯಂ ಪ್ರಕರೀಜೆ ಪ್ರದೇಶಭಾಕ್ | | ೧೯ ||

ತಾ||—ಪ್ರಾಸಂಗಿಕವು ಎರಡು ವಿಧ. ಸಾನುಬಂಧ ಅಂದರೆ ಅನುಬಂಧ ಸಹಿತವಾದುದು ‘ಪತಾಕಾ’ ಎಂದು ಹೇಳಲ್ಪಡುತ್ತದೆ. ಅನುಬಂಧ=continuity (ನಿರಂತರತೆ) ಯಾವುದು ಪ್ರಥಾನ ವೃತ್ತಾಂತದೊಡನೆ ದೂರದವರಿಗೆ ಸಾಗುತ್ತೇನೋಗೆ ಅಂತಹ ಪ್ರಾಸಂಗಿಕ ವೃತ್ತಾಂತಕ್ಕೆ ‘ಪತಾಕಾ’ ಎಂದು ಹೇಸರು. ಪ್ರದೇಶಭಾಗಿಯಾದ ಅಂದರೆ ಯಾವುದೋ ಒಂದು ಕಡೆಯಲ್ಲಿ ಸ್ವಲ್ಪ ಮಾತ್ರ ಬರುವ ಕಥೆಯು ‘ಪ್ರಕರೀ’. ರಾಮಾಯಣದಲ್ಲಿ ಸುಗ್ರೀವ ಮುಂತಾದವರ ಕಥೆ ‘ಪತಾಕಾ’. ಪತಾಕೆಯಂತೆ ‘ಧ್ವಜ’ದ ಚಿಹ್ನೆಯಂತೆ ಮುಖ್ಯನಾಯಕನಿಗೆ ಖಷಕಾರಿಯಾಗಿರುವ ಕಾರಣ ಈ ಹೇಸರು. ರಾಮಾಯಣದಲ್ಲಿ ಶ್ರಮಣ ಮತ್ತು ಶಬರಿವೃತ್ತಾಂತವು ಪ್ರಕರೀ.

೨೧ ಪತಾಕಾಸ್ಥಾನಕ.

ಪ್ರಸ್ತುತಾಗಂತು ಭಾವಸ್ಯ ವಸ್ತುನೋಟನೈಕ್ಯಾಕ್ತಿ ಸೂಚಕಂ |

ಪತಾಕಾಸ್ಥಾನಕಂ ತುಲ್ಯಸಂವಿಧಾನ ವಿಕೀಷಣಾತ್ | | ೨೪ ||

ತಾ||—ಪತಾಕಾಲಕ್ಷಣವನ್ನು ಹೇಳುವ ಪ್ರಸಂಗದಲ್ಲಿಯೇ ‘ಪತಾಕಾ ಸ್ಥಾನ’ದಲ್ಕುಣವನ್ನು ಹೇಳಿದೆ. ಯಾವುದೋಂದು ಪ್ರಕರಣ ಮುಂತಾದುವು ಗಳಲ್ಲಿ ಮುಂದೆ ನಡೆಯಲಿರುವ ಫೋಟನೆಯನ್ನು ಸೂಚಿಸುವ ರೂಪವು ‘ಪತಾಕಾ ಸ್ಥಾನಕ್’. ಅದು ಧ್ವಜದಂತೆ ಬರಲಿರುವುದರ ಸೂಚನೆಯನ್ನು ಕೊಡುವ ಕಾರಣ ಅದಕ್ಕೆ ಈ ಹೇಸರು. ಅದು ಸಮಾನ ಇತಿ ವೃತ್ತದ ಮೂಲಕ, ಮತ್ತು ಸಮಾನವಿಶೇಷಣದ ಮೂಲಕವೆಂದು ಎರಡು ವಿಧ. ನೊದಲನೆಯದು ಅನೈಕ್ಯಾಕ್ತಿ ಅಥವಾ ಅಪ್ರಸ್ತುತ ಪ್ರಶಂಸಿಯ ರೂಪವಾದುದು. ಎರಡನೆಯದು ಸಮಾಂಸಿಕಾಕ್ತಿ ರೂಪವಾದುದು.

ಉದಾ—ಅನೈಕ್ಯಾಕ್ತಿ ಸಹಿತವಾದ ಸಮಾನವಿಶೇಷವೃತ್ತದ ‘ಪತಾಕಾಸ್ಥಾನಕ್’ಕ್ಕೆ
ಉದಾಹರಣ—

ಯಾತೋಽಸ್ಮಿ ಹದ್ದನಯನೇ ಸಮಯೋ ಮನ್ಯಃ
ಸುಹ್ರಾಮಯೈವ ಭವತಿ ಪ್ರತಿಚೋಧನೀಯಾ ।
ಪ್ರತ್ಯಾಯನಾಮಯಮಿತಿವ ಸರೋರುಹಿಣ್ಣಾಃ
ಶಾಯೋಽಽಸ್ತಮಸ್ತಕ ನಿವಿಷ್ಟಕರಃ ಕರೋತಿ ॥

[‘ಎಲ್ಲೆ ಕಮಲನೇತ್ರೀ, ನಾನಿಗ ಹೊರಟಿದ್ದೇ ನೇ. ಇದು ಹೊರಡುವ ವೇಳೆ. ಈಗ ನಿದ್ದೆ ವಾಡುವ ನಿನ್ನನ್ನು ಪ್ರಣಾಲೀ ಎಚ್ಚರಿಸಬೇಕು.’ ಹೀಗೆ ವಿಶ್ವಾಸ ನಿಧುತ್ವಿರವವನಂತೆ ಅಸ್ತಾಚಲಶಿಖರದಲ್ಲಿ ಕರ (ಕಿರಣಗಳಿಂಬ ಕ್ಷೇಗಳನ್ನು) ಗಳನ್ನಿಷ್ಟಿರುವ ಸೂರ್ಯನು ಕಮಲಿನಿಯನ್ನು ಸಂತ್ಯುಸುತ್ತಿದ್ದಾನೇ.]

(ಅಪ್ರಸ್ತುತ ಪ್ರಶಂಸಾ ಸ್ಯಾತಾಸಾಯತ್ತ ಪ್ರಸುತಾಶಯಾ) ಅಪ್ರಸ್ತುತ ವಾದ ವೃತ್ತಾಂತದ ವರ್ಣನೆಯು ಪ್ರಸ್ತುತ ವೃತ್ತಾಂತವನ್ನು ಸೂಚಿಸುವಾಗ ಅದು ಅಪ್ರಸ್ತುತ ಪ್ರಶಂಸಿ ಅಥವಾ ಅನ್ಯೋಕ್ತಿ ಯಾಗುತ್ತದೆ ಎಂದು ಲಕ್ಷ್ಯ.

ತೀಣದಿಂದ ಇಲ್ಲಿ ಪ್ರತಿಯ ನಾಯಿಕೆಯ ಪರವಾದ ಅರ್ಥವೂ ಹೊಳೆಯತ್ತದೆ. ಇಲ್ಲಿ ಸೂರ್ಯ ಪದ್ಮಸ್ಥಿಯರ ವರ್ಣನೆಯು ಮೂಲಕ ಮುಂದೆ ಬರುವ ಉದಯನ ರತ್ನಾವಲೀ ವೃತ್ತಾಂತವು ಸೂಚಿತವಾಗುತ್ತದೆ.

ಸಮಾಸೋಕ್ತಿಸಹಿತವಾದ ಸಮಾನ ವಿಶೇಷಜದ ಪತಾಕಾಸ್ಯಾನ—
(ರತ್ನಾ—ಅಂ)

ಉದ್ದಾವೋತ್ತಲಿಕಾಂ ವಿಪಾಂಡುರರುಜಂ ಸ್ತುರಬ್ಧ—
ಜೃಂಭಾಂಕ್ಷಣಾಶ್,
ಅಯಾಸಂ ಕ್ಷಸನೋಽದ್ವನ್ಯರವಿರಲ್ಪೈರಾತನ್ಯತೀಯಾತ್ಮನಃ ।
ಅದ್ವೈದಾಂತಲತಾಪಿಮಾಂ ಸಮದನಾಂ ನಾರೀಮಿವಾನಾಯಂ—
ಧ್ಯಂ
ಪತ್ಯನೋ ಕೋಪವಿಪಾಟಿಲದ್ವೈತಮುಖಂ ದೇವಾಃ ಕೆರಿಷ್ಯಾಮ್ಯಂ ॥

ಮೇಲಕ್ಕೆದ್ದಿರುವ ಮೊಗ್ಗಗಳುಳ್ಳ, ಪಾಂಡುವರ್ಣದ, ಹೂವನ್ನು

ಅರಳಿಸುತ್ತಿರುವ, ಮುದನ ವ್ಯಕ್ತವನ್ನೂ ಶ್ರಯಿಸಿರುವ, ಹಾಗೂ ನಿರೆಂತರವಾದ ಗಾಳಿಗಳಿಂದ ಅಲಾಗುತ್ತಾ ಆಯಾಸ ಪಡುತ್ತಿರುವ ಈ ಉದ್ದ್ಯಾನ ಲತೆಯನ್ನು (ಕಾತರಳಾಗಿ ವಣವಿಹಿನೆತೆಯನ್ನು ಹೊಂದಿ ಆಕಳಿಸುತ್ತಿರುವ ಅವಿರಲವಾದ ಶ್ವಾಸೋಚಾಪ್ಪ ಸಗಳಿಂದ ಆಯಾಸವನ್ನು ಸೂಚಿಸುವ ಕಾಮಸಹಿತಕಾದ) ಅನ್ನಸ್ತೀರ್ಯನ್ನು ಸೋಧುತ್ತಿರುವಂತೆ ಸೋಧುತ್ತಾ ನಾನು ಈಗ ನನ್ನ ದೇವಿಯ ಮುಖವು ಕೆಂಪಾಗುವಂತೆ ಮಾಡುತ್ತೇನೆ. [ಇಲ್ಲಿ ಲತೆಯ ವಣನೆಯು ಸಮಾನ ವಿಶೇಷಣದ ಮೂಲಕ ಉದಯನ ರತ್ನಾವಲಿಯರ ಪ್ರಣಯವನ್ನೂ, ವಾಸವದತ್ತಿಯ ಕೋಪವನ್ನು ಸೂಚಿಸುತ್ತದೆ. ಇಲ್ಲಿ ಸಮಾಸೋಕ್ತಿಯಿದೆ. ಸಮಾಸೋಕ್ತಿಗಳು ಪರಿಸ್ಥಾತಿಗಳಿಂದ ಪ್ರಸ್ತುತಿಸುತ್ತಿರುತ್ತಾರೆ. ಪ್ರಸ್ತುತ ವ್ಯತ್ಯಾಂತವನ್ನು ವರ್ಣಿಸುವಾಗ ವಿಶೇಷಣಾವ್ಯಾದಿಂದ ಅಪ್ರಸ್ತುತ ವ್ಯತ್ಯಾಂತವು ಸೂಚಿತವಾದರೆ ಅದು ಸಮಾಸೋಕ್ತಿಯು.)

೭೫ ವಸ್ತುಭೇದ—

ಪ್ರಖ್ಯಾತೋತ್ಪಾದ್ಯ ಮಿಶ್ರತ್ವಭೇದಾತ್ಮಾತ್ರೇಧಾಪಿ ತತ್ತ್ವ ತ್ರಿಧಾ ।
ಪ್ರಖ್ಯಾತಮಿಶ್ರಾಸಾದೇರುತ್ಪಾದ್ಯಂ ಕೆವಿಕಲ್ಪಿತಂ || ೧೯ ||
ಮಿಶ್ರಂಚ ಸಂಕರಾತ್ಮಾಭಾಗಂ ದಿವ್ಯಮಾತ್ಮಾಂದಿಭೇದತ : ।

ತತ್ತ್ವ—ಆಧಿಕಾರಿಕ ಮತ್ತು ಪ್ರಾಸಂಗಿಕದಲ್ಲಿನ ಪತಾಕಾ, ಪ್ರಕರೀ ಎಂಬ ಮೂರು ಭೇದವೆಳ್ಳ ವಸ್ತುವು, ಪ್ರಖ್ಯಾತ, ಉತ್ಪಾದ್ಯ ಮತ್ತು ಮಿಶ್ರ ಎಂಬು ದಾಗಿ ಪುನಃ ಮೂರು ವಿಧವಾಗಿದೆ. ಇತಿಹಾಸದಿಂದ ಬಂದುದು ಪ್ರಖ್ಯಾತ. ಕೆವಿಯಿಂದ ಕಲ್ಪಿತವಾದುದು ಉತ್ಪಾದ್ಯ. ಇವರಿಂದ ಬೆರಕೆಯಳ್ಳುದ್ದು ಮಿಶ್ರ. ಇವಲ್ಲದೆ ವಸ್ತುವು ದಿವ್ಯ, ಮತ್ತೆ, ದಿವ್ಯಾದಿವ್ಯವೆಂದು ಮತ್ತೆ ಮೂರು ವಿಧ. ಉದಾ— ವೇಷೇಸಂಹಾರ— ಪ್ರಖ್ಯಾತ, ಮಾಲತಿಮಾಧವ—ಉತ್ಪಾದ್ಯ, ಅಭಿಜಾಞ್ಜಾನಶಾಸುಂತಲ—ಮಿಶ್ರ.

೭೬ ಇತಿವ್ಯತ್ತದ ಘಳ—

ಕಾಯಂ ತ್ರಿವರ್ಗಸ್ತುಂಚ್ವಧ್ಮೇಕಾನೇಕಾನುಬಂಧಿಜ.

ತಾ—ಕಾರ್ಯ ಅಂದರೆ ಕಥೆಯ ಫಲವು ತ್ರಿವರ್ಗ (ಧರ್ಮ, ಆರ್ಥಿಕ, ಕಾಮ) ರೂಪವಾದದ್ದು. ಅದು ಒಂದೇ ಫಲವುಳ್ಳದ್ವಾದ್ದರೆ ಶುದ್ಧ; ಎರಡು ಫಲವುಳ್ಳದ್ವಾಗಿದ್ದರೆ ವಿಕಾಸನುಬಂಧಿ; ಮೂರು ಫಲವಾಗಿದ್ದರೆ ಅನೇಕಾನುಬಂಧಿ.

೭೫ ಫಲಸಾಧನ—ಬೀಜ ಲಕ್ಷಣ. ಸ್ವಲ್ಪೇನ್ನೀಡಿಷ್ಟ್ವೆಸ್ತುತದ್ದೇ ಇತ್ತು ಚಿರ್ಚಿಂ ವಿಸ್ತಾರ್ಯಾಕ್ರೋಕಥಾ ।

ತಾ—ರೂಪಕೆದ ಆರಂಭದಲ್ಲಿ ಅಲ್ಪವಾಗಿಮ್ಮೆ ಅನೆಂತರೆ ಬಹುಪ್ರಕಾರ ದಿಂದ ವಿಸ್ತೃತಗೊಳ್ಳುವ ಕಾರ್ಯದ ಮೂಲ ಕಾರಣವು ಬೀಜ. ಉದಾ— ವೇಣೀಸಂಹಾರದಲ್ಲಿ ದ್ವೈಪದಿಯ ‘ಕೇಶಬಂಧನ’ದ ಉದ್ದೀಶವುಳ್ಳ, ಭೀಮನ ಕೌರ್ಧವಿದಿಂದ ಪರಿಪುಷ್ಟವಾದ ಯುಧಿಷ್ಠಿರನ ಉತ್ಸಾಹವೇ ಬೀಜವು.

೭೬ ಬೀಂದು ಲಕ್ಷಣ.

ಅವಾಂತರಾಘ್ರವಿಜ್ಞೇದೇ ಬೀಂದುರಜ್ಞೀದಕಾರಣಂ || ೧೬ ||

ತಾ—ಬೇರೊಂದು ವಿಷಯದಿಂದ ವೃತ್ತವು ಕಡಿದು ಹೊಗುವ ಸಂದರ್ಭದಲ್ಲಿ ಅದು ಕಡಿಯಡಿ ಒಂದೇ ರೀತಿಯಲ್ಲಿ ಮುಂದುವರಿಯುವಂತೆ ಮಾಡುವುದು ‘ಬೀಂದು’. ತೈಲಬೀಂದುವು ನಿರೀನಲ್ಲಿ ಹರಡುವಂತೆ ಹರಡುವ ಕಾರಣ ‘ಬೀಂದು’ ಎಂದು ಹೆಸರು.

೭೭ ಐದು ಅರ್ಥಪ್ರಕೃತಿಗಳು.

ಬೀಜಬೀಂದುಪತಾಕಾಖ್ಯಪ್ರಕೃತಿರೀಕಾರ್ಯಲಕ್ಷಣಃ ।

ಅರ್ಥಪ್ರಕೃತಯಃ ಪಂಚತಾ ವಿತಾಃ ಪರಿಕೀರ್ತಿತಾಃ || ೧೭ ||

ತಾ—ಹೀಂದೆ ಹೇಳಿದ ಬೀಜ ಮತ್ತು ಬೀಂದು, ಪತಾಕಾ, ಪ್ರಕೃತಿರೀಕಾರ್ಯಗಳು ಅರ್ಥಪ್ರಕೃತಿಗಳು. ಪ್ರಯೋಜನ ಸಿದ್ಧಿಗೆ ಕಾರಣವಾಗುವುವುಗಳು ಅರ್ಥಪ್ರಕೃತಿಗಳು.

೭೫ ಹಂಚಾವಸ್ತಿಗಳು—

ಅವಸ್ಥಾ: ಹಂಚಕಾರ್ಯದ್ವೈ ಪ್ರಾರಬ್ಧ ಸ್ಯಾ ಘಲಾಧಿಭಿಃ |

ಆರಂಭಯತ್ತು ಪ್ರಾಪ್ತಾಶಾ ನಿಯತಾಪ್ತಿ ಘಲಾಗಮಾಃ || ೧೯ ||

ತಾ—ಘಲಾವೇತ್ತಿಗಳಾದ ಇತಿವೃತ್ತದ ನಾಯಕ ಮುಂತಾದವರಿಂದ ಆರಂಭಿಸಲ್ಪಟ್ಟ ಕಾರ್ಯಕ್ರಮ ಆದು ಕೊನೆಗಾಣವರೆಗೆ, ಆರಂಭ, ಯತ್ತು, ಪ್ರಾಪ್ತಾಶಾ, ನಿಯತಾಪ್ತಿ, ಘಲಾಗಮ ಎಂಬ ವಿದು ಅವಸ್ಥೆಗಳುಂಟಾಗುತ್ತವೆ. ಅಧಿಕೃತಕೃತಿಗಳು ಕಢಾವಸ್ತುವಿನ ಉಪಾದಾನಕಾರಣಗಳಾಗಿದ್ದು (ವುಡಕೆಗೆ ಮಣಿ ನಂತೆ) ಕಢಾವಸ್ತುವಿಗೆ ಸಂಬಂಧಪಟ್ಟಿರುತ್ತವೆ. ಅವಸ್ಥೆಗಳು ನಾಯಕನ ಮನಃಸ್ಥಿತಿಗೆ ಸಂಬಂಧಪಟ್ಟಿರುತ್ತವೆ. ಇದೇ ಅವರೆಡರಲೀರುವೆ ವ್ಯತ್ಯಾಸ.

೭೬ ಆರಂಭ ಲಕ್ಷಣ—

ಚಿತ್ಪುಕ್ಯಮಾತ್ರಮಾರಂಭಃ ಘಲಲಾಭಾಯಭಾಯಸೇ |

ತಾ—ಆತ್ಮಂತಿಕ ಘಲ ಪ್ರಾಪ್ತಿಗಾಗಿ ನಾಯಕಾದಿಗಳಲ್ಲಿ ಉಂಟಾಗುವ ಉತ್ಸುಕತೆಯೇ ‘ಆರಂಭ’.

೭೭ ಪ್ರಯತ್ನ ಲಕ್ಷಣ—

ಪ್ರಯತ್ನಸ್ತ ಘಲಾಪ್ರಾಪ್ತಾ ವ್ಯಾಪಾರೋಽತ್ಪರಾನ್ವಿತಃ || ೨೦ ||

ತಾ—ಘಲವು ದೊರಕದಿದಾಗಿ ಅದಕ್ಕಾಗಿ ಉಪಾಯಗಳನ್ನು ಯೋಜಿಸಿ ಕೊಂಡು ಅತಿತ್ಪರಯಿಂದ ಕೆಲಸವಲ್ಲಿ ತೊಡಗುವುದು.

೭೮ ಪ್ರಾಪ್ತಾಶಾ ಲಕ್ಷಣ—

ಉಪಾಯಾಪಾಯಕಂಕಾಭ್ಯಾಂ ಪ್ರಾಪ್ತಾಶಾ ಕಾರ್ಯಸಂಭವಃ |

ತಾ—ಉಪಾಯದ ಜಡಿಗೆ ಅಪಾರಯದ ಶಂಕೆಯೂ ಇದ್ದು ಸಂಪೂರ್ಣ ಘಲಪ್ರಾಪ್ತಿಯ ನಿರ್ಧಾರವಿಲ್ಲದಿರುವುದು ಪ್ರಾಪ್ತಾಶಾ.

ಇಂ ಸಿಯತಾಪ್ರಿಲಕ್ಷಣ.

ಅಸಾಯಾಭಾವತಃ ಪ್ರಪ್ರಿತಿಸಿರಯತಾಪಿತಃ ಸುಸಿತ್ತಿತಾ || ೨೦ ||

ತಾ—ವಿಷ್ಣುಗಳು ಕೆಳಿದು ಹೋಗಿ ಅಪಾಯಗಳು ಇಲ್ಲದಿರುವದರಿಂದ ಫಲಪೂರಿಪ್ರಯು ಪ್ರಜಾವಾಗಿ ನಿಶ್ಚಯವಾಗಿದ್ದರೆ ‘ನಿಯತಾಪಿ’.

ಇಂ ಘುಲಾಗಮಲಕ್ಷಣ.

ಸಮಗ್ರಫಲಸಂಪತ್ತಿಃ ಫಲಂಯೋಗೋಯಧೋದಿತಃ |

ತಾ—ಸಂಪೂರ್ಣ ಫಲಸಂಪತ್ತು ದೊರಕುವುದು ‘ಘುಲಾಗಮ’ (ಫಲಯೋಗ.)

ಇಂ ಸಂಧಿಗಳ ಉತ್ಪತ್ತಿ.

ಅಧ್ಯಾಪ್ರಕೃತಯಃ ಪಂಚ ಪಂಚಾನಸಾಸಮನ್ವಿತಾಃ || ೨೧ ||
ಯಥಾಸಂಖ್ಯೇನ ಜಾಯಂತೀ ಮುಖಾದಾರ್ಥಃ ಪಂಚಸಂಧಯಃ |

ತಾ—ಬೀಜನೇ ವೋದಲಾದ ಐದು ಅಧ್ಯಾಪ್ರಕೃತಿಗಳು, ಕ್ರಮವಾಗಿ ಅರಂಭ ಮೊದಲಾದ ಐದು ಅವನ್ನಿಗಳೊಡನೆ ಸೇರಿದಾಗ ಮುಖವೋದಲಾದ ಐದು ಸಂಧಿಗಳು ಉಂಟಾಗುತ್ತವೆ.

ಇಂ ಸಂಧಿಲಕ್ಷಣ.

ಅಂತರ್ಕಾಢ್ಯಸಂಬಂಧಃ ಸಂಧಿರೇಕಾನ್ವಯೇಸತಿ || ೨೨ ||

ತಾ—ಒಂದೇ ಪ್ರಯೋಜನಕ್ಕಾಗಿ ಹೊಂದಿಕೊಂಡ ಕಥಾಂಶಗಳಲ್ಲಿ, ಒಂದೊಂದರ ಫಲವೂ, ಆತ್ಮಂತಿಕವಾದ ಮತ್ತೊಂದು ಫಲವನ್ನು ಕೊಡುವಂತೆ ಕಥಾಂಶಗಳಲ್ಲಿ ಒಂದು ಮತ್ತೊಂದರ ನಡುವೆ ಉಂಟಾಗುವ ಸಂಬಂಧಕ್ಕೆ ಸಂಧಿ ಎಂದು ಹೇಳಬೇಕು.

ಇಟ ಹೆಂಡೆಸಂದಿಗಳು.

ಮುಖಪ್ರತಿಮುಖೀ ಗಭರ್ : ಸಾವಮಶೋರೇಪಸಂಹೃತಿಃ ।

ತಾ—ಮುಖ, ಪ್ರತಿಮುಖ, ಗಭರ್, ಅವಮರ್ (ವಿಮರ್ಶ) ಉಪಸಂಹಾರ ಅಥವಾ ನಿರ್ವಹಣ (ಎಂದು ಬಹು ಸಂಧಿಗಳು).

ಇಟ ಮುಖಸಂಧಿಲಕ್ಷ್ಯಣ—

ಮುಖಂ ಚೀಜಸಮುತ್ತೈನಾರ್ಥಾರಸ ಸಂಭವಾ || ೨೬ ||

ಅಂಗಃನಿ ದ್ವಾದಶೈತಸ್ಯ ಚೀಜಾರಂಭಸಮನ್ವಯಾತ್ ।

ತಾ—ಚೀಜದ ಸರಿಯಾದ ಉತ್ತರ್ಯ ಯೇ ಮುಖಸಂಧಿ. ಈ ಚೀಜವು ವಿವಿಧ ಪ್ರಯೋಜನಗಳಿಗೆ ಮತ್ತು ರಕಣಗಳಿಗೆ ಕಾರಣವಾಗುತ್ತದೆ. ಚೀಜವೆಂಬ ಅರ್ಥಪ್ರಕೃತಿ ಮತ್ತು ಆರಂಭವೆಂಬ ಅವಸ್ಥೆಗಳ ಸಮನ್ವಯದಿಂದ ಅವೇರಡನ್ನು ಹೊಂದಿಸುವ ಹನ್ನೆ ರಡು ಅಂಗಗಳು ಮುಖಸಂಧಿಯಲ್ಲಿರುತ್ತವೆ. ಪ್ರಹಸನ ಮುಂತಾದವುಗಳಲ್ಲಿ ‘ತ್ರಿವರ್ಗ’ ರೂಪವಾದ ಅರ್ಥವಿಲ್ಲದಿದ್ದರೂ ಚೀಜವು ರಸಗಳಿಗೆ ಕಾರಣವಾಗುತ್ತದೆ.

ಇಟ ಮುಖಸಂಧಿಯ ಹನ್ನೆ ರಡು ಅಂಗಗಳು—

ಉಪಸ್ತೇಪಃ ಪರಿಕರಃ ಪರಿನಾಮಸೋರ್ವ ವಿಲೋಭನಂ || ೨೭ ||

ಯುಕ್ತಿಃ, ಪ್ರಪ್ತಿಃ, ಸಮಾಧಾನಂ, ವಿಧಾನಂ, ಪರಿಭಾವನಾ ।

ಉದ್ದೇಧಭೇದಕರಣಾನ್ಯನ್ವಧಾರಣಿ ಯಥಾಕ್ರಮಂ || ೨೮ ||

ತಾ—ಉಪಸ್ತೇಪ, ಪರಿಕರ, ಪರಿನಾಮ, ವಿಲೋಭನ, ಯುಕ್ತಿ, ಪ್ರಪ್ತಿ, ಸಮಾಧಾನ, ವಿಧಾನ, ಪರಿಭಾವನಾ, ಉದ್ದೇಧ, ಭೇದ, ಕರಣ, ಇವು ಅನ್ವಯಧ ಅಂದರೆ ಹೆಸುನಿಂದಲೇ ಅರ್ಥವಾಗ.ವವುಗಳು. ಅದರೂ ಸೌಲಭ್ಯಕಾರ್ತಿ ಅವುಗಳ ಲಕ್ಷಣಗಳನ್ನು ಹೇಳಲಾಗಿದೆ.

ಇಟ ಚೀಜನಾಮಾಸ ಉಪಸ್ತೇಪಃ

ತಾ—ಚೀಜವನ್ನು ಇವಿಸುವುದು ಉಪಸ್ತೇಪ.

ಉದಾ—ನೇ. ಲಂಕಾಪ್ರಾಯಕಾನಲ ವಿಷಣುಸಭೆ ಪ್ರವೇಶಿಂ, ಪ್ರ. ಅಂ. ಶೈಲ್ಕೊಂಡೆ ರ

೪೦ ತದ್ವಾಹುಲ್ಯಂ ಪರಿಕ್ರಯಾ.

ತಾ—ಬೀಜವ ಹೆಚ್ಚಿ (ದೃಢ ಪಡಿಸುವುದು) ಪರಿಕರ.

ಉದಾ—ಧೃತರಾಷ್ಟ್ರಿ ತನಯಾಸ್ ಕೃತಪ್ರೇರಾಸ್ ಪದೇ ಪದೇ, ನೇ. ಪ್ರ. ಅಂ. ಶೈಲ್ಕೊಂಡೆ

೪೧ ತನಿಷಿಷ್ಟ್ವತಿಃ ಪರಿಸಾಂಸೋ.

ತಾ—ಪರಿಕರದ ಸಿದ್ಧಿಯ ಪರಿಸಾನ್.

ಉದಾ—ಪ್ರಪ್ರಧಂಯದ್ವರಂ, ನೇ. ಪ್ರ. ಅಂ. ಶೈಲ್ಕೊಂಡೆ. ೧೧

೪೨ ಗುಣಾಶ್ಯಾಸಂ ವಿಲೋಭನಂ.

ತಾ—ಸುಲವನ್ನು ಕೊಡುವ ವಸ್ತುವಿನ ಗುಣವನ್ನು ವರ್ಣಿಸುವುದು.

ಉದಾ—ಮುಂಧಾಯಸ್ತಾಜಾವಾಂಭಃಪ್ರಾತ್ಕುರ್ಕರವಲನ್ಯಂದರಘಾನುಧೀರಃ—ತಾಡಿತೋರ್ಯಾಯಂ ಎಂಬಲ್ಲಿಂದ ಯಿಕೋಽಮಂದಭಿಃ ಎಂಬಲ್ಲಿಯವರಿಗೆ ನೇ. ಅಂ. ೧ ಶೈಲ್ಕೊಂಡೆ. ೨೨ ||

೪೩ ಯುಕ್ತಿಲಕ್ಷಣ—ಸಂಪ್ರಧಾರೇಣಮಧಾನಾಂ ಯುಕ್ತಿಃ.

ತಾ—ಪ್ರಯೋಜನಗಳ ಸರಿಯಾದ ನಿಶ್ಚಯ ಅಥವಾ ಸಮರ್ಥನೆ ಯುಕ್ತಿ.

ಉದಾ—ಯುಷ್ಣಾಸ್ ಹ್ಯೇ ಪಯತಿ ಕೊರ್ಧಾಲ್ಕೊಂಡೆ ಶತ್ಪ್ರುಕುಲಕ್ಷಯಃ ನೇ. ಅಂ. ೧ ಶೈಲ್ಕೊಂಡೆ. ೧೫

೪೪ ಪಾಪಿಃ ಸುಖಾಗಮಃ

ತಾ—ಸುಖ ಬರುವುದು ಪಾಪಿ.

ಉದಾ—ವೇ. ಜೀಟೀ-ಭಟ್ಟನಿ, ಪರಿಕುಪಿತ ಇವಕುವಾರ್ತೋ ಲಷ್ಯ ತೇ. ಎಂದುವಕ್ಕೆಮಿಸಿದಾಗ ಭೀಮನು ಹೇಳುತ್ತಾನೆ.

ಮಧ್ಯಾಮಿ ಕೌರವಶತಂ ಸಮರೇ ನ ಕೋಪಾತ್ಮ ದುಃಶಾಸನಸ್ಯ ರುಧಿರಂ ಸೆಂಬಾಮ್ಯಾರಸ್ತಃ | ಸಂಚೂರ್ಯಾಯಾಮಿಗದರ್ಯಾ ನ ಸುಯೋಧನೋರೂ ಸಂಧಿಂ ಕರ್ಮಾತು ಭವತಾಂ ನೃಪತಿಃ ಹಸೇನೆ ವೇ. ಅಂ. ಗ. ಶ್ಲೋಗಿ ದ್ವಾರದಿ—ನಾಥ, ಅಶ್ವತ್ಸಹಿವರಂ ಖಲ್ಪೈತದ್ವಜನಂ, ತತ್ರ ಪ್ರನಃ ಪುನಭಾಷ.

ಛಾ ಭೀಜಾಗಮಃ ಸಮಾಧಾನಂ.

ತಾ—ಬೀಜದ ಆಗಮನ ಅಂದರೆ ಮೂಡಿ ಬರುವಿಕೆಯು ಸಮಾಧಾನ.

ಉದಾ—ಭೀಮಃ, ಭವತು ಪಾಂಚಾಲ ರಾಜತನಯೇ, ಶ್ರೂರುತಾ ಮಜರೀಕ್ಷೇವ ಕಾಲೇನ.

ಚಂಚಮ್ಬ್ರಜಭ್ರಮಿತಚಂಡಗದಾಭಿಫಾತಸಂಚೂರ್ಯಾತ್ಮೋರು ಯುಗಲಸ್ಯ ಸುಯೋಧನಸ್ಯ | ಸ್ತೋತ್ರಾವನದಫ್ಳನಶ್ಮೀಣೀತಶ್ಮೀಣಾಣಾಣಿರುತ್ತೇ— ಸಯಿಷ್ಯತಿಕಂಷತ್ವ ದೇವಿ ಭೀಮಃ ವೇ. ಅಂ. ಗ. ಶ್ಲೋಗಿ. ಹೀಗೆ ಮುಡಿ ಕಟ್ಟುವ ಉದ್ದೇಶಕ್ಕೆ ಬೀಜದ ಪುನರುಪಾದಾನವು ಸಮಾಧಾನವು.

ಛಾ ವಿಧಾನಂ ಸುಖದುಃಹಿಕೃತ್.

ತಾ—ಸುಖದುಃಹಿಕೃತನ್ನು ಉಂಟು ಮಾಡುವುದು ವಿಧಾನ.

ಉದಾ—ವೇ. ಅಂ. ಗ. ದ್ವಾರದಿ—ನಾಥ, ಅನ್ಯಜ್ಞ ಪುನರಪಿ ಯುಷ್ಣಾಭಿಃ ಆಗತ್ಯ ಆಹಂ ಸಮಾಶ್ವಸಯಿತವಾಽ.

ಭೀಮ :—ನನ್ಮ ಪಾಂಚಾಲ ರಾಜತನಯೇ, ಕಿಮದ್ಯಾಪ್ಯ ಲೀಕಾ ಶ್ವಾಸನಯಾ? ಭೂಯಃ ಪರಿಭ್ರವ ಕಾಲಂತಿ ಲಜಾ ವಿಧುರಿ ತಾನನಂ | ಅನಿಕ್ತೇಷಿತ ಕೌರವ್ಯಂ ನ ವಶ್ಯಸಿ ವೃಕ್ಷೋದರಂ. ವೇ. ಅಂ. ಗ. ಶ್ಲೋಗ. ಇ. ಇಲ್ಲಿ ಯುದ್ಧದ ಸುಖದುಃಹಿಗಳು ವಿಧಾನ.

ಉಚ ಪರಿಭಾಷೆಯೊಂದನ್ನು ತಾವೇಶಿಸಿ.

ತಾ—ಅದ್ದು ತವಾದ ಆವೇಶವು ಪರಿಭಾಷ (ಸಾ)

ಉದಾ—ನೇ. ದ್ವಾರ್ಪಿ—ಸಾಧ ಕಿಮಿಡಾನಿಂಬೇಷ್ಟೆ, ಪ್ರಲಯಜಲಧರ್ಸೆನ್ತನಿತ ಮಾಂಸಲಿಃ ಶ್ವಕೈಶ್ವಕೈ ಸಮರಮಂದುಭಿಸ್ತಾತ್ತತ್ವತ್ತೆ. ನೇ. ಅಂ. ಗ. ಇಲ್ಲಿ ಲೋಕೋತ್ತರವಾವ ಸಮರಸೀಂದ್ರಭಿಯ ಶ್ವಸಿಯಿಂದ ಉಂಟಾಗುವವಿಷ್ಟೆ ಯಿಂದ ರಸಾವೇಶವು ಪರಿಭಾಷನಾ (ಮಂಳಿಲದಲ್ಲಿ ಪರಿಭಾಷನಾ ಎಂಬುದು ಇಲ್ಲಿ ಸಂಪೂರ್ಣವಾಗಿ ಪರಿಭಾಷೆ ಎಂದಾಗಿದೆ.)

ಉಟ ಉದ್ದೇಶೋ ಗೂಡೆಭೇದನಂ.

ತಾ—ರೆಜಸ್ಟ್ರೇಷನ್ ವನ್ನು ಭೇದಿಸುವುದು ಉದ್ದೇಶ.

ಉದಾ—ನೇಂಬೇ. ಆಯ್ರಕಿಮಿಡಾನಿಂಮಧ್ಯವಸ್ತೆ ಗಂರುಃ. ನೇಪಢೀಯ್ ಯತ್ಸ್ವತ್ತಪ್ರತಿಭಂಗಭಿರ್ಬುಮನ್ಸಾ...ಯ್ಯಾಧಿಷ್ಟಿ ರಂ ಜ್ಯಂಭತ್ತೇ. ಪ್ರ. ಅಂ. ಗ. ಶೋಳ್ಲಿ. ಅಂ. ಇಲ್ಲಿ ದ್ವಾರ್ಪದಿಯ ಕೇಶಬಂಧನದ ಉದ್ದೇಶಕ್ಕೆ ಹೊಂದಿ ಧರ್ಮರಾಜನ ಕೊರ್ಕಾಫವು ಪ್ರಕಟವಾಗಿರುವುದರಿಂದ ಉದ್ದೇಶವು.

ಉಟ ಕರಣಂ ಪ್ರಕೃತಾರಂಭಃ.

ತಾ—ಪ್ರಸ್ತುತ ವಿಷಯವನ್ನು ಆರಂಭಿಸುವುದು ಕರಣವು.

ಉದಾ—ನೇ. ಭಿಮಂತತ್ತೆ ಪಾಂಚಾಲಿ, ಗಚ್ಛಾವೋ ವಯವಿದಾನಿಂ ಕುರುಕುಲ್ಲಾಯಾಯ. ನೇ. ಅಂ. ಗ ಸಹದೇವಃ—ಆಯ್ರ, ಗಚ್ಛಾಮ ಇದಾನಿಂ ಗುರುಜನಾನುಜ್ಞಾತಾಃ ವಿಕ್ರವಾನುರೂಪವನಾಜರಿತುಂ. ಇಲ್ಲಿ ಮುಂದಿನ ಅಂಕದಲ್ಲಿ ಬರಲಿರುವ ಯುದ್ಧದ ಆರಂಭವು ಸಂಚಿತವಾಗಿದೆ.

ಇಂ ಭೇದಃ ಪ್ರೌತಾಹಂಕಣಣಿ ಮತಾ.

ತಾ—ಪ್ರೌತಾಹವನ್ನು ಅಂಟು ಮಾಡುವುದು ಭೇದ.

ಉದಾ—ನಾಧ, ವಾಖಿಲುಯಾಜ್ಞಾಸೇನೀ ಪರಿಭ್ರಮೋದಿ ಸಿತ ಕೋಪಾನಲಾ ಅನವೇಷ್ಟಿತರೀರಾಃ ಪರಿಕ್ರಮಿಷ್ಠಾ. ಯತಃ ಅಪ್ರಮತ್ತಸಂಚರಣೀಯಾನಿ

ರಿಪುಬಲಾನಿ ಶ್ಲಾಯಂತೇ. ಭೀಮು :—ಆಯಿಸುಕ್ಕೆತ್ತಿಯೇ ಅನೆಂಬ್ರೋನ್‌ನಾನ್
ಸ್ಕೂಲಫಿನ್‌ನ್ನು....ಪಂಡಿತಾಗ್ಯ ವಾಂದುವುತ್ತಾರಾ || ವೇ. ಅಂ. ಗ. ಶೈಲ್. ಅ. ಇ.
ಇಲ್ಲಿ ವಿಷಣು ಇಂದ ದೌರ್ವಾದಿಗೆ ಕೆಲ್ಲೇಂದ್ರಾತ್ಮಾಹ ಬೀಜಕ್ಕೆ ಅನುಗುಣವಾಗಿ
ಪ್ರೇತಿನಾಹೆವನ್ನು ಕೊಡುವುದು ಧೀರ್ಜ.

ಹೀಗೆ ಹೇಳಲಾದ ಈನ್‌ರದು ಅಂಗರಳು ಅಥ ಪ್ರಕೃತಿಗಳಲ್ಲಿ
ಮೇದಲನೇಯದಾದ ‘ಬೀಜ’ವೆ ಮತ್ತು ಅನೆಂಬ್ರೋನ್‌ನಾನ್ ಆರಂಭದ ದೋತತ್ತಕ
ಗಳಾಗಿರೆ. ಇವುಗಳಲ್ಲಿ ಉಪಕ್ಕೆದ, ಪರಿಕರ, ಪರಿಸ್ಥಿತಿ, ಯುಕ್ತಿ, ಉದ್ಘೇದ,
ಸಮಾಧಾನ ಈ ಆರನ್ನು ಅವಶ್ಯ ಪ್ರಯೋಗಿಸತಕ್ಕದ್ದು.

ಪ್ರತಿಮುಖಸಂಧಿ

ಜಗ ಪ್ರತಿಮುಖಸಂಧಿ ಲಕ್ಷ್ಮಣ—

ಲಕ್ಷ್ಮೀ ಲಕ್ಷ್ಮೀ ತಯೋದ್ದೈದ್ಸ್ತಸ್ತ ಪ್ರತಿಮುಖಂ ಭವೇತ್
ಚಿಂದು ಪ್ರಯತ್ನಾ ಸುಗಮಾದಂಗಾ ನ್ಯಂಸ್ತತ್ರಯೋದಶ || ೩೦ ||

ಅನ್ಯ—ತನ್ಯ=ಆ ಬೀಜದ, ಲಕ್ಷ್ಮೀ ಲಕ್ಷ್ಮೀ ತಯಾ=ಹಲವು ಬಾರಿ
ಕಂಡು ಮತ್ತು ಹಲವು ಬಾರಿ ಕಾಣಿದೆ, ಉದ್ಘೇದ=ಪ್ರಕಟವಾಗುವಿಕೆಯು,
ಪ್ರತಿಮುಖಂ=ಪ್ರತಿಮುಖವು, ಭವೇತ್=ಆಗುತ್ತದೆ. ಚಿಂದುಪ್ರಯತ್ನಾನು
ಗಮಾತ್ರ=ಚಿಂದು ಪ್ರಯತ್ನಗಳ ಹೊಂದಿಕೆಯಿಂದ, ಅಸ್ಯ=ಈ ಪ್ರತಿಮುಖ
ಷಂಧಿಗೆ, ತ್ರಯೋದಶ ಅಂಗಾನಿ=ಹದಿಮಾರು ಅಂಗರಳು.

ಉದಾ—ವೇಣಿಸಂಹಾರದ ಎರಡನೇಯ ಅಂಕದಲ್ಲಿ ಧಮರಾಜನ ಕೆಲ್ಲೇಂದ್ರ
ಬೀಜವು ಭಿಣ್ಣಾದಿಗಳ ಮರಣದಿಂದ ಸ್ವಲ್ಪ ಲಕ್ಷ್ಯವೇ, ಕಣಾದಿಗಳು
ಬದುಕಿರುವುದರಿಂದ ಸ್ವಲ್ಪ ಅಲಕ್ಷ್ಯವೂ ಆಗಿ ಪ್ರಕಟವಾಗಿದೆ. ‘ಸಹಭೃತ್ಯಗಣಂ
ಸಬಾಂಧವಂ....ನಚಿರಾತ್ರಾ ವಾಂಡುಸುತಃ ಸುಯೋಧನಂ | ದುಶಾಸನಸ್ಯೈ
ಹೃದಯ ಕ್ಷತಜಾಂಬುವಾನೇ....ಜಯದ್ರಥವಧೀರ್ಪಿ ತಥಾ ಪ್ರತಿಜಾಂ || ಈ
ಶೈಲ್ ಕೆಗಳಿಂದ ವ್ಯಕ್ತವಾದ ಬೀಜದ ಉದ್ಘೇದವು ಪ್ರತಿಮುಖಸಂಧಿ.

ಮೊದಲನೆಯ ಅಂಕದಲ್ಲಿ ಸ್ತಾಪಿತವಾದ ಬೀಜವ, ‘ಬಿಂದು’ ಎಂಬ ಅರ್ಥ ಪ್ರಕೃತಿ ಮತ್ತು ‘ಪ್ರಯತ್ನ’ ಹೆಂಬ ಅವಸ್ಥೆಗಳ ಯೋಜನೆಯಿಂದ ಪ್ರತಿಮುಖ ಸಂಧಿಗೆ ಹದಿಮೂರೆ, ಅಂಗಕಾರುತ್ತವೇ.

ಜ್ಯಾ ಪ್ರತಿಮುಖಸಂಧಿಯ ಹದಿವಾರು ಅಂಗಗಳು—

ವಿಲಾಸಃ ಪರಿಸರ್ವತ್ವ ವಿಧಾತಂ ತಮನಮರ್ಚಣೀ |

ನಮರ್ಮದ್ಯುತಿಃ ಪ್ರಗಮನಂ ನಿರೋಧಃ ಪಯುರ್ವಪಾಸನಂ || ೫೦ ||

ವಜ್ರಂ ಪುಷ್ಟವುಷನ್ಯಾಸೋ ವಣಸಂಹಾದೆ ಇತ್ಯಾಸಿ.

ವಿಲಾಸ, ಪರಿಸರ್ವ, ವಿಧಾತ, ಶಮು, ನಮರ್ಮ, ನಮರ್ಮದ್ಯುತಿ, ಪ್ರಗಮನ, ನಿರೋಧ, ಪಯುರ್ವಪಾಸನ, ವಜ್ರ, ಪುಷ್ಟ, ಉಪನ್ಯಾಸ, ವಣಸಂಹಾರ, ಇವು ಹದಿಮೂರು ಪ್ರತಿಮುಖಸಂಧಿಯ ಅಂಗಗಳು.

ಜ್ಯಾ ರತ್ಯಧ್ರೇಹಾ ವಿಲಾಸಃ ಸಾಂತ್ವಾ |

ತಾ—ರತಿಸುಖಿದ ಇಚ್ಛಿಯು ‘ವಿಲಾಸ’ವಾಗಿದೆ.

ಉದಾ—ವೇಣೀ. ವಿನಯಂಧರ ಅದ್ಯಾತಲು ಭಾನುವಃತೀ....ಯತ್ಸ್ವಾಂತಾ ಭಾನುನುತೀ. ವೇ. ಅಂ. ಅ.

ಜ್ಯಾ ದೃಷ್ಟಂಸ್ವಾಸುಸರ್ವಣಂ

|| ೫೧ ||

ಪರಿಸರ್ವೋರ್ವಾ

ತಾ—ಒಮ್ಮೆ ಕಂಡು ಮತ್ತೊಂದು ಕಳಿದು ಹೊಗಿರುವುದನ್ನು ಅರಸು ಪ್ರಾಯ ಹೇಸಪ್ತ.

ಉದಾ—ಯೋಽಯಮುದ್ಯತೀಪುಬಲವತ್ಸ್ | ಆಶಸ್ತ್ರಗ್ರಹಣಾ.... ಅಭಿಮನೋಽರ್ಥಾತ್ | || ವೇ. ಅಂ. ಅ. ಶೈಲಿ. ಅ.

ಕಂಜಕಿ ಹೇಳುವ ಈ ವಾತಿನಲ್ಲಿ ಭೀಷಣಾದಿಗಳ ವಧದಿಂದ ದೃಷ್ಟವಾಗಿ

ಅನೆಂತೆ ಅಭಿಮನ್ಯ ವಧದಿಂದ ಬೀಜವು ಸ್ವಾನಾಯಿತು. ಅದರೆ ವಾಸು ದೇವನೆ ಸಹಾಯವುಳ್ಳಬಲಿಷ್ಟು ರಾದ ಪಾಂಡವರು ಸಂಗ್ರಹಮನ್ಯಾ ವ್ಯಾರಂಭಿಸಿರು ಪ್ರದೀಪ ಬಿಂದು ಬೀಜ ಪ್ರಯತ್ನಗಳಿಗೆ ಹೊಂದಿ ಕಂಚಕಿಯ ವಾತಿನಲ್ಲಿ ಮತ್ತೆ ಬೀಜವ ಅನುಸರಣವು ಕಂಡು ಬಂದಿದೆ.

ಜಿಂ ವಿಧಾತಂ ಸಾಂದರ್ಭಿತಃ.

ತಾ—ನಿರಾಶೆ ಅಥವಾ ದುಃಖಭಯಗಳಿಂದ ಉಂಟಾಗುವ ಅನಾಸ್ಥಿಗೆ ಅರತಿಯೆಂದು ಹೇಳಿರು.

ಉದಾ—ವೇ. ಅಂಕ ಅ. ಭಾನುಮತಿಯ ದುಸ್ಪ್ರಪೂರ್ವದರ್ಶನ, ದುಯೋಗಿಧನನ ಅನಿಷ್ಟತೆಯಿಂಕೆ ಮತ್ತು ಪಾಂಡವನಿಜಯತೆಯಿಂಕೆ ಇವುಗಳಿಂದ ಉಂಟಾಗುವ ರತ್ನಯ ಅನಾಸ್ಥಿಯು ಅರತಿಯು. ಸಮಿ ಭಾನುಮತಿ....ತತಃ ಪ್ರವಿಶತಿ ದುಯೋಗಿಧನಃ ಕಂಚುಕೀ ಚ.

ಜಿಂ ತೆಜ್ಞಮಃ ಶಮಃ.

ತಾ—ಅರತಿಯ ಪರಿಹಾರವು ‘ಶಮ’.

ಉದಾ—ವೇ—ದೇವತಾ ಸಂಕೀರ್ತನೆಯಿಂದ ಚ ಪರಿಹಿತಃ ವಾಯಃ. ವೇ. ಅಂ. ಅ

ಜಿಂ ಪರಿಹಾಸವಚೋನಮ್.

ತಾ—ಪರಿಹಾಸ ಪೂರ್ಣವಾದ ವಾತುಗಳು ‘ನಮ್’.

ಉದಾ—ವೇಣಿ. ರಾಜೀವಪ್ಸ್ಯತ್ಯ....ಭೂಮಾಪಾತಯತಿ ದೇವಿ. ಇಲ್ಲಿ ದುಸ್ಪ್ರಪೂರ್ವದರ್ಶನದ ಶಾಂತಿಗಾಗಿ ದೇವ ಪೂರ್ಣಯನ್ಯಾ ಕೃತ್ಯಾಂದ ಭಾನುಮತಿಗೆ ದುಯೋಗಿಧನನ ಪರಿಹಾಸವು ಕಂಡು ಬರುತ್ತಿದೆ.

ಜಿಂ ಧ್ಯತಿಸ್ತೇಜಾಜ್ಞದ್ಯತಿಮ್.

ತಾ—ಪರಿಹಾಸದಿಂದ ಹುಟ್ಟಿದ ಧ್ಯೈಯವು ‘ನಮ್’.

ಉದಾ—ಕೆಂ ಕಂತೇ ಶಿಥಿಲೀಕೃತಃ...ಯೋಗ್ಯಮಯಿ. ವೇ. ಅಂ. ಅ. ಶ್ರೀಂ. ಇ.

ಇ೯ ಉತ್ತರಾವಾಕ್ಯಗಮನಂ.

ಪಾಠ್ಯಗಳಲ್ಲಿ ಪರಸ್ಪರ ಸಡಿಯುವ ಬೀಜಕ್ಕೆ ಸಹಾಯಕವಾಗುವ ಸುದಿ, ಮರುಹುಡಿಗಳಿಗೆ (ಉತ್ತಿ-ಪ್ರತ್ಯುತ್ತಿ) ಪ್ರಗಮನ ಅಥವಾ ಪ್ರಗಮ ಎಂದು ಹೆಸರು. ವೇಣೀ. ವಿಕಿರಧವಲ....ಸ್ವಾಶಾಸ್ತಾನ್. ಅಂ. ಶೈಲ್. ೧೬.

೩೦ ಹಿತರೋಧಿತೋ ನಿರೋಧನಂ.

ತಾ—ಹಿತಕ್ಕೆ ತಡಿಯುಂಬಾಗುವುದು ನಿರೋಧನ.

೩೧ ಪಯುಂಪಾಸ್ತಿರನುನಯಂ.

ತಾ—ನಿರೋಧನದ ನಿವಾರಣೆಗಾಗಿ ಇನ್ನೊಬ್ಬರನ್ನು ಒಲಿಸಿಕೊಳ್ಳುವುದು ಪಯುಂಪಾಸನ.

೩೨ ಪ್ರಪ್ತಂ ವಾಕ್ಯಂ ವಿಕೇಷವತ್.

ತಾ—ವಿಶೇಷವಾದ ಮಾತನ್ನಾಡುವುದರಿಂದ ಬೀಜೋದ್ವಾಟನವಾದರೆ ‘ಪ್ರಪ್ತ’. ರೇಖಾಚಾರಾಂ ವಿಧತ್ತಿ....ಕರ್ಮಾತಿ || ಅಂ. ಶೈಲ್. ೨೫. ಲೋಳಾಂಶುಕಸ್ಯ....ಮಹೋರುಯುಗ್ಂ || ಶೈಲ್. ೨೫.

೩೩ ಉಪನಾಯಕಸ್ತುಸೋಸಾಯಂ.

ತಾ—ಮಾತು ಉಪಾಯಸಹಿತವಾಗಿದ್ದರೆ ಆದು ‘ಉಪನಾಯ’ ಎಂಬ ಸಂಧ್ಯಾಗವಾಗುತ್ತದೆ.

ಉದಾ — ಪ್ರೇಮಾಬದ್ಧಸ್ತಿ ಮಿತನಯನಾಪೀಯಮಾನಾಭ್ಜ ಕಿಂನ ದುಯೋಧನಸ್ಯ || ಅಂ. ಶೈಲ್. ೧೮.

೩೪ ವಜ್ರಂ ಪ್ರತ್ಯಕ್ಷಂಸಿಷ್ಟುರಂ.

ತಾ—ಪ್ರತ್ಯಕ್ಷವಾಗಿಯೇ ಒಬ್ಬನ ಎದುರಿನಲ್ಲಿ ಆಡುವ ನಿಷ್ಟಿರವಚನಕ್ಕೆ ‘ವಜ್ರ’ ಎಂದು ಹೆಸರು.

ಉದ್ದಾ—ನೇ. ತದ್ವಿರುತ್ತೋಂ ತವ...ಕುಲೀ ಜನ್ಮ ಕೌಲೀನಮೇತತ್. ಅಂ ಏ
ಶೈಲ್ಲಿ. ೧೦.

೪೫ ಜಾತುರ್ವಜ್ಞೋಽಪಗಮನಂ ವರ್ಣಸಂಹಾರ ಇಷ್ಟತೇ || ೫೫ ||

ತಾ—ಬ್ರಹ್ಮಣಾದಿ ನಾಲ್ಯವರ್ಣಗಳ ಜನರು ಏಕತ್ರ ಸೇರುವುದಕ್ಕೆ
'ವರ್ಣಸಂಹಾರ' ಎಂದು ಹೇಸರು. (ಬೇರೆ ಬೇರೆ ಪಾಠಗಳು ಒಂದೆಡೆ ಸೇರಿದರೂ
ವರ್ಣ ಸಂಹಾರ.)

ಗಭ್ರಸಂಧಿ ಮತ್ತು ಅದರ ಅಂಗಗಳು

೪೬ ಗಭ್ರಸಂಧಿಲಕ್ಷಣ—

ಗಭ್ರಸ್ತಾದ್ವಷ್ಟ್ಯನಷ್ಟ್ಯಸ್ಯ ಚೀಜಸ್ಯಾನ್ಸ್ಯೇಷಣಂ ಮುಹುಃ |

ದ್ವಾದಶಾಂಗಃ ಪತಾಕಾಕಾಸ್ಯಾನ್ಸ್ಯವಾ ಸಾಂಪ್ರತ್ತಾ ಪ್ರಾಪ್ತಿಸಂಭವಃ

|| ೫೬ ||

ಅನ್ವ—ದ್ವಷ್ಟಾನಷ್ಟ್ಯಸ್ಯ = ಒಮ್ಮೆ ಕಂಡು ಮತ್ತೊತ್ತ ಮೆತ್ತ ಅಡಗಿ ಹೊಗುವ,
ಚೀಜಸ್ಯ = ಚೀಜದ, ಮುಹುಃ = ಮತ್ತೊತ್ತ ಮತ್ತೊತ್ತ, ಅನ್ಸ್ಯೇಷಣಂ ತು =
ಹುಡುಕುವಿರುವಾದರೂ, ಗಭ್ರಃ = ಗಭ್ರಸಂಧಿಯಾಗಿರುತ್ತದೆ. (ಸಃ = ಅದು)
ದ್ವಾದಶಾಂಗಃ = ಹನ್ನೆ ರಡು ಅಂಗಗಳುಳ್ಳದ್ದು. (ತತ್ತ್ವ = ಅಲ್ಲ) ಪತಾಕಾ
ಸ್ಯಾನ್ಸ್ಯವಾ = ಪತಾಕೆ ಇದ್ದ ರೂಪ ಇರಬಹುದು. ಪ್ರಾಪ್ತಿಸಂಭವಃ = ಪ್ರಾಪ್ತಿ
ಸಂಭವವು (ಸ್ಯಾದೇವ = ಇದ್ದೇ ಇರುತ್ತದೆ.) ದ್ವೋಽಣವಢದಿಂದ ದೃಷ್ಟಿವಾದ
ಮತ್ತು ಅಶ್ವತಾಘ ವಾದಿಗಳ ರೋದ್ವಾನೇಶದಿಂದ ನಷ್ಟವಾದ ಚೀಜವನ್ನು ಪುನಃ
ಪುನಃ ಹುಡುಕುವುದರಿಂದ ವೇಣೇ ಸಂಹಾರದಲ್ಲಿ ಗಭ್ರಸಂಧಿಯು ಬಂದಿದೆ.

೪೭ ಗಭ್ರಸಂಧಿಯ ಹನ್ನೆ ರಡು ಅಂಗಗಳು—

ಅಭೂತಾಹರಣಂ ಮಾಗೋಽ ಈಪ್ರೋಽಧಾಹರಣೀ ಕ್ರಮಃ |

ಸಂಗ್ರಹಕ್ಷಾನುಮಾನಂಚ ತೋಣಿಕಾಂಧಿಬಲೀ ತಥಾ || ೫೭ ||

ಉದ್ದೇಂಗಸಂಭ್ರಮಾಷ್ಟೀವಾ ಲಕ್ಷಣಂಚ ಪ್ರಣೀಯತೇ |

೪೮ ಅಭೋತಾಹರಣಂ ಭದ್ರ.

ತಾ—ಭದ್ರ ಎಂದರೆ ಕವಚವನ್ನು ಪ್ರದರ್ಶಿಸಿದರೆ ಅಭೋತಾಹರಣವು.

ಉದಾ—ಅಶ್ವತ್ಥಾವಾಹಕ ಇತಿ....ತುಲ್ಯಂ ಮುಹೋಜ. ವೇ. ಶಂ. ಇ. ಶೈಲ್. ೧. ೧೦.

೪೯ ಮಾಗ್ರಸ್ತತ್ವಾಪ್ತಫರ್ಕಿತನಂ.

ತಾ—ಅಧಿಪತ್ರಪ್ರಸ್ತಿರೂಪವಾದ ನಿತ್ಯಿತವಾದ ವಿಷಯವನ್ನು ಹೇಳುವುದು ಮಾಗ್ರ.

೫೦ ರೂಪಂ ವಿತಕ್ರವದಾಪ್ತಕ್ಯಂ.

ತಾ—ತಕ್ರವಿತಕ್ರಮಯವಾದ ವಾಕ್ಯವನ್ನು ಪ್ರಯೋಗ ಮಾಡಿದಾಗ ‘ವಿತಕ್ರ’ ಎಂಬ ಅಂಗವು.

ಉದಾ—ವೇ. ಕಂ. ಶಿಷ್ಯಾಪ್ತಾಂ ದೃಢ್ಯಾಂ...ಜತಿಘಾರದಂ ಶಂ. ಇ. ಶೈಲ್. ೧. ೬.

೫೧ ಸೋತ್ಯಫಂ ಸಾದ್ಯಾದಃಹೃತಃ.

ತಾ—ಉತ್ಪನ್ನದಿಂದ (ಅತಿರಯ) ಕೂಡಿದ ವಾತನಾಂದುವುದು.

ಉದಾ—ಮೇರಿ ಸೋರ್ಯಯಮರಾತಿ...ಕೊಂಧಸಃ. ವೇ. ಶಂ. ಇ. ಶೈಲ್. ೧. ೬.

೫೨ ಕ್ರಮಃ ಸಂಚಿಂತ್ಯಮಾನಾಪ್ತಿಃ.

ತಾ—ತುಂಬಾ ಯೋಚಿಸುತ್ತಿರುವ ಅಧಿವು ಪ್ರಾಪ್ತವಾದರೆ ಕ್ರಮ.

೫೩ ಭಾವಜ್ಞಾನಮಧ್ಯಾಪರೀ.

ತಾ—‘ಇನ್ನೊಬ್ಬರ ಮನಸ್ಸಿನ ಅಭಿಪ್ರಾಯವನ್ನು ತಿಳಿದುಕೊಳ್ಳುವುದು ಕ್ರಮ’ ಎಂದು ಕೆಲವರ ಮತ.

೫೪ ಸಂಗ್ರಹಃ ಸಾಮದಾಸೋತ್ತಿಃ.

ತಾ—ನಾಯಕಾದಿಗಳಿಗೆ ಅನುಕೂಲವಾಗಿ ನಡೆದುಕೊಳ್ಳುವವರನ್ನು ಸಾಮ ಅಧವಾದಾನದ ಉತ್ತಿಗಳಿಂದ ಪ್ರಸನ್ನಗೊಳಿಸುವುದು ಸಂಗ್ರಹ.

ಉದಾ—ವೇ. ವತ್ಸಯಾವದರೆಯಂ ಸಂಸಾರಃ...ಆನುವರ್ತನೀಯಾ ಇತಿ.

೨೬ ಅಭ್ಯಾಸಹೋ ಲಿಂಗತೋಽನುಮಾ.

ತಾ—ಯಾವುದಾದರೊಂದು ಚಿಹ್ನೆಯ ಆಧಾರದಿಂದ ಒಂದು ವಿಷಯ ನನ್ನ ಉಪಕಾರಿಸುವುದು ಆನುಮಾನ.

ಉದಾ—ವೇಣಿ. ಏತದರ್ಥಂ ಜೆ ಕೇರವ ಪಾಂಡವ...ಉಪೇಕ್ಷಾಕೃತಾ. ವೇ. ಅಂ. ಇ.

೨೭ ಅಧಿಭಲಮಭಿಷಂಧಿಃ.

ತಾ—ಚಾರ್ಯುರ್ಯದಿಂದ ಮಾಡುವ ಮೋಸವು ಅಧಿಭಲ. (ಇಷ್ಟ ಜನಾತಿಸಂಧಾನಂ ಅಧಿಭಲಂ ಪ್ರ. ರು.)

ಉದಾ—ವೇ. ಕೃಷ್ಣಾಯೀನ...ಸಂರಕ್ಷ್ಯ ತಾಂ ಕೌರವಾಃ ಅಂ. ಇ. ಶೈಲ್ಲೀ. ೪೨. ಸಕಲರಿಪುಜಯಾಶಾ....ಪಾಂಡಸ್ತೋಽರ್ಯಂ ಅಂ. ಇ. ಶೈಲ್ಲೀ. ೫೩.

೨೮ ಸಂರಭ್ಯಂ ತೋಽಪಿಕಂ ವಜಃ.

ತಾ—ರೋಣ ಅಧವಾ ಹ್ಯೋಭಿಧಿಂದ ಕೂಡಿದ ಮಾತು ತೋಽಪಿಕ.

ಉದಾ—ಪ್ರಯತ್ನ ಪರಿಬೋಧಿತಃ...ಭಾರೋಭುವಃ ಅಂ.ಇ. ಶೈಲ್ಲೀ. ೫೪ ಎಂಬಲ್ಲಿಂದ ಧೃತಾರ್ಯಾಧೋ...ಕೇನ ಸೇತ್ಯತಿ || ಪರಿಗೆ ವೇ. ಅಂ. ಇ. ಶೈಲ್ಲೀ. ೫೫.

೨೯(ಅ) ತೋಽಪಿಕಸಾಂಸ್ಯಾನ್ಯಧಾಭಾವಂ ಬ್ರಾವತೋಽಧಿಭಲಂಬಧಾಃ.

ತಾ—ಕೆಲವು ಪಂಡಿತರು ತೋಽಪಿಕಕ್ಕೆ ವಿರುದ್ಧವಾದ ಭಾವವನ್ನು ಅಧಿಭಲವೆನ್ನುತ್ತಾರೆ.

೨೯(ಆ) ಸಂರಭ್ಯವಜನಂ ಯತ್ತತೋಽಪಿಕಂ ತದುದಾಹೃತಂ

|| ೪೧ ||

ತಾ—ರೋಷದ (ಅಥವಾ ಮಾನಸಿಕ ಕ್ಷೇತ್ರದ) ವಾತು ಯಾವುದೊಂದು ತೊಟಿಕವೆಂದು ಉದಾಹರಿಸಿದೆ.

ಉದಾ—ವೇಣೀ. ರಾಜಾ ಅಯ್ಯೆ ಸುಂದರಕ ! ಕಚ್ಚಿತ್ತಾ ಕುಶಲಮಂಗ ರಾಜಸ್ಯ....ತದಲಂ ಸಂಭುಮೇಣ. ಅಂ. ಇ.

ಒಟ್ಟುಗೊಂಡಿಕ್ಕಿರುತ್ತಾಬ್ರಹ್ಮಿತಿ:

ತಾ—ಶತ್ರುಗಳಿಂದ ಉಂಟಾದ ಭೀತಿಯೇ ಉದ್ದೇಶ.

ಉದಾ—ವೇಣೀ. ಸೂತಃ (ಶ್ರುತಾ ಸಭಯಂ) ಕಥವಾಸನ್ನು ಏವಾನೇ....ಅನಾಯಂ ಮಾಡಿರಿಷ್ಯತಿ. ಅಂ. ಇ. ಶತ್ರುವಿನಿಂದ ಉಂಟಾದ ಈ ಭೀತಿಯು ಉದ್ದೇಶ.

ಒಟ್ಟುಕಾತ್ಮಕಾಷಾಜಸಂಭ್ರಮಿತಿ:

ತಾ—ಸಂಶಯ ಮತ್ತು ಭಯಗಳುಂಟಾದರೆ ಅದು ‘ಸಂಭ್ರಮ’ ಎನ್ನು ಸುತ್ತುದೆ.

ಉದಾ—ವೇಣೀ. (ನೇರಧೀಯ ಕಲಕಲಃ) ಅಶ್ವತಾಫಾ ಮಾ—(ಸಸಂಭ್ರಮಂ) ಮಾತುಲ, ಮಾತುಲ, ಕಷ್ಟಂಕಷ್ಟಂ ಏಷಭಾತುಃ....ದುಃಶಾಸನಸ್ಯಭೀನೇನ— ಅಂ. ೨. ಶ್ಲೋ ೧. ೪೮.

ಉಂಟಾಜಸಮಾಧ್ಯೇದಾದಾಷ್ಟೇಷಃ ಪರಿಕೀರ್ತಿತಃ:

ತಾ—ಗಭ್ರಸಂಧಿಯ ಬೀಜವು ವಿಶೇಷವಾಗಿ ಪ್ರಕಟಗೊಂಡರೆ ಅದು ಅಶ್ವೇವವು.

ಉದಾ—ವೇಣೀ. ಸುಂದರಕಃ—ಅಥವಾ ಕಿಮತ್ರದ್ವೈವಮುವಾಲಭೀ.... ಘಲಂ ಹರಿಣಮಿತಿ. ಅಂ. ಇ. ಇಲ್ಲಿ ಘಲೋನ್ನು ಖವಾದ ಬೀಜಪ್ರಕಟವಾಗಿದೆ.

ಈ ಹನ್ನೆರಡು ಗಭ್ರಾಂಗಗಳು ಪ್ರಾಪ್ತಾರ್ಥಿತ್ಯನ್ನು ಪ್ರದರ್ಶಿಸುವಂತೆ ಯೋಜನೆ ಹೊಂದಬೇಕು. ಇವುಗಳಲ್ಲಿ ಅಭೂತಾಹರಣ, ಮಾರ್ಗ, ತೊಟಿಕ,

ಅಧಿಬಲ, ಅಕ್ಷೇಪ ಇವು ಮುಖ್ಯ. ಉಳಿದುವನ್ನು ಯಥಾವಕಾಶ ಯೋಜಿಸ ಬಹುದು.

ಅವಮರ್ಶಸಂಧಿ ಮತ್ತು ಅದರ ಅಂಗಗಳು

೪೧ ಅವಮರ್ಶಸಂಧಿ ಲಕ್ಷ್ಯಗಳು.

ಕೊರ್ಮಣಾವಮ್ಮೆ ತೀರ್ಥತ್ರ ವ್ಯಾಸನಾದ್ವಾ ವಿಲೋಭನಾತ್ |
ಗಭ್ರಣಿಭಿರ್ನ್ನಿಜಿಜಾಧ್ಯಃ ಸೋಽವಮರ್ಶ ಇತಿಸ್ತುತಃ || ೪೩ ||

ತಾ—ಕೊಡೆದಿದೆ, ವ್ಯಾಸನದಿಂದ, ಅಥವಾ ಲೋಭದಿಂದ ಫಲಪಾಪಿಯ ವಿಷಯವಾಗಿ ಎಲ್ಲಿ ಪರಾರ್ಥಲೋಚನೆಯು ನಡೆಯುತ್ತದೆಯೋ ಮತ್ತು ಗಭ್ರಣ ಸಂಧಿಯ ಮೂಲಕ ಪ್ರಕಟಿವಾದ ಬೀಜದ ಆ ಭಾಗಕ್ಕೆ ಅವಮರ್ಶಸಂಧಿಯೆಂದು ಹೇಬರು. ಜೆನಾನ್ನಾಗಿ ಪರಾರ್ಥಲೋಚನೆಯು ಅವಮರ್ಶನ, ಅದು ಉಳ್ಳದ್ದು ‘ಅವಮರ್ಶ’.

ಉದಾ—ವೇಣೀ. ದುಯೋಽಧನನ ರಕ್ತದಿಂದ ತೊಯ್ದು ಭೀಮನು ಬರುವ ಪರ್ಯಂತ. ತೀಕ್ಷೇಣ ಭೀಷಣ್ಣಿಮಹೋದಧೋ....ವಾಚಾಸವಾರೋಪಿತಾಃ ಅಂ. ೬. ಶೋ ೧. ೧. ಇಲ್ಲಿ ಭೀಷಣ್ಣಿದಿ ಮಹಾರಧಿಕರ ಪರಾಜಯ ವಧಗಳಿಂದ ನಿಶ್ಚಯವಾದ ವಿಜಯದ ಪರಾರ್ಥಲೋಚನೆ ನಡೆದಿದೆ. ಇದು ‘ಅವಮರ್ಶಸಂಧಿ’.

೪೨ ಅವಮರ್ಶಸಂಧಿಯ ಅಂಗಗಳು—

ತತ್ತ್ವಾಪವಾದಸಂಘೀಟಾ ವಿದ್ವವದ್ರವಶಕ್ತಿಯಃ |
ದ್ವಾತಿಃ ಪ್ರಸಂಗಶ್ಚಲನಂ ವ್ಯವಸಾಯೋ ವಿಲೋಧನಂ || ೪೪ ||
ಪ್ರರೋಜನಾವಿಜಲನಮಾದಾನಂ ಚ ತಯೋದತ |

೪೩ ದೋಷಪ್ರಭ್ಯಾಪವಾದಃಸ್ಯಾತ್ |

ತಾ—ದೋಷವನ್ನು ಎತ್ತಿ ಹೇಳುವುದು ಅಪವಾದ.

ಉದಾ—ವೇಣೀ. ಯುಧಿಷ್ಠಿರಃ—ಭವ್ಯವಾಂಚಾಲಕ, ಕಚ್ಚಿದಾಸಾದಿತಾ
ಪವನಿ....ಉಪಲಬ್ಧಃ. ಅಂ. ಈ. ಇಲ್ಲಿ ದುಯೋರ್ಥನನೆ ಚೂಷಿಸಬಹುದ್ದು ಎತ್ತ
ಹೇಳುವುದು ಆಪವಾದ.

ಅಳ ಸಂಘೇಷಿವೀ ರೋಷಭಾಷಣಂ.

ತಾ—ರೋಷದ ವಾತು ಸಂಘೇಟಿ.

ಉದಾ—ವೇಣೀ. ಅಯಿಭೋಃ ಕೌರವರಾಜಕೃತಂ ಬಂಧುನಾಶದರ್ಶನ....
ಸ್ತಿಯಸಾಹಸಃ. ಅಂ. ಈ. ಶ್ಲೋಗ. ಇಲ್ಲಿ ಪರಸ್ಪರಕೈಶ್ರಾಧ, ತಿರಸ್ವಾರ,
ಕರ್ಣವಾಕ್ಯ, ಕಲಕಪ್ರಸ್ತಾಪಗಳಿಂದ ಫೋರಸಂಗ್ರಹಮಕ್ಕೆ ಸಿದ್ಧರಾದ ಭೀಮ
ದುಯೋರ್ಥನರ ಅನೋಯ್ಸ್ಯರೋಷಭಾಷಣವು ನಿಜಯಬೀಜವನ್ನು ಹೊಂದಿದೆ.
ಇದು ಸಂಘೇಟಿ.

ಅಳ ವಿದ್ರುಲೋವಧಂಧಾದಿಃ.

ತಾ—ಕೊಲೆ, ಸೆರೆ ಹಿಡಿಯುವುದು ಇತಾ ದಿನಳು ವಿದ್ರುವ.

ಉದಾ—ವೇ. ದ್ರಕ್ಷ್ಯಂತಿ ಸಚಿರಾತ್...ಭೂಷಣಂ || ಅಂ. ಈ.
ಶ್ಲೋಗ. ಇಂ.

ಅ೯ ದ್ರವೋ ಗುರುತಿರಸ್ಯೃತಿಃ

|| ೪೫ ||

ತಾ—ಹಿರಿಯರನ್ನು ತಿರಸ್ಯಾರಿಸುವುದು ದ್ರವ.

ಉದಾ—ವೇಣೀ. ಭಗವನ್ ಕಾಮವಾಲ, ಕೃಷ್ಣಗ್ರಜ, ಸುಭದ್ರಾಭಾರ್ತಃ
ಜಾತಿಪ್ರೀತಿಮನಸಿ....ಮಯೀಕಂ. ಶ್ಲೋಗ. ಅಂ. ಈ. ಇಲ್ಲಿ
ಯುಧಿಷ್ಠಿರನು ಗುರುವಾದ ಬಲಭದ್ರನನ್ನು ತಿರಸ್ಯಾರಿಸುವುದು ದ್ರವ.

ಅ೯ ವಿರೋಧತಮನಂ ಶಕ್ತಿಃ.

ತಾ—ವಿರೋಧವನ್ನು ಶಾಂತಗೊಳಿಸುವುದು ಶಕ್ತಿ.

ಉದಾ—ವೇ. ಕುರ್ವಂತ್ರಾಷ್ಟ್ರಾ ಹತಾನಾಂ...ಸಂಹಿಯಂತಾಂಪಿಲಾಸಿ.
ಶೈಲ್. ಇಂ. ಅಂ. ಜಿ.

೪೮ ತರ್ಜನೋಽದ್ವೇಜನೇ ದ್ಯುತಿಃ.

ತಾ—ಬೀರಂಸುವುದು ಅಥವಾ ಉದ್ವೇಗಗೊಳಿಸುವುದು ದ್ಯುತಿ.

ಉದಾ—ವೇ. ಏತಚ್ಚ ವಚನವುಪಶ್ಮತ್ಯ...ಮಹಾಪಾತಕಿನा,
ಜನ್ಮೀಂದೊರಮಲೇಕುಲೇ...ಲೀಯಸೇ || ಇಲ್ಲಿಂದ ತ್ವಕೊಪ್ತೀತಿ ತಃ
ಸರಭಸಂ...ಕಾಲಕೊಟಿಃ || ವೇ. ಅಂ. ಈ. ಶೈಲ್. ಇಂ.

ಇಲ್ಲಿ ಕರಿಸವಾದ ವರಾತು ಮತ್ತು ಸರೋವರದ ನೀರನ್ನು ಕಲಕುವುದು.
ಎಂಬ ಕಾರ್ಯಗಳಿಂದ ದುಯೋಽಧನನ್ನು ಬೆದರಿಸಿ, ರೇಗಿಸಿದೆ. ಇದು ದ್ಯುತಿ.

೪೯ ಗುರುಕೀರ್ತನಂ ಪ್ರಸಂಗಃ.

ತಾ—ಹಿರಯರನ್ನು ಅಥವಾ ಮಹತ್ತದ ವಸ್ತು, ವಿಷಯಗಳನ್ನು
ಹೊಗಳುವುದು ಅಥವಾ ಎತ್ತ ಹೇಳುವುದು ಪ್ರಸಂಗ.

ಉದಾ—ವೇ. ದ್ವೈ :—ಯದ್ವೈ ಪ್ರಸ್ತಿಭುವನನಾಧೋ ಭಣತಿ, ತತ್ತ್ವದ
ಮನ್ಯಾಥಾ ಭವಿಷ್ಯತಿ. ಅಂ. ಈ.

೫೦ ಭಲನಂ ಚಾವಮಾನನಂ || ೪೯ ||

ತಾ—ಯಾರಾದರೊಬ್ಬರನ್ನು ಅವಮಾನಗೊಳಿಸಬು ‘ಭಲನ’.

೫೧ ವ್ಯವಸಾಯಃ ಸ್ವಶಕ್ತಿಷ್ಠಿತಿಃ.

ತಾ—ತನ್ನ ಶಕ್ತಿಯ ಬಗ್ಗೆ ಹೇಳಿಕೊಳ್ಳುವ ವರಾತು ‘ವ್ಯವಸಾಯ’.

ಉದಾ—ವೇ. ನೂನಂತೇನಾದ್ಯ....ಕ್ವಮಃ || ಅಂ. ಈ. ಶೈಲ್. ಈ.

೫೨ ಸಂರಬಾಧಾಂ ವಿರೋಧನಂ |

ತಾ—ಉತ್ತೇ ಜಿತರಾದ ಪಾತ್ರಗಳು ಸ್ವಸಾಮಧ್ಯರವನ್ನು ಹೇಳಿಕೊಳ್ಳುವುದು ‘ವಿರೋಧನೆ’.

ಉದಾ—ರಾಜಾ—ರೇರೇ ಮರುತ್ತನಯಃ, ಕಿಮೇವಂ ವೃದ್ಧಸ್ಯ....ವೇಣಿಕಾಭೀಮಭೂಷಣಂ || ಅಂ. ಜ. ಶೈಲ್ ೧ ೩೪ ||

ಇಲ್ಲಿ ಉತ್ತೇ ಜಿತರಾದ ಭೀಮ ದುರ್ಯೋಧನರ ಸ್ವಸಾಮಧ್ಯರವನ್ನು ‘ವಿರೋಧನೆ’.

೯೫ ಸಿದ್ಧಾಂತಾರ್ಥಿಕಾರ್ತಿಕಾ ಭಾವಿದತ್ತಿಕಾ ಸ್ವಾತ್ಮ ಪ್ರರೋಚನಾ || ೪೨ ||

ತಾ—ಯಾರಾದರೂ ಸಿದ್ಧರು ಅಧವಾ ಮುಖ್ಯ ವ್ಯಕ್ತಿಗಳು ಮುಂದೆ ಸಿದ್ಧವಾಗಿ ನಡೆಯುವಂತಹ ಘಟನೆಗಳ ಸೂಚನೆಯನ್ನು ಮೊದಲೇ ಮಾಡಿದರೆ ಅದು ‘ಪ್ರರೋಚನಾ’.

ಉದಾ—ವೇ. ಅಹಂ ಚ ದೇವೇನ ಚಕ್ರಪಾಣಿನಾ—ಕೃತಂ ಸಂದೇಹೇನ. ಪೂರ್ಯಂತಾಂ ಸಲಿಲೇನ....ಕುರ್ತಃ ಸಂಶಯಃ || ಮಂಗಲಾನಿಕತ್ವಮಾಚಾ ಪಯತಿ ದೇಸ್ವೋಯಾಧಿಸ್ತಿರಃ || ಅಂ. ಈ. ಶೈಲ್ ೧. ೧೨. ಇಲ್ಲಿ ದೈತ್ಯರ್ಥಿ ಕೇಶಬಂಧನ ಮತ್ತು ಯಾಧಿಸ್ತಿರ ರಾಜ್ಯಾಭಿಷೇಕ ಇವುಗಳು ಭವಿಷ್ಯದ ವಿಷಯ ವಾಗಿದ್ದರೂ ಮೊದಲೇ ಹೇಳಿದ್ದಂದ ಪ್ರರೋಚನಾ.

೯೬ ವಿಕಳ್ಳನಾ ವಿಚಲನೆ.

ತಾ—ತನ್ನ ಬಗ್ಗೆ ತುಂಬಾ ಹೇಳಿಕೊಳ್ಳುವುದು (ಅತ್ಯಶಾಂಘನೆ) ‘ವಿಚಲನೆ’.

ಉದಾ—ವೇ. ಅಜುಂ :—ತಾತ, ಅಂಬ, ಸಕಲರಿವುಜಯಾಶಾ....ಪಾಂಡವೋಯಂ || ಅಸಿ ಚ ತಾತ ಚೂಣಿತಾತೇನ....ಶಿರಸಾಂಚತಿ || ಶೈಲ್ ೧. ೨೨—೨೩. ಅಂ. ಜ. ಇಲ್ಲಿ ವಿಜಯ ಬೀಜವನ್ನು ಹೊಂದಿದ ಭೀಮ—ಅಜುಂರವ ಸ್ವಗುಣಾವಿಷ್ಠರಣವು ವಿಚಲನೆ.

೯೫ ಅದಾನಂ ಕಾರ್ಯಸಂಗ್ರಹಃ.

ತಾ—ರೂಪಕೆದಲ್ಲಿ ಹರಡಿರುವ ವಿವಿಧ ಫಲಗಳನ್ನು ಅಥಾತ್ ವಿವಿಧ ಕಾರ್ಯಗಳನ್ನು ಒಟ್ಟುಗೊಡಿಸುವುದು ‘ಅದಾನ್.’

ಉದಾ—ವೇ. ಭಿರು :—ನನ್ನ ಭೋಃ ಸಮಂತವಂಚಕಸಂಚಾರಿಣಃ, ರಕ್ಷೋನಾಹಂ ನ ಭೂತಂ...ಆಸ್ಯತೇಯತ್ || ಶ್ಲೋ ೧. ೩೨. ಅಂ. ೬. ಹೀಗೆ ಸಮಸ್ತ ರಿಪುಗಳ ವರ್ಧಿಯ ಕಾರ್ಯಗಳನ್ನು ಸಂಗ್ರಹಿಸಿರುವುದು ‘ಅದಾನ್’.

ನಿರ್ವಹಣಣಸಂಧಿ

೯೬ ಚೀಜವಂತೋ ಮುಖಾದ್ಯಥಾರ್ ವಿಪ್ರಕೀಳಾರ್ ಯಥಾ—
ಯಥಂ || ೪೮ ||
ಐಕಾಫ್ರ್ಯಾಮುಪಸೀಯಂತೇ ಯತ್ತ್ರೇ ನಿರ್ವಹಣಂ ಹಿತತ್ ||

ಅನ್ವಯ—ಚೀಜವಂತಃ—ಚೀಜವನ್ನು ಒಳಗೊಂಡಿರುವ, ಯಥಾಯಥಂ—ಹೀಗೆ ಉಚಿತಪ್ರೇರ್ ಹಾಗೆ, ವಿಪ್ರಕೀಳಾರ್—ಹರಡಿಕೊಂಡಿರುವ, ಮುಖಾದ್ಯಥಾರ್—ಮುಖ ಪ್ರತಿಮುಖಗಳ್ ಅವಮರ್ ಸಂಧಿಗಳ ವಿಷಯ ಗಳು, ಯತ್ತ್ರೇ—ಎಲ್ಲ, ಐಕಾಫ್ರ್ಯಾಮುಪಸೀಯಂತೇ—ಹೊಂದೆ ಪ್ರಯೋಜನವುಳ್ಳತನವನ್ನು, ಉಪಸೀಯಂತೇ—ಹೊಂದಿಸಲ್ಪಡುತ್ತ ವೇಯೋ, ತತ್ತ್ವಾ=ಇದು, ನಿರ್ವಹಣಂ—ನಿರ್ವಹಣ ಸಂಧಿಯಾಗುತ್ತದೆ. ಹಿ=ಇದು ಪ್ರಸಿದ್ಧವು.

ಉದಾ—ವೇ. ಕಂಚುಕೀ—(ಉಪಕ್ಯತ್ಯಸಹಷಣ) ಮಹಾರಾಜ ವರ್ಧಸೀ, ಅಯಂಖಲು ಆಯುಷ್ಯಾನ್—ದುರ್ಬಕ್ಷವೈತ್ತಿ :. ಅಂ. ೬. ಇಲ್ಲಿ ಮುಖಾದಿ ಸಂಧಿಗಳಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದ ದೌಪದೀ ಕೇಶ ಬಂಧನದ ಚೀಜಗಳನ್ನು ಏಕತ್ರ ಯೋಜಿಸಿದೆ.

ಸಂಧಿವಿಚೋಧೋ ಗ್ರಥನಂ ನಿರ್ಬಂಯಃ ಪರಿಭಾಷಣಂ

|| ೪೯ ||.

ಪ್ರಸಾದಾನಂದಸಮಯಾ� ಕೃತಿಭಾಷೋಹಗೊಹನಾ� ।
ಪೂರ್ವಭಾವೋಹಸಂಹಾರಾ ಪ್ರಶಸ್ತಿತ್ಯ ಜತುರ್ವರ್ತ
|| ೩೦ ||

ಅನ್ನು—ನಿರ್ವಹಣಸಂಧಿಯಲ್ಲಿ ಸಂಧಿ, ವಿಚೋಧ, ಗ್ರಥನ, ನಿರ್ಬಯ, ಪರಿಭಾಷಣ, ಪ್ರಸಾದ, ಆನಂದ, ಸಮಯ, ಕೃತಿ, ಭಾಷಾ, ಉಪನಿಷದ್ವಾರಾ, ಪೂರ್ವಭಾವ, ಉಪಸಂಹಾರ ಮತ್ತು ಪ್ರಶಸ್ತಿ ಈ ಹದಿನಾಲ್ಕು ಅಂಗಗಳನ್ನೇ.

೯೮ ಸಂಧಿಭಿರ್ಜೋಹಗಮನಂ.

ತಾ—ಬೀಜವು ಸರ್ವಾಪಕ್ಕೆ ಬರುವುದು ಸಂಧಿ.

ಉದಾ—ನೇ. ಭೀಮ :—ಭವತಿ, ಯಜ್ಞ ವೇದಿಸಂಭವೇ ! ಸ್ತುರತಿ ಭವತೀ ಯತ್ತನ್ಯೋಕ್ತಂ ಚಂಚದ್ಬುಜ...ದೇವಿ ಭೀಮಃ || ಇಲ್ಲಿ ಮುಖ ಸಂಧಿಯಲ್ಲಿ ಸಾಧಾರಿತವಾದ ಬೀಜವು ಮರಳ ಹತ್ತಿರ ಬರುವುದು ಸಂಧಿ. ಅಂ. ೬.

೯೯ ವಿಚೋಧಃ ಕಾರ್ಯ ಮಾರ್ಗಣಂ.

ತಾ—ಕಾರ್ಯವನ್ನು ಎಂದರೆ ಇತಿ ವೃತ್ತದ ಮುಖ್ಯ ಘಲವನ್ನು ಪುನಃ ಕುಡುಕುವುದು ‘ವಿಚೋಧ.’

ಉದಾ—ನೇ. ಭೀಮ :—ಮುಂಚತು ಮಾಮಾರ್ಯಃಕ್ಷಣಮೇಕಂ.... ಗಚ್ಛತುಭವಾನಾ, ಅನುಭವತು ತಪಸ್ಸಿನೀ ನೇಣಿ ಸಂಹಾರಂ. ಅಂ. ೬. ಇಲ್ಲಿ ದ್ವೈಪದಿಯ ಕೇಶಸಂಗ್ರಹಕಾರ್ಯದ ಅನ್ವೇಷಣೆ ಬಂದಿದೆ, ಇದು ‘ವಿಚೋಧ.’

೧೦೦ ಗ್ರಥನಂತದುಹಕ್ಕೇಪ್ರೋ.

ತಾ—ಕಾರ್ಯದ ಪ್ರಕೃತಾನುಸ

ಉದಾ—ನೇ. ಭೀಮ :—ಪಾಂಚಾಲಿ, ನಂಬಿಲುಮಯಿ ಜೀವತಿ.... ಸಂಹರಾಮಿ. ಅಂ. ೬.

१०८ अನुभूताव्याख्यातुनिष्ठयेः

|| ४८ ||

ತा—अनुभविसि तिळिदुरन्तु हैंजुवुदु निष्ठय.

ಉದा—ವೇ. ಭಿಮು :—ದೇವ, ಅಜಾತಶತ್ರು... ದುರಾತ್ಮನಃ, ಭೂವರ್ಹಾ
ಪೀಠಂ ಶರೀರಂ... ಧಾರ್ತರಾಷ್ಟ್ರಸ್ಯ ಶೇಷಂ || ಅಂ. ೬. ಶೈಲಿ ೧. ೫೬.
ಹೀಗೆ ತನ್ನ ಅನುಭವದ ವಿಷಯವನ್ನು ಹैಂಜುವುದು ನಿಷ್ಠಯ.

१०९ ಪರಿಭಾಷಾ ಮಿಥೋಜಲ್ಪಃ.

ತಾ—ಪರಸ್ವರವಾದ ಮಾತು ಪರಿಭಾಷಾ ಅಥವಾ ‘ಪರಿಭಾಷಣ’.

ಉದಾ—ವೇ. ಭಿಮು :—ಕೃಷ್ಣಯೇನಾಸಿರಾಜ್ಞಂ... ಉಪಶಾಂತೀತ್ಯೈ
ಬುದ್ಧಿಮುತಕೇ, ಕೃಸಾಭಾನುಮತೀ ಯಾಹಕಸತಿ ಪಾಂಡವದಾರಾನಾ. ಅಂ. ೬.
ಶೈಲಿ ೧. ೪೮. ಈ ಮಾತುಗಳು ಪರಿಭಾಷಣ.

११० ಪ್ರಸಾದಃ ಪರಿಷುಫಾಸನಂ.

ತಾ—ಪ್ರಸನ್ನತೆಗಾಗಿ ಭಕ್ತಿ ಅಥವಾ ಪ್ರೇಮದಿಂದ ಮಾಡುವ ಶೂಲಾಙ್ಗ
ಅಥವಾ ಆರಾಧನೆಯು ‘ಪ್ರಸಾದ’.

ಉದಾ—ವೇ. ಭಿಮುಸೇನ :— (ದೌಪದಿಮುಪಸ್ತಕ್ಯ) ದೇವ,
ಪಾಂಚಾಲರಾಜಕನ್ಯೇ, ದಿಷ್ಟಾಪ್ರಯವರ್ಧಸೇ, ರಪ್ತಕುಲಕ್ಷಯೇಽಂ. ಅಂ. ೬.
ಇಲ್ಲಿ ಭಿಮುಸೇನನು ದೌಪದಿಯನ್ನು ಆರಾಧಿಸುವುದು ‘ಪ್ರಸಾದ’.

११೧ ಅನಂದೋವಾಂಭಿತಾವಾಪ್ತಿಃ.

ತಾ—ಬಯಸಿದ್ದನ್ನು ಪಡೆಯುವುದು ಅನಂದ.

ಉದಾ—ದೌಪದಿ :—ನಾಥ, ವಿಸ್ತೃತಾಸ್ತಿವತಂ ವ್ಯಾವಾರಂ, ನಾಥಸ್ಯ
ಪ್ರಸಾದೇನ ಪುನರಪಿ ತಿಷ್ಣಷ್ಣೇ. ಅಂ. ೬. ಇಲ್ಲಿ ದೌಪದಿಗೆ ತಾನು ಬಯಸಿದೆ
ಕೇಶಸಂರೂಪನದ ಪ್ರಮ್ಮಿಯಂಬಾಗುವುದು ‘ಅನಂದ’.

१०४ ಸಮಯೋಽದುಃಶಿಸಿಗ್ರಹುಃ

|| ೫೭ ||

ತಾ—ದುಃಶಿವು ನಾಶವಾಗುವುದು ಸಮಯ.

ಉದಾ—ವೇ. ಯುಧಿಷ್ಠಿರ :—ಭಾರತ ಕೃತಸ್ತಸ್ಯವಿಜಯಾದನ್ಯತ್...
ಅಶಾಸ್ತ್ರೀ, ಕೃತಗುರು-ನತಪ್ರಾಂ || ಅಂ. ೬. ತೈಲ್ ೬. ೪೩. ಇಲ್ಲಿ ಯುಧಿಷ್ಠಿರನ
ದುಃಶಿನಾಶವು ಸಮಯ.

१०५ ಕೃತಿರ್ಥಭಾಧ್ಯರ್ಥಕರಮನಂ.

ತಾ—ಹಲವು ದೊರೆತ ಮೇಲೆ ಅದರಿಂದ ಉಂಟಾದ ತೃಪ್ತಿಯು ಅಧವಾ
ಸಿಧಿರೇಕರಣವು ಶಮನವು.

ಉದಾ—ವೇ. ಕೃಷ್ಣ :—ಮಹಾರಾಜ ಯುಧಿಷ್ಠಿರ, ವ್ಯಾಸೋಽಯಂ....
ರಾಜ್ಯಾಭಿಷೇಕಾಯತೇ || ಅಂ. ೬. ತೈಲ್ ೬. ೪೪.

१०६ ಮಾನಾದ್ಯಪ್ರಿತ್ಯತ್ ಭಾಷಣಂ ।

ತಾ—ಮಾನ ಇತ್ಯಾದಿಗಳನ್ನು ಪಡೆಯುವುದು ಭಾಷಣ (ಭಾಷಾ).

ಉದಾ—ವೇ. ಯುಧಿಷ್ಠಿರ :—ದೇವಿ ! ಏವ ತೇ ಮಹಾರ್ಥಜಾನಾಂ
ಸಂಹಾರಃ ಅಭಿನಂದಿತಃ ನಭಸ್ಥಲಿಕಾರಿಣಾ ಸಿದ್ಧಜನೇನ. ಅಂ. ೬.

१०७ ಕಾರ್ಯದೃಷ್ಟಿದ್ಭುತಪ್ರಾಪ್ತಿ ಪೂರ್ವಭಾವೋಪಗೂಡನೇಃ
|| ೫೬ ||

ತಾ—ಇಷ್ಟ ಕಾರ್ಯದ ದರ್ಶನ ಮತ್ತು ಅದ್ಭುತವಾದದ್ದು ದೊರೆಕು
ವುದು ಇವು ಕ್ರಮವಾಗಿ ಪೂರ್ವಭಾವ ಮತ್ತು ಉಪಗೂಡನಗಳು.

ಉದಾ—ವೇ. ಭೀಮ :—ಬುದ್ಧಿ ಮತಿಕೇ, ಕೃಸಾ ಭಾನುಮತೀ ಯೋಧ
ಹಸತಿ ವಾಂಡವಾರಾನ್—ಅಂ. ೬. ಇದು ಪೂರ್ವಭಾವ. (ಸೇವಧ್ಯೀ)
ಮಹಾಸಮರಾನಲಿಗ್ತ ಶೀಷಾಯ ಸ್ವಸ್ತಿ ಭವತು ರಾಜನ್ಯಕುಲಾಯ—

ಕೈಲ್ರೋಧಾಂ ಧೈಯಸ್ಯ....ರಾಜ್ಞಾಂಕುಲೇಭ್ಯಃ || ಅಂ. ೬. ಶ್ಲೋ. ೬. ೪೨.
ಇಲ್ಲಿ ವಾಪ್ತಿ ವಾದ ಆಯ್ದು ತವಿನಯವು ಉಪಗೊಹನ.

೧೦೯ ವರಾಪ್ರಿಯಾ ಕಾವ್ಯಸಂಹಾರಃ.

ತಾ—ಉತ್ತಮವಾದ ಆಪ್ರೇಕ್ಷಿತ ವಸ್ತುವನ್ನು ಪಡೆಯುವುದು ‘ಕಾವ್ಯ ಸಂಹಾರ’.

ಉದಾ—ನೇ. ಅಂ. ೬. ಕೃಷ್ಣ :—‘ತತ್ತಾ ಕಥಯ ಮಹಾರಾಜಕಿಮಸ್ತಾತ್ ಪರಂ ಸಮಿಹಿತಂ ಸಂಪಾದಯಾಮಿ ?’ ಇದು ಕಾವ್ಯ ವಿಷಯಕವಾದ ಉಪಸಂಹಾರವು. ಇದೇ ಕಾವ್ಯಸಂಹಾರ.

೧೧೦ ಪ್ರಶ್ನಿಯಾ ಕುಭೇಶಂಸನಂ.

ತಾ—ಶುಭವನ್ನು ಕೋರುವುದು ಪ್ರಶ್ನಿ.

ಉದಾ—ಯುಧಿಷ್ಠಿರ :—ಪ್ರಿತತರಶ್ಚೀದ್ಬಿಗಾಂಸ್ತಿದಿದಮಸ್ತಿ—ಅಕ್ಷಪಣ ಮರುಕ್ಷಾಶ್ಚಾಂತಂ....ಭೂಹಃಪ್ರಸಾಧಿತಮಂಡಲಃ || ನೇ. ಅಂ. ೬. ಶ್ಲೋ. ೬. ೫೩.

ಸಂಧ್ಯಾಂಗಗಳ ಪ್ರಯೋಜನಗಳು

೧೧೧ ಉಕ್ತಾಂಗಾನಾಂ ಜತುಪ್ವಸ್ಯಃ ಹೋಽಧಾಜ್ಯಾಂ
ಪ್ರಯೋಜನಂ || ೫೪ ||

ಹೀಗೆ ಮುಖಾದಿ ಹಂಚಸಂಧಿಗಳ 64 ಅಂಗಗಳನ್ನು ಹೇಳಿದ್ದಾಗ್ಯಾಯಿತು.
ಇವುಗಳಿಗೆ ಆರು ಬಗೆಯ ಪ್ರಯೋಜನಗಳಿವೆ.

೧೧೨ ಆರು ಪ್ರಯೋಜನಗಳು—

ಇಷ್ಟಸ್ಯಾಧಿಸ್ಯಾರಜನಾ ಗೋಪ್ಯಗುಪ್ತಿಃ ಪ್ರಕಾಶನಂ |

ರಾಗಃ ಪ್ರಯೋಗಿಸ್ಯಾತ್ ಯುಂ ವೃತ್ತಾಂಶಸ್ಯಾನುಪಾತ್ಯಃ

|| ೫೫ ||

ಅರವತ್ತನಾಲ್ಕು ಸಂಧ್ಯಾಂಗಗಳ ಪ್ರಯೋಜನಗಳು ಆರು. (೧)
ಉದ್ದಿಷ್ಟವಾದ ವಿಷಯವನ್ನು ಯೋಗ್ಯವಾದ ರೀತಿಯಲ್ಲಿ ವಿಸ್ತರಿಸಿ ರಚಿಸುವುದು
(೨) ರಕ್ಷಣವಾಗಿದಬೇಕಾದ ವಿಷಯವನ್ನು ಗುಪ್ತವಾಗಿಯೇ ಇಡುವುದು
(೩) ಪ್ರಕಾಶಪಡಿಸಬೇಕಾದ ವಿಷಯವನ್ನು ಪ್ರಕಾಶಪಡಿಸುವುದು (೪)
ಅಭಿನೇಯವಸ್ತುವಿನಲ್ಲಿರಾಗುವುದಿಂದ (೫) ಪ್ರಯೋಗದಲ್ಲಿ ಅಶ್ಚಯ
ವನ್ನುಂಟು ಮಾಡುವುದು (೬) ಮತ್ತು ಕಥಾವಸ್ತುವಿನ ವಿಸ್ತಾರ.

ಹೀಗೆ ಏದು ಸಂಧಿಗಳಲ್ಲಿಯೂ ಕ್ರಮವಾಗಿ ಇಡ್ಡಿಸ್ತು ಅಂಗಗಳು ಇರುತ್ತವೆ
ಎಂದೇನೋ ಹೇಳಲ್ಪಡಿದೆ. ಅದರೆ ಆಯಾ ಸಂಧಿಗಳಲ್ಲಿ ಕ್ರಮವಾಗಿ ಆಯಾ
ಅಂಗಗಳು ಇದ್ದೇ ಇರಬೇಕೆಂಬ ನಿಯಮವೇನೂ ಇಲ್ಲ. ಪ್ರತಿಯೊಂದು ಸಂಧಿ
ಯಲ್ಲಿಯೂ ಕೆಲವು ಅಂಗಗಳು ಮಾತ್ರ ಅವಕ್ಷರವಾದವುಗಳು. ಮಿಕ್ಕವು ಗೌಣ,
ಅಂದರೆ ಇದ್ದರೂ ಇರಬಹುದು ಇಲ್ಲದೆಯೂ ಇರಬಹುದು. ಆವಕ್ಷರವಾದ
ಅಂಗಗಳೂ ಸಹ ತಮಗೆ ನಿಯಮಿತವಾದ ಸಂಧಿಗಳಲ್ಲಿಲ್ಲದೆ ಹರಸ್ವರ ವ್ಯತ್ಯಾಸ
ದಿಂದಲೂ ಇರಬಹುದು. ರೂಪಕದ ಕಥಾವಸ್ತುವಿನ ಅನುಕೂಲಕ್ಕೆ ತಕ್ಷಂತೆ
ಈ ವ್ಯತ್ಯಾಸಗಳು ಮಾಡಲ್ಪಡುತ್ತವೆ.

ತವರಿಗೆ ವಸ್ತುವಿನ ಪ್ರಕಾರಗಳು, ಅಧ್ಯಾಪ್ರಕೃತಿ, ಅವಸ್ಥೆ, ಸಂಧಿ ಇವು
ಗಳನ್ನು ಸಾಂಗವಾಗಿ ವಿವರಿಸಲಾಯಿತು. ವಸ್ತುವಿನಲ್ಲಿ ತೊರಿಸಬೇಕಾದದ್ದು,
ತೊರಿಸಬಾರದಂಥದ್ದು, ಮತ್ತು ಕೇಳಿಸಬೇಕಾದದ್ದು, ಕೆಲವರಿಗೆ ಮಾತ್ರ
ಕೇಳಿಸಬೇಕಾದುದು, ಈ ಮೊದಲಾದ ಭೇದಗಳನ್ನು ಮುಂದೆ ಹೇಳಿದೆ.

ವಸ್ತುವಿನ ಎರಡು ವಿಭಾಗಗಳು

೧೧೬ ಸೂಚ್ಯ ಮತ್ತು ದೃಕ್ತಕ್ರಿಯೆ.

ದೃಢಾ ವಿಭಾಗಃ ಕರ್ತವ್ಯಃ ಸರ್ವಾಶ್ಯಾಸೀಹ ವಸ್ತುನಃ ।
ಸೂಚ್ಯಮೇವ ಭವೇತ್ತಿಂಜಿತ ದೃಕ್ತಕ್ರಿಯೆಮಥಾಹರಂ ॥ ೫೬ ॥

ರೂಪಕದ ಸಮಸ್ತಕಥಾವಸ್ತುವನ್ನು ಸಾಮಾನ್ಯವಾಗಿ ಮತ್ತೆ ಎರಡು

ರಿತಿಯಾಗಿ ನಿಂಗಡಿಸಬಹುದು. ಕಥಾವಸ್ತು ನಿನ ಕೆಲಕೆಲವು ಭಾಗ ಕೇವಲ ಸೂಚ್ಯವಾಗಿರುತ್ತದೆ. ಅದನ್ನು ರಂಗಸ್ಥಳದ ಮೇಲೆ ತೋರಿಸದೆ ಅದರ ಸೂಚನೆಯು ವಾತ್ರು ಕೊಡಲ್ಪಡುತ್ತದೆ. ಉಳಿದ ಭಾಗವು ದೃಕ್ಕೃಪ್ಯವಾಗಿರುತ್ತದೆ. ಅದನ್ನು ರಂಗಸ್ಥಳದ ಮೇಲೆ ಕಾಣಲೂ ಬಹುದು ಮತ್ತು ಅದರ ವಿಷಯವನ್ನು ಕೇಳಲೂ ಬಹುದು.

೧೪ ಸೂಚ್ಯ ಮತ್ತು ದೃಕ್ಕೃಪ್ಯಗಳ ಜೀಚಿತ್ವ—

ನೀರನೊಯನುಚಿತಸ್ತತ್ವ, ಸಂಸೂಚಿತ್ಯೇ ವಸ್ತುವಿಸ್ತರಃ ।

ದೃಕ್ಕೃಸ್ತ ಮಧುರೋದಾತ್ಮರಸಭಾವ ನಿರಂತರಃ ॥ ೫೬ ॥

ರಸವಿಹೀನವಾದ ಮತ್ತು ರಂಗದ ಮೇಲೆ ಅಭಿನಯಿಸಲು ಅಯೋಗ್ಯವಾದ ರೂಪಕದ ವಸ್ತುವಿನ ವಿವರಗಳು ಪೂರ್ವಸೂಚ್ಯವಾಗಿರಬೇಕು. ಉದ್ದಕ್ಕೂ ಮಧುರವಾದ ರಸ ಮತ್ತು ಉದಾತ್ಮಭಾವಗಳಿರುವಂತಹವಸ್ತು ಭಾಗಗಳು ದೃಕ್ಕೃವಾಗಿರಬೇಕು.

ಇದು ಅಧ್ಯೋಯೋಪಸ್ತೇಪಕೆಗಳು

೧೫ ಸೂಚ್ಯಸೂಚನೆಯ ಸಾಧನೆಗಳು—

ಅಧ್ಯೋಯೋಪಸ್ತೇಪಕ್ಯೇಃ ಸೂಚ್ಯಂ ಪಂಚಭಿಃ ಪ್ರತಿಪಾದಯೇತ್ ।

ವಿಷ್ಣುಂಭಜೂಲಿಕಾಂಕಾಸ್ಯಂಕಾವತಾರಪ್ರವೇಶಕ್ಯೇಃ ॥ ೫೭ ॥

ವಿಷ್ಣುಂಭ, ಚೂಲಿಕಾ, ಅಂಕಾಸ್ಯ, ಅಂಕಾವತಾರ, ಪ್ರವೇಶಕ ಎಂಬ ಎದು ಅಧ್ಯೋಯೋಪಸ್ತೇಪಕೆಗಳಿಂದ ಸೂಚ್ಯವಾದ ವಸ್ತು ಭಾಗವನ್ನು ಪ್ರತಿಪಾದಿಸ ತಕ್ಕದ್ದು.

೧೬ ವಿಷ್ಣುಂಭಲಕ್ಷಣ—

ವೃತ್ತವರ್ತಿಷ್ಟುಮಾಣಾನಾಂ ಕಥಾಂಕಾನಾಂ ನಿದರ್ಶಕಃ ।

ಸಂಝೋಧಾಧಿಸ್ತು ವಿಷ್ಣುಂಭೋ ಮಧುಷಾತ್ಮಪ್ರಯೋಜಿತः

॥ ೫೮ ॥

ತಾ— ರೂಪಕೆದಲ್ಲಿ ಅಮವರೀಗೆ ಫೋಟಿಸಿದ ಮತ್ತು ಮುಂದೆ ಸೆಡೆಯಾಲೀರುವ ಕಥಾಂಶಗಳನ್ನು, ಸಂಕ್ಷೇಪವಾಗಿ ಸೂಚಿಸುವ ಭಾಗಕ್ಕೆ ‘ವಿಷ್ಣಂಭ್’ ಅಥವಾ ‘ವಿಷ್ಣಂಭಕ್’ವೆಂದು ಹೇಬರು. ಇದು ಮಧ್ಯಮ ವರ್ಗದ ಪಾತ್ರಗಳಿಂದ ಪ್ರಯೋಜಿತವಾಗಿರುತ್ತದೆ.

ಉತ್ತರ ಮಾಃ ಪೀಠಮುದಾರ್ದಾಃ ಮಧ್ಯೈವಿಟಿವಿಮೂಹಕೌ | ತಥಾ ಶಕಾರ ಚೆಟಾದಾಃ ಅಧವಾಃ ಪರಿಕಿರ್ತಿತಾಃ || ಎಂದು ಉತ್ತರ ಮಧ್ಯಮ ಅಥವು ಪಾತ್ರ ಭೇದವನ್ನು ಹೇಳಲಾಗಿದೆ. (ಸಾ.ದ.)

೧೧೨ ವಿಷ್ಣಂಭದ ಎರಡು ಭೇದಗಳು—

ವಿಕಾಸೇಕಕ್ಷಿತಃ ಶುದ್ಧಃ ಸಂಕೀರ್ಣೋ ನಿಜಮಧ್ಯವ್ಯಾಃ |

ತಾ—ಒಂದು ಅಧವಾ ಒಂದಕ್ಕಿಂತ ಹೆಚ್ಚು ಮಧ್ಯಪಾತ್ರಗಳಿಂದ ಕೂಡಿದ್ದ ಶುದ್ಧವಿಷ್ಣಂಭ. ನಿಜ ಮತ್ತು ಮಧ್ಯಪಾತ್ರಗಳಿಂದ ಕೂಡಿದ್ದ ಸಂಕೀರ್ಣವಿಷ್ಣಂಭ. ಒಂದೇ ಮಧ್ಯಮಪಾತ್ರವಿದ್ಬಾಗ ಅಲ್ಲಿ ವಾತುಗಳು ‘ಸ್ವಗತ’ವಾಗಿರುತ್ತವೆ.

೧೧೩ ಪ್ರವೇಶಕಲಕ್ಷಣ—

ತದ್ವದೀವಾನಾನಾದಾತ್ಮೋಕ್ತಾಃ ನಿಜನಾತ್ಪ್ರಯೋಜಿತಃ ||೪೦||

ಪ್ರವೇಶೋಽಕಷ್ಣಯಸ್ಯಾಂತಃ ತೇಷಾಧ್ರಸ್ಯೋಪಸೂಚಕಃ |

ತಾ—ವಿಷ್ಣಂಭಕದಂತೆಯೇ ಹೀಂದು ಮುಂದಿನ ಕಥಾಂಶಗಳನ್ನು ನಿಜ ಪಾತ್ರಗಳ ಮೂಲಕ ಉದಾತ್ವವಲ್ಲಿದ ವಾತುಗಳಿಂದ ಸೂಚಿಸಿದರೆ ಅದು ‘ಪ್ರವೇಶ’ ಅಧವಾ ‘ಪ್ರವೇಶಕ’ವೆನಿಸುತ್ತದೆ. ಇದು ಎರಡು ಅಂಕಗಳ ಮಧ್ಯದಲ್ಲಿಯೇ ಬರುತ್ತದೆ ಪ್ರವೇಶಕವು ಪ್ರಥಮಾಂಕದಲ್ಲಿ ಇರುವುದಿಲ್ಲ. ಪ್ರವೇಶಕದ ಭಾಷಣೆಯು ಸಂಕ್ಷಿತವಲ್ಲ. ಅದು ವಾಗಧಿ, ಶಕಾರೀ, ಅಭಿರೀ, ಚಾಂಡಾಲೀ, ಪ್ರಯಾಚೀ ಮುಂತಾದ ಕೀಳು ಪ್ರಾಕೃತವಾಗಿರುತ್ತದೆ. ಅಥೋಪವ್ಯೇಪಗಳನ್ನು

ಹೇಳುವಾಗ ಪ್ರವೇಶಕವು ಕೊನೆಗೆ ಬಂದಿದೆ ರೂ (ಗಣತ್-ಅಲ) ಲಕ್ಷ್ಮಿದ್ಲಿ ಆದು ವಿಪ್ರಂಭಕವನ್ನು ಹೆಚ್ಚಾಗಿ ಹೊಲುವುದರಿಂದ ಆದರೆ ನಂತರ ಇದರ ಲಕ್ಷ್ಮಿ ವನ್ನು ಕೊಡಲಾಗಿದೆ.

೧೯೯ ಜೂಲಿಕಾ—

ಅಂತಯು ವಸಿಕಾಸಂಸ್ಕೃತಕ್ಷಾಲಿಕಾಧ್ಯಸೂಚನಾ—

ತಾ—ವಾತ್ರವು ತೆರೆಯ ಒಳಗಡೆ ಇದ್ದ ಕಥಾವಿಷಯವನ್ನು ಸೂಚಿಸುವುದು ‘ಜೂಲಿಕಾ’.

ಉದ್ದಾ—ಉತ್ತರದಾಮು ಚ. ಅಂ. ಅ. (ನೇಪಥ್ಯೀ) ಸ್ವಾಗತಂ ತತ್ವೋ-ಧನಾಯಃ (ತತಃ ಪ್ರವಿಶಿತಿ ತತ್ವೋಧನಾ) ಇಲ್ಲಿ ನೇಪಧ್ಯವಾತ್ರವಾದ ವಾಸಂತಿಕೆಯಿಂದ ಆತ್ಮೀಯಿಯ ಬರವಿನ ಸೂಚನೆಯು ‘ಜೂಲಿಕಾ’. ಮಹಾವಿರಚ. ಅಂಕ ಉ. ಆದಿಯಲ್ಲಿ (ನೇಪಥ್ಯೀ) ಭೋಃ ಭೋಃ ಪ್ಯಾಮಾನಿಕಾಃ ಪ್ರವತ್ತ್ಯಂತಾಂ ಪ್ರವತ್ತ್ಯಂತಾಂ ಮಂಗಲಾಸಿ, ಕೃಶಾಶ್ವಾಂತೇ ವಾಸಿ... ದಿನಕರಕುಳೀಂದುವಿಜಯತೇ || ಇಲ್ಲಿ ನೇಪಧ್ಯದ ದೇವ ವಾತ್ರಗಳಿಂದ ರಾಮನು ಪರಶರಾಮವನನ್ನು ಸೋಲಿಸಿದನೆಂದು ಸೂಚಿತವಾಗಿದೆ. ಈದು ಜೂಲಿಕಾ.

೨೦೦ ಅಂಕಾಸ್ಯಲಕ್ಷ್ಮಿ—

ಅಂಕಾಂತಪಾತ್ರಪರಂಕಾಸ್ಯಂ ಭಿನ್ನಾಂಕಸ್ವಾಧ್ಯಸೂಚನಾನಾಂ. |

ತಾ—ಯಾವುದೊಂದು ಅಂಕದ ಕೊನೆಯ ಪಾತ್ರಗಳಿಂದ ಮುಂದಿನ ಅಂಕದ ವಿಷಯವನ್ನು ಸೂಚಿಸುವುದು ‘ಅಂಕಾಸ್ಯ’.

ಉದ್ದಾ—ಮಹಾ. ಚ. ಅಂ. ಅ. ಕೊನೆ. (ಪ್ರವಿಶ್ಯ) ಸುಮಂತ್ರ :— ಭಗವಂತೋ ವಸಿಷ್ಟವಿಶ್ವಾಮಿತ್ವ ಭವತ : ಸ ಭಾಗವಾನಾಹ್ಯಯತಃ.... (ತತಃ ಪ್ರವಿಶಂತ್ಯವಿಷ್ಣಾಃ ವಸಿಷ್ಟವಿಶ್ವಾಮಿತ್ರಪರಶುರಾಮಾಃ) ಇಲ್ಲಿ ಸುಮಂತ್ರಪಾತ್ರಪ್ರವೇಶದ ಮೂಲಕ ಹಿಂದಿನ ಅಂಕದಲ್ಲಿ ಶತಾಸಂದ ಜನಕರ

ಕಧಾವಿಷಯವು ಕಡಿದು ಮುಂದಿನ ಅಂಕದ ಆರಂಭದ ಸೂಚನೆ ಬಂದಿದೆ. ಇದು ‘ಅಂಕಾಸ್ಯ’.

ಗ್ರಂತ ಅಂಕಾವತಾರಲಕ್ಷ್ಯ—

ಅಂಕಾವತಾರಸ್ತ್ವಂ ಶಾಂತೀ ಪಾತೋಽಂಕಸ್ಯಾವಿಭಾಗತಃ || ೫೨ ||

ವಿಭಿಃ ಸಂಸೂಚಯೇತ್ ಸೂಚ್ಯಂ ದೃಶ್ಯಮಂಕೈಃ

ಪ್ರದರ್ಶಯೇತ್ |

ತಾ—ಯಾವುದಾದರೊಂದು ಅಂಕದ ಕೊನೆಯಲ್ಲಿ ಇನ್ನೊಂದು ಅಂಕವು ಅವಿಭಾಜ್ಯವಾಗಿ ಬರುವುದು ‘ಅಂಕಾವತಾರ’. ಸೂಚ್ಯಾವಾದ ವಿಷಯಗಳನ್ನು ಇವುಗಳಿಂದ ಅಂದರೆ ಮೇಲೆ ಹೇಳಿದ ಬದು ಬಗೆಯ ಅಧೀಕ್ಷಾವಕ್ಷೇಪಕಗಳಿಂದ ಜೀನಾಗಿ ಸೂಚಿಸತಕ್ಕೆದ್ದು. ದೃಶ್ಯವಾದ ವಿಷಯಗಳನ್ನು ಅಂಕಗಳಲ್ಲಿ ಪ್ರದರ್ಶಿಸ ತಕ್ಕೆದ್ದು.

ಉದಾ—ಮಾಲಪಿಕಾಗ್ನಿಮಿತ್ರ ಅಂ. ಗ. ಕೊನೆ. ವಿದೂಷಕ :—ತೇನ ಹಿಡ್ಪವನೆ ದೇವಾಃ ಪ್ರೇಕ್ಷಿಗೃಹಂ ಗತ್ವಾ ಸಂಗೀರಜನಾಂಕತ್ವಾ ತತ್ರಭವತೀರ್ಥಾ ದೂತಂ ಪ್ರೇಷಯತಂ, ಅಥವಾ ಮೃದಂಗ ಶಬ್ದಿ ಏವ ನಃ ಉತಾಪಾಯಿವ್ಯತ್ತಿ. ಇದಾದ ಮೇಲೆ ಮೃದಂಗಶಬ್ದವನ್ನು ಕೇಳಿದೆ ಅನಂತರ ವೀದಲಿ ಅಂಕದ ಪಾತ್ರಗಳೇ ಮುಂದುವರಿದು ಮುಂದಿನ ಅಂಕ ಆರಂಭವಾಗುತ್ತದೆ. ಮೊದಲನೆಯ ಅಂಕದಲ್ಲಿ ವರ್ಣಿತವಾದ ಕಢಿಯು ಕಡಿದು ಹೋಗಿದೆ ಎರಡನೆಯ ಅಂಕದಲ್ಲಿ ನೇರವಾಗಿ ಮುಂದುವರಿಯುತ್ತದೆ. ಇದು ‘ಅಂಕಾವತಾರ’.

ಗ್ರಂತ ಮತ್ತೊಂದು ರೀತಿಯ ವಸ್ತು ವಿಭಾಗ—

ನಾಟ್ಯಧರ್ಮಪೀಠೈತ್ಯತತ್ ಪುನರ್ವಸ್ತುತ್ತಿಧೀಷ್ಟತೇ || ೫೩ ||

ತಾ—ನಾಟ್ಯಧರ್ಮಕ್ಕೆ ಅನುಗುಣವಾಗಿ ವಸ್ತುವು ಪುನಃ ಮೂರು ವಿಧವಾಗಿರುತ್ತದೆ. ಲೋಕಸಹಜವಾದ ಸಂಪ್ರದಾಯವು ನಾಟ್ಯದಲ್ಲಿ ಬಂದರೆ ಅದು ‘ಲೋಕಧರ್ಮ’.

ಉದಾ—ದುಃಖ ಬಂಡಾಗ ಅಳುವನ್ನು ಅಭಿನಯಿಸುವುದು. ಅದನ್ನೇ ನಾಟ್ಯ ಆಧ್ಯಾತ್ಮಿಕದಿಂದ ತೋರಿಸುವುದು ‘ನಾಟ್ಯಧರ್ಮ’.

೮೩ ನಾಟ್ಯಧರ್ಮ ವಿಭಾಗ—

ಸರ್ವೇಷಣಾಂ ನಿಯತಸೈಕ್ಯವ ಶ್ರವ್ಯಮಶ್ವರಾಷ್ಯಮೇವ ಚ |

ತಾ—ಎಲ್ಲರಿಗೂ ಕೇಳುವಂಥದು, ಕೆಲವರಿಗೆ ಮಾತ್ರ ಕೇಳುವಂಥದು, ಮತ್ತು ಕೇಳದೇ ಇರುವಂಥದು ಎಂದು ನಾಟ್ಯಧರ್ಮ ಮೂರು ವಿಧ. (ಸರ್ವಶ್ರವ್ಯ, ನಿಯತಶ್ರವ್ಯ ಮತ್ತು ಅಶ್ರವ್ಯ ಹೀಗೆ ಮೂರು ವಿಧಗಳು).

೮೪ ಪ್ರಕಾಶ ಸ್ವಗತಗಳ ಲಕ್ಷ್ಯ—

ಸರ್ವಶ್ರವ್ಯಂ ಪ್ರಕಾಶಂಸಾಂದಶ್ರವ್ಯಂ ಸ್ವಗತಂ ಮತಂ || ೫೪ ||

ತಾ—ಎಲ್ಲರಿಗೂ ಕೇಳುವಂತಹ ಮಾತ್ರ ‘ಪ್ರಕಾಶ’. ಎಲ್ಲರಿಗೂ ಕೇಳದಂತಹ ಮಾತ್ರ ‘ಸ್ವಗತ’.

೮೫ ನಿಯತ ಶ್ರವ್ಯಗಳು—

ದ್ವಿಧಾಂಸ್ಯನಾಂ ಟೈಧರ್ಮಾಂಶಿಂ ಜನಾಂತಮವನಾರಿತಂ |

ತಾ—ನಾಟ್ಯಧರ್ಮವಾದ ನಿಯತಶ್ರವ್ಯದಲ್ಲಿ ಜನಾಂತ (ಜನಾಂತಿಕ) ಮತ್ತು ಅವಾರಿತ ಎಂದು ಎರಡು ಭೇದಗಳವೇ.

೮೬ ಜನಾಂತಿಕಲಕ್ಷಣ—

ಶ್ರಿಪತಾಕಾಕರೀಜಾನಾನಾಂಸವನಾರ್ಯಾಂತರಾಕಣಾಂ || ೫೫ ||

ಅನ್ಯೋನಾಂಮಂತ್ರಣಂ ಯತ್ಸಾತ್ ಜನಾಂತೇ

ತಜ್ಜನಾಂತಿಕಂ |

ತಾ—ತನಗೆ ಬೇಕಾಗಿರುವ ಒಬ್ಬರ ಹತ್ತಿರ, ಶ್ರಿಪತಾಕಾಹಸ್ತಾಂತರಿಕದ ಅನ್ಯರನ್ನು ಬೇರೆಯಾಗಿಸಿ ಬೇರೆ ಮಾತನ್ನು ಪರಸ್ಪರವಾಗಿ ಸಂಭಾಷಿಸುವುದು ‘ಜನಾಂತಿಕ’. ಹಲವರು ಇರುವಾಗ ಇತರರಿಗೆ ಕೇಳದಂತೆ ಮಾತನಾಡುವುದು.

ಅನಾಮಿಕಾ (ಲುಂಗುರ ಬೆರಕು) ಮಂಡಿಸಿರುವ ಮತ್ತು ಉಳಿದ ಬೆರಳುಗಳು
ನೇರವಾಗಿರುವ ಹಾಸ್ತ ‘ತ್ರಿಪತ್ರಾಕಾ’.

೧೨ ಅಪವಾರಿತಲಕ್ಷಣ—

ರಹಸ್ಯಂ ಕಂಥ್ಕತೀರ್ಥನ್ಯಸ್ಯ ಪರಾವೃತ್ತಾಂಶವಾರಿತಂ || ೫೯ ||

ತಾ—ಮತ್ತೊಬ್ಬನ ಕಡಿಗಿ ತಿರಂಗಿ ಗುಟ್ಟು ಹೇಳುವುದು ಅಪವಾರಿತ.

೧೩ ಆಕಾಶ ಭಾಷಿತಲಕ್ಷಣ—

ಕೆಂಬ್ರವೀಷ್ಯೇವಮಿತ್ಯಾದಿ ವಿನಾವಾತ್ರಂ ಬ್ರವೀತಿಯತ್ |

ತ್ರುತ್ತೇವಾಸುಕ್ತಮಹಷ್ಯೇಕಃ ತತ್ಸ್ಯಾದಾಕಾಶಭಾಷಿತಂ || ೬೦ ||

ತಾ—ಯಾವ ಪಾತ್ರವು ಬೇರೊಂದು ಪಾತ್ರವಿಲ್ಲದೆ ಏನು ಹೇಳಿತ್ತೀ? ಹೀಗೆ ಹೇಳುವೆಯೇನು? ಮುಂತಾಗಿ ಕೇಳುವುದು, ಆ ಇಲ್ಲದ ಪಾತ್ರವು ನಿಜ ವಾಗಿ ಏನನ್ನೂ ಹೇಳಿದ್ದರೂ ಏನೋ ಕೇಳಿದೆಂತೆ ನಟಿಸುವುದು ‘ಆಕಾಶ ಭಾಷಿತ’. ಪ್ರಸಂಗವಶಾತ್ ಇಲ್ಲಿ ಆಕಾಶಭಾಷಿತಕ್ಕೆ ಲಕ್ಷಣ ಹೇಳಿದೆ.

ಪ್ರಥಮಪರಕಾಶದ ಉಪಸಂಹಾರ

೧೪ ವಸ್ತು ವಿಜಾರದ ಉಪಸಂಹಾರ—

ಇತ್ಯಾದ್ಯತೀಷ್ಣಿನಿಹವಸ್ತು ವಿಭೀದಜಾತಂ

ರಾಮಾಯಣಾದಿ ಚ ವಿಭಾವ್ಯ ಬೃಹತ್ಥಥಾಂಚ |

ಆಸೂತ್ರಯೇತ್ತದನು ನೇತ್ಯರಸಾನುಗಣತ್ಯಾತ್

ಜಿತ್ತಾರ್ಂಕಂಥಥಾಮುಜಿತಜಾರುವಚಃಪ್ರಪಂಚೈः || ೬೧ ||

ತಾ—ಹೀಗೆ ಸಂಪೂರ್ಣವಾದ ವಸ್ತು ವಿಭಾಗವನ್ನೂ, ರಾಮಾಯಣ ಮೊದಲಾದ ಇತಿಹಾಸ ಪುರಾಣಗಳನ್ನು ಮತ್ತು ಬೃಹತ್ಥಥಿಯನ್ನೂ ಪರಯಾರ ಲೋಚಿಸಿ, ಯೋಗ್ಯವಾದ, ಸುಂದರವಾದ ಮತ್ತು ವಿಸ್ತೃತವಾದ ವಚನಗಳಿಂದ ನಾಯಕ ಮತ್ತು ರಸಗಳಿಗೆ ಅನುರೂಪವಾಗಿ ಜೆಮತ್ಯಾರವಾಗಿ ಕಥೆಯನ್ನು

ಹೇಳೆಯತಕ್ಕದ್ದು. (ರಾಮಕಥೆಗಳಿರುವ ಮಹಾವಿರಚನಿತಾದಿರೂಪಕಗಳಲ್ಲಿ ರಾಮಾಯಣಕಥೆಯ ಪರಾರ್ಥಲೋಚನೆಯನ್ನು, ಒಂದತ್ತ್ವಧಾರುವಾಲಕವಾದ ಮುದ್ರಾರಾಕ್ಷಸದಲ್ಲಿ—ಆದರ ಪರಾರ್ಥಲೋಚನೆಯನ್ನು ಕಾಣಬಹುದು.

ಇಲ್ಲಿಗೆ ಮೊದಲನೆಯ ಪ್ರಕಾಶವು ಮುಗಿಯಿತು.

ದಶರೂಪಕಂ

ಮೂರನೆಯಪ್ರಕಾಶ

ರೂಪಕಭೇದಗಳು

- ೨ ರೂಪಕಗಳಲ್ಲಿ ವಿಶಿಷ್ಟವಾದುದು ನಾಟಕ, ಅದಕ್ಕೆ ಕಾರಣ—
 ಪ್ರಕೃತಿತ್ವದಧಾನ್ಯೇಷಾಂ ಭೂಯೋರಸಹರಿಗ್ರಹಾತ್ |
 ಸಂಪೂರ್ಣಲಕ್ಷ್ಯಾಂತ್ರಜ್ಞ ಪೂರ್ವಂ ನಾಟಕ ಮುಖ್ಯತೇ || ೮ ||

ತಾ—ನಾಟಕವು ಪ್ರಕರಣ, ಭಾಷಾ ಮುಂತಾದ ಉಳಿದ ಒಂಭೆತ್ತು ರೂಪಕ ಭೇದಗಳಿಗೆ ಪ್ರಕೃತಿ ಅಂದರೆ ಮೂಲರೂಪವಾಗಿದೆ. (ನಾಟಕದಲ್ಲಿನ ವಸ್ತು ನಾಯಕ ಮತ್ತು ರಸಗಳಲ್ಲಿಯೇ ಕೆಲಕೆಲವು ಬದಲಾವಣೆಗಳನ್ನು ಮಾಡುವುದರಿಂದ ಪ್ರಕರಣದಿರೂಪಕಗಳು ಆಗುತ್ತವೆ.) ನಾಟಕದಲ್ಲಿನ ರಸ—ಪರಿಬಾಕನ್ಯ ಉಳಿದ ರೂಪಕಗಳಿಗಂತೆ ಪೂರ್ಣವಾಗಿಯೂ ಮತ್ತು ಅನೇಕ ರೂಪವಾಗಿಯೂ ಇರುತ್ತದೆ. ನಾಟಕವು ವಸ್ತು, ನಾಯಕ ಮತ್ತು ರಸಸಂಬಂಧ ವಾದ ಸಂಪೂರ್ಣಲಕ್ಷ್ಯಾಂತ್ರಜ್ಞನ್ನು ಒಳಗೊಂಡಿರುತ್ತದೆ. ಆದುದರಿಂದ ಎಲ್ಲದಕ್ಕಿಂತ ಮೊದಲು ನಾಟಕದ ಬಗ್ಗೆ ವಿವೇಚಿಸಲಾಗುತ್ತದೆ.

- ೩ ನಾಟಕದ ಆರಂಭ—
 ಪೂರ್ವರಂಗಂ ವಿಧಾಯಾದೌ ಸೂತ್ರಧಾರೇ ವಿವಿರ್ತೇ |
 ಪ್ರವಿಶ್ಯತದ್ವದಪರಃ ಕಾವ್ಯಮಾಸಾಫಯೀನ್ಯಾಟಃ || ೯ ||

ತಾ—ಸೂತ್ರಧಾರನು ‘ಪೂರ್ವರಂಗ’ವನ್ನು ಸೇರಿರೇಸಿ ರಂಗದಿಂದ ಹೊರ ಹೊರಬಾಗ, ಇನ್ನೊಬ್ಬ ನಟನು ಅವನಂತೆಯೇ ಪ್ರವೇಶಿಸಿ ಕಾವ್ಯ ವನ್ನು ಪ್ರಸಾಥಿಸಬೇಕು.

೪. ಅ೦—ನಾಟಕದ ಪೂರ್ವದಲ್ಲಿ ರಂಜನೆ ಉಂಟು ಮಾಡುವುದಕ್ಕೆ ಎಂದರೆ ನಾಟ್ಯಶಾಲೆಗೆ ‘ಪೂರ್ವರಂಗ’ ಎಂದು ಹೆಸರು. (ಪೂರ್ವಂ ರಜ್ಯತೇ

ಅಸಿನ್ನಿತಿ ಪೂರ್ವರಂಗಃ.) ನಾಟಕಕ್ಕೆ ಹೊದಲು ಮಂಗಳಾಚರಣೆ. ದೇವತಾಸ್ತವನೆಮಂತಾದ ಕ್ರಿಯೆಗಳು ಸಡೆಯಬೇಕು. ಇವುಗಳನ್ನು ಮಂಗಿಸಿ ಸೂತ್ರಧಾರನು ಒಳಕ್ಕೆ ಹೋದಾಗ ಅವನಂತಿಯೇ ವೇಷಭೂಪಣಗಳನ್ನು ಧರಿಸಿ ರುವ ಮತ್ತೊಬ್ಬಿ ನಟನು ಪೈಷ್ಟಣ ಸಾಧಾನಕದಿಂದ ಪ್ರವೇಶಿಸಿ ಕಾವಾಧಿದ ಸಾಧಾಪನೆಯನ್ನು ಮಾಡಬೇಕು. ಕಾವಾಧಿದವನ್ನು ಸೂಚಿಸಿ ನಾಂಸಿಸುವುದರಿಂದ ಅವನಿಗೆ ಸಾಧಾಪಕನೆಂದು ಹೇಬಳು. ‘ಪೈಷ್ಟಣವಸಾಧಾನ’ವೆಂದರೆ ವಾತ್ರಧಾರಿಯು ನಿಲ್ಲುವ ಒಂದು ಭಂಗಿ.

ಇ ಸೂಚನೆಯ ಕ್ರಮ—

ದಿವ್ಯಮತ್ತೇರ್ ಸತದೂಪೋ ಮಿಶ್ರಮನ್ಯತರಸ್ಯಯೋಃ |
ಸೂಚಿತೀದ್ವಸ್ತು ಚಿಜಂ ವಾ ಮುಖಂ ಪಾತ್ರಮಧಾಪಿ ವಾ

॥ ೫ ॥

ತಾ—ಈ ಸೂಪಕನು ಕಥಾವಸ್ತುವಿಗೆ ಅನುಗುಣವಾದ ವೇಷಭೂಪಣಗಳನ್ನು ಧರಿಸಿ ಪ್ರವೇಶಿಸಬೇಕು. ದಿವ್ಯ ಅಂದರೆ ದೇವತಾಸಂಬಂಧಿಯಾದ ಪಸ್ತುವಾದರೆ ದಿವ್ಯರೂಪದಿಂದಲೂ, ಮತ್ತೇರ್ ಅಂದರೆ ಮಾನವಸಂಬಂಧಿ ಪಸ್ತುವಾದರೆ ಮತ್ತೇರೂಪದಿಂದಲೂ ಮತ್ತು ಮಿಶ್ರ ಅಂದರೆ ದಿವಾಧಿವೈರಾದ್ವಿರಾಮ ಶ್ರೀರಾಮ ಶ್ರೀಕೃಷ್ಣ ಮಂತಾದವರಿಗೆ ಸಂಬಂಧ ಪಟ್ಟ ಪಸ್ತುವಾದರೆ ದಿವ್ಯ, ಮತ್ತೇರ್ ಇವರಡರಲ್ಲಿ ಯಾವುದಾದರೂ ಒಂದು ರೂಪದಿಂದಲೂ ಪ್ರವೇಶಿಸಬೇಕು. ಹೀಗೆ ಪ್ರವೇಶಿಸಿದ ನಂತರ ಕಾವಾಧಿದ ಸಾಧಾಪನೆಯನ್ನು ಮಾಡುವ ಸಮಯದಲ್ಲಿ ರೂಪಕವ ಕಥಾವಸ್ತು ಅದರ ಚಿಜ ಮುಖ ಮತ್ತು ಪ್ರಮುಖ ವಾದ ವಾತ್ರಿ ಇವುಗಳಲ್ಲಿ ಯಾವುದಾದರೆಂದರ ಸೂಚನೆಯನ್ನು ಮಾಡಬೇಕು.

ಉದಾ—ಮಾಯುರಾಜವಿರಚಿತ ಉದಾತ್ತರಾಘಣ—ಅಪ್ರಕಟಿತ.

ರಾಮೋ ಮಂದಿರಾಧಿಕಾರಿಯಕಾನನ ವಾಗಾನಾತ್ತಾಲಾಮಿವಾಜ್ಞಾಂಗಸೌಃ |
ತದ್ವಕಾತ್ತ ಭರತೀನರಾಜ್ಯಮಾರ್ಪಿಲಂ ಮಾತ್ರಾ ಸಹ್ಯನೋಜಿತಂ |
ತೋ ಸುಗ್ರೀವವಿಭಿಷಣಾವನುಗತೋ ನೀತೋ ಪರಾಂ ಸಂಪದಂ

ವ್ಯೋಮ್‌ದ್ವಾರಾ ದಶಕಂಧರಪ್ರಭೃತಯೋ ಧ್ವನಾತ್ಸುಮಾತ್ರಾದ್ವಿಷಃ ॥

ತಂದೆಯ ಅಜ್ಞೆಯನ್ನು ವಾಲೇಯಂತೆ ತಿರಸ್ಸಿನಲ್ಲಿ ಧರಿಸಿ ರಾಮನು ಕಾಡಿಗೆ ಹೊಡನು. ಅವನ ಮೇಲಿನ ಭಕ್ತಿಯಿಂದ ಭರತನು ತನ್ನ ತಾಯಿ ಯನ್ನೂ, ಜೊತೆಗೆ ಸಮಸ್ತರಾಜ್ಯವನ್ನೂ ಪರಿತ್ಯಜಿಸಿದನು. ರಾಮನನ್ನು ಅನುಸರಿಸಿದ ಸುಗ್ರೀವ ವಿಭೀಷಣರು ಉತ್ತಮವಾದ ಸಂಪತ್ತನ್ನು ಹೊಂದಿದರು. ಶ್ರೀರಾಮನು ದುರ್ಜಯರಾದ ರಾವಣ ಹೊದಲಾದ ಸಮಸ್ತವೈರಿಗಳನ್ನೂ ನಾಶ ಮಾಡಿದನು.

ಬೀಜಸೂಚನೆಗೆ ಉದಾ-(ರತ್ನಾ. ೮-೯)

ದ್ವಿವಾದನ್ಯಸ್ತಾದಪಿ ಮಧ್ಯಾದಪಿ ಜಲನಿಧೀರ್ಥಿಂತಹ್ಯಂತಾತ್ |

ಆನೀಯ ರ್ಯಾಟಿತಿ ಘಟಿಯತಿ ವಿಧಿರಭಿಮತಮಾಖಿಭಾತಃ ||

ತಾ—ವಿಧಿಯು ನಮಗೆ ಅನುಕೂಲವಾಗಿದ್ದಾಗ ಆದು ನಮಗೆ ಇಷ್ಟವಾದುದನ್ನು ಚೇರೊಂದು ದ್ವಿಪದಿಂದಲಾದರೂ ಆಧವಾ ಸಮುದ್ರಮಧ್ಯದಿಂದಲಾದರೂ ಆಧವಾ ದಿಕ್ಕಿನ ಕೊನೆಯಿಂದಲಾದರೂ ತಂದು ಕೂಡಿಸುತ್ತದೆ.

ಮುಖಸೂಚನೆಗೆ ಉದಾ-(ಅಕರಣನುಪಲಭಾ)

ಆಸಾದಿತಪ್ರಕಟಿಸಿಮರ್ಫಲಚುದ್ರಹಾಸಃ ವಾರಪ್ತಃ ಶರತ್ಸಮಯ ಏಷ ವಿಶುದ್ಧಿಕಾಂತಃ |

ಉತ್ಪಾಯ ಗಾಢತಮಸಂ ಘನಕಾಲಮುಗ್ರಂ ರಾಮೋದಶಾಸ್ಯಮಿವ ಸಂಭೃತಬಂಧುಜೀವಃ ||

ತಾ—ಶುದ್ಧನೂ, ರಮ್ಯನೂ ಆದ, ರಾವಣನ ಚಂದ್ರಹಾಸಖಿಂತಿವನ್ನು ನಾಶ ಮಾಡಿದವನಾದ, ರಾಮಚಂದ್ರನು ತನ್ನ ಬಂಧುಗಳನ್ನು ಉದ್ಧರಿಸಲು ತಮೋಗುಣದ ಆಧಿಕ್ಯದಿಂದ ಭಯಂಕರನೂ ಉಗ್ರನೂ ಆದ ರಾವಣನನ್ನು ನಾಶಗೊಳಿಸಿದಂತೆ, ನಿಮರ್ಫಲವಾದ ಚಂದ್ರಕಾಂತಿ ಪ್ರಕಟವಾಗಿರಲು, ಬಂಧು ಜೀವ (ದಾಸವಾಳೆ) ಪುಷ್ಪವನ್ನು ಧರಿಸಿ ಬಂದ ಶುದ್ಧವೂ, ರಮ್ಯವೂ ಆದ

ಶರತ್ತಾಲವು, ಚಂದ್ರ ಸರ್ವಾನಂವಾದ ಹೊಸವು ಉಕ್ಕುತ್ತಿರಲು ಗಾಥಾಂಧಿಕಾರ-
ಕೂಡಿದೆ ಭಯಂಕರವಾದ ಮತ್ತು ದಟ್ಟವಾದ ವೇಷಾರ್ಹಾಲಿವನ್ನು ನಾಶ
ಮಾಡಿತು.

ಪಾತ್ರಸೂಚನೆಗೆ ಉದಾ—(ಕಾಕುಂ. ೮-೯)

ತವಾಸ್ಮಿ ಗೀತರಾಗೇಣ ಹಾರಿಣಾ ಪ್ರಸಭಂಹೃತಃ ।

ಏಷ ರಾಜೇವ ದುಷ್ಯಂತಃ ಸಾರಂಗೇಣಾತಿರಂಹಸಾ ॥

ತಾ—ಎಲ್ಲೆ ನಟಿಯೇ, ಈ ರಾಜನಾದ ದುಷ್ಯಂತನು ಅತಿವೇಗವುಳ್ಳ
ಜಿಂಕೆಯಿಂದ ಆಕೃಷ್ಟನಾದಂತೆ ನಾನು ನಿನ್ನ ಗೀತರಾಗದಿಂದ ಆಕೃಷ್ಟನಾಗಿ
ದೇವೇನೆ. ‘ತತಃ ಪ್ರವಿಶತಿ ಮೃಗಾನುಸಾರೀ ರಾಜಾ’ (ಅನಂತರ ಮೃಗವನ್ನು
ಅನುಸರಿಸುತ್ತಿರುವ ದುಷ್ಯಂತರಾಜನು ಪ್ರವೇಶಿಸುತ್ತಾನೆ.)

ಉ ಸಾಫ ಪನಾನಂತರದ ಕರ್ತವ್ಯ—

ರಂಗಂ ಪ್ರಸಾಧ್ಯಮಂಧುರ್ಯೈ ತೋಽಕ್ಷೇಃ ಕಾವ್ಯಾಧ್ಯಸೂಚಕ್ಷೇಃ ।

ಖಂತುಂ ಕಂಜಿದುಸಾದಾರ್ಯ ಭಾರತೀಯ ವೃತ್ತಿಮಾತ್ರಯೀತಾ

॥ ೪ ॥

ತಾ—ಕಾವ್ಯಾಧ್ಯವನ್ನು ಸೂಚಿಸುವ ಇಂವಾದ ಶೀಲೋಕಗಳಿಂದ ರಂಗ
ವನ್ನು (ಎಂದರೆ, ಸಾಮಾಜಿಕರನ್ನು) ಸಂತೋಷಪಡಿಸಿ ಯಾವುದಾದರೂಂದು
ಮತುವನ್ನು ಅವಲಂಬಿಸಿ ಭಾರತೀಯತ್ವ ಯನ್ನು ಆಶ್ರಯಿಸಬೇಕು. ಉದಾ—

ಬೈತ್ನುಕೈನ ಕೃತತ್ವರಾ ಸಹ ಭುವಾ ವ್ಯಾವರ್ತಮಾನಾ ಹ್ರಯಾ

ತೈಸೈತ್ ಬ್ರಂಧುವಧೂಜನಸ್ಯ ವಚನೈನಿ-ಇತಾಭಿಮುಖ್ಯಂ ಪುನಃ ।

ದೃಷ್ಟಪರ್ಗೀ ವರವಾತ್ಸಾಧ್ಯಸರಸಾ ಗೌರೀನವೇ ಸಂಗಮೇ

ಸಂರೋಹಕ್ಕುಲಕಾ ಹರೇಣ ಹಸತಾ ಶಿಷ್ಟಾ ಶಿವಾ ಪಾತುವಃ ॥

(ನವಸಂಗಮದಲ್ಲಿ ಬೈತ್ನುಕೈ ದಿಂದ ತ್ವರೆಗೊಂಡು ಈಶ್ವರನ್ ಬಳಿ ಹೊಗಿ
ಹಾಗಿಯೇ ಜತೆಗೇ ಹುಟ್ಟಿದ ಲಜ್ಜೆಯಿಂದ ಪಾರ್ವತಿಯು ಹಿಂತಿರುಗಿದಳು,

ಮತ್ತೆ ತನ್ನ ಬಂಧುಗಳು ಹಾಗೂ ಸವಿಯರ ಮಾತುಗಳಿಂದ ಪತಿಯ ಬಳಿ ಸಾರಿದಳು. ಪತಿಯನ್ನು ಎದುರಿನಲ್ಲಿ ಕಂಡೊಡನೆ ಭೀತಿಭಾದಳು. ಅನಂತರ ಶಿವನು ನಗುತ್ತಾ ಆಲೀಗಿಸಿದಾಗ ರೋಮಾಂಚಿತಳಾದ ಶಿವೆಯು ನಿಮ್ಮನ್ನು ಕಾಪಾಡಲಿ.)

ಭಾರತೀಯತ್ವ

ಇ ಭಾರತೀಲಕ್ಷಣ—

ಭಾರತೀ ಸಂಸ್ಕೃತಪೂರ್ಯೋ ವಾಗ್ವಾಯಿಪಾರೋ ನರಾಶ್ರಯಃ ।
ಭೀದ್ವಿಃ ಪ್ರರೋಚನಾಯುಕ್ತಃ ವೀಧಿಃ ಪ್ರಹಸನಾಮುಖ್ಯಃ:

|| ೫ ||

ತಾ—ನಂಬಿನನ್ನು ಆಶ್ರಯಿಸಿದ ಸಂಸ್ಕೃತಭಾಷಾ ಪ್ರಚುರವಾದ, ಮಾತು ಕಥೆಗಳಿಗೆ ಭಾರತೀವೈತ್ತಿ ಎಂದು ಹೇಸರು. ಅದರಲ್ಲಿ ಪ್ರರೋಚನಾ, ವೀಧಿ, ಪ್ರಹಸನ, ಆಮುಖ ಎಂಬ ವಿಭಾಗಗಳಿವೆ. ಭಾರತೀವೈತ್ತಿಯನ್ನು ಬಹಳ ವಾಗಿ ಪುರುಷ ನಂಬಿರೇ ಪ್ರಯೋಗಿಸುತ್ತಾರೆ.

ಇ ಪ್ರರೋಚನಾಲಕ್ಷಣ—

ಉನ್ನತಿಇಕರಣ ತತ್ತ್ವ ಪ್ರಶಂಸಾತಃ ಪ್ರರೋಚನಾ ।

ತಾ—ಆಭಾರತೀವೈತ್ತಿಯಲ್ಲಿ ಕಾವ್ಯಾಧಿದ ಪ್ರಶಂಸಿಯ ಮೂಲಕವಾಗಿ ಸಾಮಾಜಿಕರ ಮನಸ್ಸನ್ನು ಕಾವ್ಯದತ್ತ ಉತ್ಸಕವನ್ನಾಗಿ ಮಾಡುವುದು ‘ಪ್ರರೋಚನಾ’.

ಉದಾ—(ರತ್ನಾ. ೮-೫)

ಶ್ರೀಹಂಸೋಽಿನಿಪುಣಃ ಕವಿಃ ಪರಿಷದವೈಷಣಾ ಗುಣಗ್ರಹಿಣಿಃ

ಲೋಕೇ ಹಾರಿ ಚ ವಸ್ತುರಾಜ ಚರಿತಂ ನಾಟ್ಯೀ ಚ ದಕ್ಷವಯಂ ।

ವಸ್ತೀಪ್ರಕ್ಷೇಕಮಸೀಹ ವಾಂಭಿತಫಲಪ್ರಾಪ್ತೇಃ ಪದಂ ಕಿಂ ಪುನಃ

ಮದ್ಭಗ್ಯೋಪಚಯಾದಯಂ ಸಮುದಿತಃ ಸಪ್ರೋಗುಣಾನಾಂಗಣಃ ॥

(ನಿವೃಣಾದ ಶ್ರೀಹರ್ಷನು ಕೆವಿ; ಗುಣಜ್ಞರಾದ ಸಹೃದಯರಿಂದ ಕೂಡಿದ ಸಭೆಯಿದು. ಲೋಕದ ಚಿತ್ತವನ್ನು ಸೆಕ್ಕಿಯುವ ವಶ್ವರಾಜನ ಚರಿತೆಯೇ ಕಥೆ; ನಾವು ನಾಟ್ಯಕಲೆಯಲ್ಲಿ ದಕ್ಷರು; ಇಷ್ಟ ಘಲಪ್ರಾಸ್ತಿಯಾಗಲು ಇವುಗಳಲ್ಲಿ ಒಂದೊಂದೇ ಸಾಕು. ನನ್ನ ಭಾಗೋಽದಯದಿಂದ ಎಲ್ಲ ಗುಣಗಳೂ ಸೇರಿರುವಾಗ ಮತ್ತೆ ಇನ್ನು ಹೇಳತಕ್ಕದ್ದು.)

೨ ವೀಧಿಯ ಅಂಗಗಳು—

ವೀಧಿ ಪ್ರಹಸನೆಂಬಾಪಿ ಸ್ವಪ್ರಸಂಗೇಭಿಧಾಸ್ಯತೇ || ೨ ||
ವೀಧಿ ಗಾನಾಧ್ಯಮುಖಾಂಗತ್ವದುಜ್ಯಂತೇಽತ್ಯಾವತತ್ವನಃ |

ತಾ—ವೀಧಿ ಮತ್ತು ಪ್ರಹಸನಗಳನ್ನು ಅಯಾ ಪ್ರಸಂಗಲ್ಲಿ ಹೇಳಲಾಗುವುದು. ಆದರೂ ವೀಧಿಯ ಅಂಗಗಳು ಅಮುಖದ ಅಂಗಗಳೂ ಆಗಿರುವ ಕಾರಣ ಅವುಗಳನ್ನು ಇಲ್ಲಿ ಹೇಳಲಾಗುತ್ತದೆ.

‘ಅಮುಖ’ದ ವಿವರಗಳು

೩ ಅಮುಖಲಕ್ಷಣ—

ಸೂತ್ರಧಾರೀ ನಟೀಂ ಬ್ರಹ್ಮತೇ ಮಾರ್ಷಂವಾಃ ವಿದೂಷಕಮ್ |
|| ೨ ||

ಸ್ವಕಾರ್ಯಂ ಪ್ರಸ್ತಾಪಾಕ್ಷೇಪಿ ಜಿತ್ವೋಕ್ತ್ವಾಯತ್ತದಾ—
ಮುಖಮ್ |

ಪ್ರಸ್ತಾವನಾವಾ—

ತಾ—ಸೂತ್ರಧಾರನು ನಟೀ, ಮಾರ್ಷ (ಮಾರ್ಷ) ಅಥವಾ ವಿದೂಷಕ ನನ್ನು ಕುರಿತು ಸುಂದರವಾದ ಮತ್ತು ಚರ್ಚರವಾದ ಮಾತುಗಳಿಂದ ಪ್ರಸ್ತುತವಾದ ವಿಷಯವನ್ನು ಸೂಚಿಸುವುದರ ಮೂಲಕ ತನ್ನ ಕಾರ್ಯವನ್ನು ಎತ್ತಿಹೇಳಿತ್ತಾನೆ. ಇದೇ ‘ಅಮುಖ’ ಅಥವಾ ‘ಪ್ರಸ್ತಾವನಾ’, (ಸೂತ್ರಧಾರನ ಸಹಾಯಕ ನಟನೇ ಮಾರ್ಷ ಅಥವಾ ಮಾರಿನ. ಇವನಿಗೇ ಪಾರಿಪಾತ್ಮಕ ಎಂದೂ ಹೇಬರು.)

೬ ಆಮುಖದ ಅಂಗಗಳು—

ತತ್ತ್ವಸ್ಯಃ ಕಥೋದಾತಃ ಪ್ರವೃತ್ತಕವ್ಯಃ || ೭ ||
ಪ್ರಯೋಗಾತಿಶಯಶಾಷಧಿ ವೀಧ್ಯಂಗಾನಿ ತ್ರಯೋದಶ |

ತಾ—ಅಲ್ಲಿ ಅಂದರೆ ಆಮುಖದಲ್ಲಿ ಕಥೋದಾತ, ಪ್ರವೃತ್ತಕ ಮತ್ತು ಪ್ರಯೋಗಾತಿಶಯವೆಂಬ ಮೂರು ಅಂಗಗಳರುತ್ತವೆ. ವಿಧಿಯಲ್ಲಿ ಹದಿಮೂರು ಅಂಗಗಳು.

೧೦ ಕಥೋದಾತಲಪ್ರಕ್ರಿಯೆ—

ಸ್ವೇತವೃತ್ತಸವುಂ ವಾಕ್ಯಮಧ್ಯಂ ನಾಯತ್ರಸೂತ್ರಿಣಃ || ೯ ||
ಗೃಹಿತಾಪ್ರವಿಶೇತ್ರ ಪಾತ್ರಂ ಕಥೋದಾತೋದ್ವಿಧೈವಸಃ |

ತಾ—ರೂಪಕದ ಇತಿವೃತ್ತಕ್ಷೇತ್ರ ಸಮಾನವಾದ ಯಾವುದಾದರೊಂದು ವಾಕ್ಯವನ್ನು ಅಧಿವಾ ಅಧಿವನ್ನು ಸೂತ್ರಧಾರನು ಹೇಳಿವಾಗ ಅದನ್ನೇ ಹಿಡಿದು ರೂಪಕದ ಯಾವುದಾದರೊಂದು ಪಾತ್ರವು ರಂಗಮಂಚವನ್ನು ಪ್ರವೇಶಿಸುವುದು ಕಥೋದಾತ; ಅದು ಕಥಿಗೆ ಹೊಂದುವ ವಾಕ್ಯವನ್ನು ಹಿಡಿದು ಅದನ್ನು ಪುನರುಚ್ಚಿರಸುತ್ತ ಪ್ರವೇಶಿಸುವುದು, ಅಧಿವಾ ಕಥಿಗೆ ಹೊಂದುವ ಅಧಿವನ್ನು ಹಿಡಿದು ಅದನ್ನು ಉಚ್ಚಿರಸುತ್ತ ಪ್ರವೇಶಿಸುವುದು ಹೀಗೆ ಎರಡು ವಿಧ.

ಉದಾ—ಸಮಾನವಾಕ್ಯ ಪ್ರಯೋಗ ರತ್ನಾ(೧-೯) ದ್ವಿಪಾದನ್ಯಸಾಂಕ್ಷಿಪ್ತಿ ಎಂದು ಸೂತ್ರಧಾರನು ಹೇಳಿ ಮುಗಿಸಿದ ಕೂಡಲೇ ನೇಪಧ್ಯಾದಿಂದ ಯೋಗಂಧರಾಯಣನು ಇದೇ ಶೈಲಿ ಇವನ್ನು ಪುನರುಚ್ಚಿರಸುತ್ತಾನೆ.

ಸಮಾನವಾಕ್ಯಧಕ್ಕೆ ವೇ. ೧-೯. ಸೂತ್ರಧಾರ-ನಿವಾಣವೇರ-
ದಹನಾಃ ಪ್ರಶಮಾದರೇಣಾಂ ನಂದಂತು ಪಾಂಡುತನಯಾಃ ಸಹಮಾಧವೇನ |
ರಕ್ತಪ್ರಸಾಧಿತಭುವಃಕ್ಷತವಿಗ್ರಹಾಂ ಸ್ವಸಾಧಭವಂತು ಕುರುರಾಜಸುತಾಃ
ಸಭ್ಯತ್ಯಾಃ ||

(ವೈರಾಗ್ಯಿಯು ಆರಿ ಶತ್ರುಗಳು ಶಾಂತನಾದಾಗ ವಾಂಡವರು ಕೇಶವ ಸೊಡನೆ ಆಸಂದಿಸಲಿ, ಭೃತ್ಯ ಸಹಿತರಾದ ಕೌರವರು ಅನುರಕ್ತ ವಾದ ಜಗತ್ತನ್ನು ಪ್ರಸನ್ನಗೊಳಿಸಿ, ಯಾದ ಪ್ರಸಕ್ತಿಯನ್ನು ಬಿಟ್ಟು ಸ್ವಸ್ಥರಾಗಲಿ. ಅಥವಾ ಕೌರವರು ದೇಹಚ್ಛೀದವನ್ನು ಹೊಂದಿ, ತಮ್ಮ ರಕ್ತದಿಂದ ನೇಲವನ್ನು ತೋರಿಸಿ ನಾಶವಾಗಲಿ.)

ಅನಂತರ, ಭಿಮಃ—ಉಾಕ್ಷಾಗ್ಯ ಹಾನಲವಿಷಾನ್ನ ಸಭಾಪ್ರವೇಶ್ಯಃ ಪ್ರಾಣೇಷು-
ವಿತ್ತನಿಚಯೇಷುಜನಃ ಪ್ರಪೃತ್ಯ ! ಆಕೃಷ್ಟ ವಾಂಡವರಧಾಪರಿಧಾನಕೇಶಾಃ
ಸ್ವಸ್ಥಾಭವಂತು ಮಯಿಜೀವತಿಧಾರಾಷ್ಟ್ರಃ ||

[ಆರಿನ ಮನೆಯ ಬೆಂಕಿಯಿಂದ, ವಿಷಾನ್ನ ದಿಂದ, ಜೂಜಾಟದಿಂದ
ನಮ್ಮ ಪಾಣ, ಮತ್ತು ಸಂಪತ್ತಿಗಳನ್ನು ಅಪಹರಿಸಲು ಪ್ರಯತ್ನಿಸಿ ದ್ರೋಪದಿಯ
ಷಿರೆಯನ್ನೇ ಸೇಳಿದ ಧೃತರಾಷ್ಟ್ರನ ಮಕ್ಕಳು ನಾನು ಬದುಕಿರುವಾಗ
ಸ್ವಸ್ಥರಾಗಿರುವರೇ ?]

೧೦ ಪ್ರಪೃತ್ಯಕೆಲಕ್ಷಣ—

ಈಲಸಾಮ್ಯಸಮಾಪ್ತಿಪ್ರವೇಶಃ ಶ್ವಾತ್ ಪ್ರಪೃತ್ಯಕೆಮ್ ||೧೦||

ತಾ—ಪಾತ್ರದ ಪ್ರವೇಶವು ಖತುವಣಿನೆಯಲ್ಲಿ ಸಮಾನವಾಗಿ ಸೂಚಿ
ಸಲ್ಪಟಿರೆ ಅದು ‘ಪ್ರಪೃತ್ಯ ಕ’.

ಉದ್ದಾ—ಆಸಾದಿತ್ ಇತ್ಯಾದಿ. [ಇದೇ ಪ್ರಕಾಶದ ವಿಭಾಗ ೩ ಸೂಚನೆಯು
ಕ್ರಮ ಎಂಬಲ್ಲಿ ಬಂದಿದೆ.] ಈಶ್ವರೀಕದ ಅನಂತರ, ತತಃ ಪ್ರವಿಶತಿ
ಯಥಾನಿರ್ದಿಷ್ಟೋರಾಮಃ—[ಅನಂತರ ಹಿಂದೆ ನಿದೇಶಿಸಿದ ರಾಮನು ಪ್ರವೇಶಿಸು
ತ್ತಾನೇ.] ಎಂದು ರಾಮನ ಪ್ರವೇಶವನ್ನು ಹೇಳಿದೆ. ಸಾಹಿತ್ಯ ದರ್ಶಣದಲ್ಲಿ
ಪ್ರಪೃತ್ಯಕೆಕ್ಕೆ ಪ್ರವರ್ತಕವೆಂದೂ ಹೇಸರಿದೆ.

೧೧ ಪ್ರಯೋಗಾತಿಕಯಲಕ್ಷಣ—

ವಿಷ್ಣೋಽಯಮಿತ್ಯಷಣೇವಾತ್ ಸೂತ್ರಧಾರ ಪ್ರಯೋಗಃ |
ಪಾತ್ರಪ್ರವೇಶೋ ಯತ್ತ್ವಷಪ್ರಯೋಗಾತಿಕಯೋ ಮತಃ ||೧೧||

ತಾ—‘ಇದೋ ಈ ಇವನು’ ಎಂದು ಸೂಕ್ತಧಾರನು ಮಾತನ್ನು ಹೇಳು
ಶ್ರೀರೂಪ ಪಾತ್ರ ಪ್ರನೇತ್ರವಾಗುವುದು ‘ಪ್ರಯೋಗಾತಿಶಯ’.

ಉದಾ—(ಶಾಸು) ತವಾಸ್ತಿ ಗಿತರಾಗೇಣ.... | (ಪ್ರಕಾಶ ಇ, ಇನೆಯ
ವಿಭಾಗದಲ್ಲಿ ಉದಾಹರಿತವಾಗಿದೆ.) ಈ ಶೀಲ್ಳು ಕಿರಿ ಅನೆಂತರ ದುಷ್ಯಂತನು ಪ್ರನೇತ್ರಿ
ಸುತ್ತಾನೆ.

ವೀರಿಯ ಅಂಗಗಳು

೧೬ ಹದಿಮೂರು ವೀರಭ್ಯಂಗಗಳು—

ಉದ್ವಾತ್ಯಕಾವಲಗಿತೇ ಪ್ರಪಂಚತ್ವಿಗತೇ ಭಲನ್‌ |
ವಾಕ್ಯೇಲ್ಯಾಧಿಬಲೇ ಗಂಡಮವಸ್ಯಂದಿತನಾಲಕೇ || ೧೭ ||
ಅಸತ್ಯಲಾಪನಾಯಾರ ಮೃದಮಾನಿ ತ್ರಯೋದಕ |

ತಾ—ವೀರಿಯ ಅಂಗಗಳು ಇಂದಿ, ಉದ್ವಾತ್ಯಕ, ಅವಲಗಿತ, ಪ್ರಪಂಚ,
ತ್ವಿಗತ, ಭಲ, ವಾಕ್ಯೇಲಿ, ಅಧಿಬಲ, ಗಂಡ, ಅವಸ್ಯಂದಿತ, ನಾಲಿಕಾ,
ಅಸತ್ಯಲಾಪ, ವ್ಯಾಹಾರ, ಮೃದಮ.

೧೭ ಉದ್ವಾತ್ಯಕಲಕ್ಷಣ—

ಗೂಢಾಧರ ಪದಪಯಾರ್ಥಯಮಾಲಾ ಪ್ರಶ್ನೋತ್ತರಣವಾ ||೧೭||
ಯತ್ಪ್ರಾನೋಯ್ಯಂ ಸಮಾಲಾ ಪ್ರೋ ದ್ಯೇಧೋದಭಾತ್ಯಂ
ಕದುಚ್ಯತೇ |

ತಾ—ಪಾತ್ರಗಳ ಪರಸ್ಪರವಾದ ಮಾತುಕತೆಯಲ್ಲಿ, ರಹಸ್ಯವಾದ ಅಧರ-
ವ್ಯಳ್ಳ ಪದಗಳು ಮರುಕೊಳಿಸುತ್ತಿದ್ದರೆ ಆಧವಾ ಪ್ರಶ್ನೋತ್ತರಮಾಲೆಗಳಿಂದ್ದರೆ
‘ಉದ್ವಾತ್ಯಕ’ ಅಗುತ್ತದೆ.

‘ ಉದಾ—ಗೂಢಾಧರಪದಪಯಾರ್ಥಯಮಾಲಾ—(ವಿಕ್ರಮೋವರ್ತಿಯಂ)

ವಿದೂಷಕಃ—ಭೋ ವಯಸ್ಯ, ಕ ಏಷ ಕಾಮಃ ಯೇನ ತ್ವಮಷಿ

ದೊಷ್ಟನೇ ? ಸ ಕಿಂ ಪುರುಷಃ ಉತ್ಸಿತ್ತಿ ? (ಎಲ್ಲೆ ಮಿತ್ರ ನಿನ್ನನ್ನು ಹೀಡ
ಗೊಳಿಸುವ ಆ ಕಾಮ ಯಾರು ? ಗಂಡೋ ಚೆಷ್ಟೋ ?)

ರಾಜಾ—ನಬೀ,

ಮನೋಜಾತಿರನಾಧಿನಾ ಸುಖೀಷ್ಟೇವ ಪ್ರವರ್ತತೀ |

ಸ್ನೇಹಸ್ಯ ಲಲಿತೋ ವಾಗ್ಣಃ ಕಾಮ ಇತ್ಯಭಿಧಿಯತೇ ||

(ಸ್ನೇಹಿತನೇ, ಮನಸ್ಸಿನಲ್ಲಿಯೇ ಹುಟ್ಟಿ ಕೇವಲ ಸುಖಗಳಲ್ಲಿಯೇ
ಪ್ರವರ್ತಿಸುವ ಸ್ನೇಹದ ಸುಂದರ ವಾಗ್ರವನ್ನು ಕಾಮ ಎನ್ನುತ್ತಾರೆ.)

ವಿದೂಃ—ಹನಮಪಿ ನ ಜಾನೇ. (ಹೀಗೆ ಹೇಳಿದರೂ ನನಗೆ ತಿಳಿಯು
ವುದಿಲ್ಲ.)

ರಾಜಾ—ವಯಸ್ಯ, ಇಚ್ಛಾಪ್ರಭವಃ ಸ ಇತಿ. (ಮಿತ್ರ, ಇಚ್ಛಿಯಿಂದ
ಹುಟ್ಟಿವವನೇ ಕಾಮನು.)

ವಿದೂಃ—ಕಿಂ ಯಃ ಯದಿಚ್ಛತಿ, ಸಃ ತಸ್ಯ ಕಾಮ ಇತಿ. (ಹಾಗಾದರೆ
ಯಾವನು ಯಾವುದನ್ನು ಇಚ್ಛಿಸುತ್ತಾನೋ ಅದು ಅವನ ಕಾಮವೋ ?)

ರಾಜಾ—ಅಥ ಕಿಂ (ಮತ್ತೀನು ?)

ವಿದೂಃ—ತತ್ ಜಾತಂ. ಯಥಾ ಅಹಂ ಸೂಪರಸಶಾಲಾಯಾಂ
ಭೋಜನಂ ಇಚ್ಛಾಮಿ. (ಹಾಗಾದರೆ ತಿಳಿಯಿತು. ನಾನು ಅಡಿಗೆ ಮನೆ
ಯಲ್ಲಿ ಉಟ್ಟವನ್ನು ಬಿಯಸುವಂತಿ.)

ಉದಾ—ಪ್ರಶ್ನೋತ್ತರಮಾಲಾ (ಪಾಂಡವಾನಂದ)

ಕಾ ಶಾಖಾಂತಿ ? ಗುಣಿನಾಂ ಕ್ವಮಾ. ಪರಿಭವಃ ಕೋ ? ಯಃ
ಸ್ವಕುಲ್ಯೈತ್ತಃ ಕೃತಃ.

ಕಿಂ ದುಃಖಂ ? ಪರಸಂಶ್ರಯೋ, ಜಗತ್ಕಃ ಶಾಖಾಂತಿ ? ಯ
ಆಶ್ರೀಯತೇ.

ಕೊಮ್ಮತ್ಯಃ ? ವ್ಯಸನಂ, ಶಂಚಂಜಹತಿ ಕೇ ? ಯೈನಿರ್ಜಿತಾಃ ಶತ್ರವಃ-
ಕೈನಿಜಾ ತಮಿದಂ ? ವಿರಾಟನಗರೇ ಭನ್ನಾಂಧತ್ಯಃ ಪಾಂಡವೈಃ ||

(ಶಾಖ್ಯವಾದುದು ಯಾವುದು ? ಗುಣವಂತರ ಕ್ಷಮೆ. ಅವಮಾನ
ಯಾವುದು ? ತನ್ನ ಕುಲದವರಿಂದ ಉಂಟಾದ ತಿರಸ್ಯಾರ. ದುಃಖ
ಯಾವುದು ? ಪರಾತ್ರಯ. ಯಾರು ಪ್ರಶಂಸನೀಯನು ? ಇತರಿಗೆ
ಅಶ್ರಯದಾತನು. ಮೃತ್ಯು ಯಾವುದು ? ವ್ಯಸನ. ಯಾರು ಶೋಕವನ್ನು
ಬಿಡುತ್ತಾರೆ ? ಶತ್ರುಗಳನ್ನು ನಿಗ್ರಹಿಸಿದವರು. ಇದನ್ನೆಲ್ಲ ತಿಳಿದವರು
ಯಾರು ? ವಿರಾಟನಗರದಲ್ಲಿ ಆಜಾ ತರಾಗಿರುವ ಪಾಂಡವರು.)

೧೯ ಅವಲಗಿತಲಕ್ಷಣ—

ಯತ್ತ್ರೈಕತ್ತ ಸಮಾನೇಶಾತ್ ಕಾಯ್ ಮನ್ಯತ್ ಸಾಧ್ಯತೇ
॥ ೧೪ ॥

ಪ್ರಸ್ತುತೇಽನ್ಯತ್ರಾನ್ಯತ್ ಸಾಧ್ಯತ್ ತಚಾ ವಲಗಿತಂದ್ವಿಧಾ ।

ತಾ—ಒಂದೆಡಿಯಲ್ಲಿ, ಒಂದು ಸಮಾನೇಶ (ಕಾಯ್) ದಿಂದ ಮತ್ತೊಂದು
ಕಾಯ್ ವನ್ನು ಸಾಧಿಸುವುದು; ಇನ್ನೊಂದೆಡಿಯಲ್ಲಿ ಯಾವುದು ಪ್ರಸ್ತುತ
ಕಾಯ್ ವಲ್ಲಿವೋ ಆದಲ್ಲದೆ ಬೇರೋಂದು ಕಾಯ್ವು ಸಾಧಿಸಲ್ಪಡುವುದು,
ಹೀಗೆ ಅವಲಗಿತವು ಎರಡು ವಿಧ.

ಉದಾ—ಮೋಡಲನೆಯದಕ್ಕೆ—(ಉತ್ತರಾಮುಖರಿತ) ಸ್ತ್ರೀತಿಗೆ ವನವಿಹಾರದ
ಬಯಕೆ ಇರುವಾಗ, ಅದೇ ಉದ್ದೇಶದಿಂದ ವನಕ್ಕೆ ಕೊಂಡೊಯ್ದಿ
ಜನಾಪವಾಪದ ಕಾರಣಕಾಗಿ ಅಲ್ಲೇ ಅವಳ ಪರಿತ್ಯಾಗ. ಇಲ್ಲಿ ಒಂದು
ಕ್ರಿಯೆಯ ಮೂಲಕ ಮತ್ತೊಂದನ್ನು ಸಾಧಿಸಲಾಗಿದೆ.

ಉದಾ—ಎರಡನೆಯದಕ್ಕೆ—(ಭಲಿತರಾಮ—ಅಪ್ರಕಟಿತ) ರಾಮ :—
ಲಕ್ಷ್ಮಿಣಿ, ತಾತವಿಯುಕ್ತಾ ಮಯೋಧ್ಯಾಂವಿಮಾನಸೋ ನಾಹಂ ಪ್ರವೇಷ್ಯಂ
ಶಕ್ಮಿಣಿ. ತದವತಿಯ ಗಚಾಣಿ (ವಿಲೋಕ್ಯೈ).

ಕೊಡ್ಯಪಿ ಸಿಂಹಾಸನಸ್ಥಾಧಃ ಸ್ಮಿತಃ ಪಾದುಕಯೋಃ ಪುರಃ ।
ಜಟಾವಾನಕ್ಕವೂಲಿಂ ಚ ಚಾಮರೀ ಚ ವಿರಾಜತೇ ॥

(ಲಕ್ಷ್ಮಿ, ತಂದೆಯಿಲ್ಲದ ಅಯೋಧ್ಯೇ ಯನ್ನು ವಿನೂನಸ್ಥಾಗಿ ನಾನು ಪ್ರವೇಶಿಸಲಾರೆ. ಅದ ರಿಂದ ಇಳಿದೇ ಹೋಗುತ್ತೇನೆ. (ನೋಡಿ) ಯಾವನೋ ಒಬ್ಬನು ಸಿಂಹಾಸನದ ಕೆಳಗೆ ಪಾದುಕೆಗಳ ಎದುರು ಜಟಾಧಾರಿಯಾಗಿ ಅಕ್ಕವೂಲೆಗಳನ್ನು ಧರಿಸಿ ಚಾಮರ ಹಿಡಿದು ವಿರಾಜಿಸುತ್ತಾನೆ. ಇವನಾರು?)

ಇಲ್ಲಿ ರಾವಾಗಮನದಿಂದ ಭರತರ್ಥನ ಕಾರ್ಯವು ಸಿದ್ಧಿಸುತ್ತದೆ.

೧೬ ಪ್ರಪಂಚಲಕ್ಷಣ—

ಅಸದಭ್ರತಂ ಮಿಥಃ ಸೌತ್ರಂ ಪ್ರಪಂಚೋಹಾಸ್ಯ ಕೃಷ್ಣತಃ

॥ ೧೫ ॥

ತಾ—ಹಾಸವನ್ನುಂಟು ಮಾಡುವ ಪರಸ್ಪರವಾದ ಸುಳ್ಳ ಹೊಗಳಿಕೆಯು ‘ಪ್ರಪಂಚ’.

ಉದಾ—(ಕಪೂರವುಂಜರಿ) ರಂಡಾ ಚಂಡಾ ದೀಪ್ತಿತಾ ಧರ್ಮದಾರಾ ಮದ್ಯಂ ಮಾಂಸಂ ಪೀಯತೇ ಖಾದ್ಯತೇ ಚ | ಭಿರ್ವು ಭೋಜ್ಯಂ ಚರ್ಮ— ಖಿಂಡಂ ಚ ಶಯನ್ಯ ಕೆಲೋಽ ಧರ್ಮಃಿಕಸ್ಯ ನೋಽ ಭವತಿ ರಮ್ಯಃ ||

(ವಿಧನೆಯಾದ ದೀಪ್ತಿತಾದ ಚಂಡಿಯು ಧರ್ಮಪತ್ರಿ, ಮದ್ಯಪಾನ, ಮಾಂಸ ಭಕ್ಷಣ, ಭಿರ್ವು ಭೋಜನ, ಚರ್ಮದ ಜೊರು ಹಾಸಿಗೆ, ಈ ನನ್ನ ಪಾಶುಪತ ಧರ್ಮವು ಯಾರಿಗೆ ರಮ್ಯವೇನಿಸಿದು?)

೧೭ ತ್ರಿಗತಲಕ್ಷಣ—

ಶ್ರುತಿಸಾಮ್ಯಾದನೇಕಾಭ್ರಯೋಜನಂ ತ್ರಿಗತಂತ್ವಿತ |

ತಾ—ಶಬ್ದದ ಸಾಮ್ಯದಿಂದ ಯಾವುದಾದರೂಂದರಲ್ಲಿ ಅನೇಕ ಆಧ್ಯಾತ್ಮಿಕ ಯೋಜಿಸುವುದು — ‘ತ್ರಿಗತ’. ನಂಬಿನಪೇವಾರಿವಾತ್ಮಿಕ, ಈ

ಮೂವರ ಮಾತುಕಢಿಯ ರೂಪದಲ್ಲಿ ‘ಶ್ರಿಗತೆ’ವು ಪೂರ್ವರಂಗದಲ್ಲಿ ಇರಬಹುದಾಗಿದೆ.

ಉದಾ—(ವಿಕ್ರಮ) ಮತ್ತಾನಾಂ ಕುಸುಮಸೇನ ಷಟ್ಪಿದಾನಾಂ
ಕೊಡ್ಡೊಡ್ಡಿಯಂ ಪರಭ್ಯತನಾದ ಏನ ಧಿರೇಃ । ಕೈಲಾಸೇ ಸುರಗಣಸೇವಿತೇ
ಸಮಂತಾತ್ ಕಿನ್ನಿಯಃ ಕಲಮಧುರಾಕ್ಷೇರಂ ಪ್ರಗಿತಾಃ ॥

(ಕುಸುಮಸದಿಂದ ಮಾದಿಸಿದ ದುಂಬಿಗಳ ಹೈಂಕಾರವಿದು ; ಇದು
ಕೊಗಿಲೀಗಳ ಗಂಭೀರನಾದ ; ಸುತ್ತಲೂ ದೇವಗಳಾಗಳಿಂದ ಸೇವಿತವಾದ
ಕೈಲಾಸದಲ್ಲಿ ಕಿನ್ನಿರಿಯರ ಮೃದು ಮಧುರವಾದ ಹಾಡುಗಳು ಹೀಗಿವೆ.)

೯೮ ಭೂಲಲಕ್ಷ್ಯಾಜಿ—

ಸ್ತ್ರಿಯಾಭ್ಯೇರಪ್ರಿಯೈವಾರ್ ಕ್ಯಾಪ್ತಿವಿರ್ಲೋ ಭ್ಯಾಭೂಲನಾಭ್ಯಾಲಮ್ ।

ತಾ—ಎದುರಿಗೆ ಸ್ತ್ರಿಯವಾಗಿರುವಂತೆ ತೋರುವ ಆಪ್ರಿಯ ವಾಕ್ಯಗಳಿಂದ
ವಿಲೋಭಗೊಳಿಸಿ ಪ್ರತಿ ಪಕ್ಷೀಯಲ್ಲಿ ಭೂಲವನ್ನು ಒಟ್ಟಿರುತ್ತಿರುವುದು—ಭೂಲ.

ಉದಾ—(ವೇಣೀ, ೪೦. ೫. ಶ್ಲೋ ೧. ೨೬) ಭೀವಾಜುಂನರು :—

ಕರ್ತಾರ್ ದ್ಯೌತಚ್ಯಾಲಾನಾಂ ಜತುವುಯುಶರಸೋದ್ದಿ ಪನೇಃ ಸೋಽಭಿವರಾನೀ
ರಾಜಾ ದುಃಶಾಸನಾದೇಗುರುರನುಜಶತಸ್ವಾಂಗರಾಜಸ್ಯ ಮಿತ್ರಂ ।

ಕೃಷ್ಣ ಕೇಶೋತ್ ರೀಯವ್ಯ ಪನಯನವಟ್ಟಃ ಪಾಂಡವಾ ಯಸ್ಯ ದಾಸಾಃ
ಕಾಪ್ತೇ ಮುಯೋ ಧನೋಽನೌ ಕಢಿಯತ ಪುರುಷಾಃ ದ್ರುಪಂಪು
ಭಾಗತೋ ಸ್ವಃ ॥

(ಜೂಜಿನಲ್ಲಿ ವಂಚಕನು, ಅರಗಿನ ಮನಿಗೆ ಬೆಂಕಿ ಹಚ್ಚಿಸಿದವನು,
ದುಖಾಸನ ಮುಂತಾದ ನೂರು ಮಂದಿ ತಮ್ಮಂದಿರ ಗುರು, ಕಣನ ಮಿತ್ರ,
ದ್ರುಪದಿಯ ಕೇಶ ಉತ್ತರೀಯಗಳನ್ನು ಸೆಳಿಸಿದ ಜತುರ, ಪಾಂಡವರ ಸ್ವಾಮಿ—
‘ಎಲ್ಲಿ’ಪುರುಷರೇ !— ಆ ಅಭಿಮಾನಿ ರಾಜ ದುಯೋಽಧನನು ಎಲ್ಲಿ ? ಹೇಳಿ,
ನಾವಿಭ್ಯರು ಆತನನ್ನು ನೋಡಲು ಬಂದಿದ್ದೇ ಇವೆ.

೧೯ ವಾಕ್ಯೇಲಿಲಕ್ಷ್ಯಾಜಿ—

ವಿನಿವೃತ್ತಾ, ಸ್ಯಾವಾಕ್ಯೇಲೀ ದ್ವಿಸ್ಥಿಃ ಪ್ರತ್ಯುತ್ತಮೋಽಪಿವಾ

॥ ೧೯ ॥

ತಾ—ಅಧ್ಯಾತ್ಮಾಜ್ಞಾವಾದ ಮಾತನ್ನು ಮನ್ಯದಲ್ಲಿ ನಿಲ್ಲಿಸುವುದು, ಅಧ್ಯವಾ ಎರಡುಮೂರು ಬಾರಿ ಪ್ರತ್ಯುತ್ತರ ಕೊಡುವುದು ಇವೆರಡೂ ‘ವಾಕ್ಯಲಿ’.

ಉದಾ—ಮೇಲದಲನೆಯದು (ಉತ್ತರ ಇ—ಶಿ) ವಾಸಂತಿ—

ತ್ವಂ ಜೀವಿತಂ ತ್ವಮಸಿಮೇ ಹೃದಯಂ ದ್ವಿತೀಯಂ ತ್ವಂ ಕೌಮುದಿ ನಯನಯೋರಮೃತಂ ತ್ವಮಂಗೇ । ಇತ್ಯಾದಿಭಿಃ ಪ್ರಿಯತ್ವೀರನುರುಧಿ ಮುಗ್ಧಂ ತಾಮೇವ ಶಾಂತಮಧ್ವಾ ಕಿಮತಃ ಪರೇಣ ॥

(ನಿನೇ ನನ್ನ ಜೀವ, ನಿನೇ ನನ್ನ ದ್ವಿತೀಯ ಹೃದಯ), ನಿನೇ ನನ್ನ ಕಣ್ಣಿಗಳಿಗೆ ಬೆಳ್ಳಿದಿಂಗಳು, ನಿನೇ ನನ್ನ ಅಂಗಗಳಿಗೆ ಆಮೃತ, ಹೀಗೆ ಪ್ರಿಯ ವಾದಿ ನೂರು ಮಾತುಗಳಿಂದ ಮುಗಿಯನ್ನು ಆದರಿಸಿ ಅವಳನ್ನೇ....(ಕಾದಿನಲ್ಲಿ ಚಿಟ್ಟೆ ಎಂಬ ಮುಂದಿನ ಅಂತ ಸೂಚ್ಯವಾಗಿದೆ) ಸಾಕು ಮುಂದಿನ ವಿಚಾರ ಏಕೆ?)

ಉದಾ ಎರಡನೆಯದಕ್ಕೆ, (ರತ್ನಾ) ವಿದೂ :— ಭವತಿ ಮದನಿಕೇ ! ಮಾಮಃಿ ಏತಾಂ ಚಚರಿಂ ತಿಷ್ಠೆಯ. (ಎಲ್ಲೆ ಮದನಿಕೇ, ನನಗೂ ಈ ಚಚರಿಂ ರಾಗವನ್ನು ಕಲಿಸು.)

ಮದನಿಕಾ—ಹತಾಶ, ನಿಖಲು ಏಣಾ ಚಚರಿಂ, ದ್ವಿಪದೀಖಂಡಕಂಖಲು ಏತತ್. (ಹತಾಶನೇ, ಇದು ಚಚರಿಂ ರಾಗವಲ್ಲ, ದ್ವಿಪದೀಖಂಡಕ.)

ವಿದೂ :— ಭವತಿ, ಕಿಮೇತೇನ ಮೋದಕಾಃ ಕ್ರಿಯಂತೇ ?

(ಎಲ್ಲೆ, ಈ ಖಂಡದಿಂದ ಮೋದಕವನ್ನು ಮಾಡುತ್ತಾರೇನು ?)

ಮದನಿಕಾ—ನಿಹಿ, ಪಶ್ಯತೇ ಖಲ್ಪೇತತ್. (ಇಲ್ಲ, ಇದನ್ನು ಹಾಡುತ್ತಾರೆ.)

೭೦ ಅಧಿಬಲಲಕ್ಷ್ಯಃ—

ಅನೋನ್ಯವಾಕ್ಯಾಧಿಕೋತ್ತಃ ಸ್ವಫರ್ಯಾಧಿಬಲಂ ಭವೇತ್ |

ತಾ—ಪರಸ್ಪರವಾಗಿ ವಾತನಾಡುವಾಗ ಸ್ವಫರ್ಯಾಧಿಬಲಂ ಬರುವ ಹೆಚ್ಚು ಹೆಚ್ಚಿನ ವಾತು ‘ಅಧಿಬಲ’ ವಾಗುತ್ತದೆ.

ಉದಾ—(ವೇಣೀ ಇ—ಶಿ—ಇ) ಭಿಮು :—

ಸಕಲರಿಪ್ರಜಯಾಶಾ ಯತ್ರಬದಾ ಸುತ್ಯೈಸ್ತೇ

ತ್ಯಾಂಮಿವ ಪರಿಭೂತೋ ಯಸ್ಯಗವೇಽಣಲೋಕಃ |

ರಣತಿರಸಿ ನಿಹಂತಾ ತಸ್ಯ ರಾಧಾಸುತಸ್ಯ

ಸ್ತುತಮುತಿ ಪಿತರೋವಾಂ ಮಧ್ಯಮಃ ಪಾಂಡುಪುತ್ರಃ ||

ನಿನ್ನ ಪುತ್ರರು ಸಕಲಶತ್ರುಗಳನ್ನು ಜಯಿಸುವ ಆಸೆಯನ್ನು ಯಾವನಲ್ಲಿ ಇಟ್ಟದ್ದರೋ, ಗರ್ವದಿಂದ ಲೋಕವನ್ನು ಹುಲ್ಲಿನಂತೆ ಕಡೆಗಳಿಸಿದ್ದ ಕಣನನ್ನು ಯುದ್ಧದಲ್ಲಿ ಕೊಂಡುಹಾಕಿದ ಪಾಂಡವ ಮಧ್ಯಮನಾದ ನಾನು (ಅಜುವನನು) ನಿಮಗೆ (ಧೃತರಾಷ್ಟ್ರಗಾಂಥಾರಿಯರು) ನಮಸ್ಕಾರಿಸುತ್ತೇನೆ. ಎಂಬಲ್ಲಿಂದ ಅರಂಭಿಸಿ, ರಾಜ್ಯಾರ್ಥಿ, ನಾಹಂ ಭವಾನಿವ ವಿಕತ್ತನಾಪ್ರಗಳುಃ, ಕಿಂತು,

ದ್ರಕ್ಷ್ಯಂತಿ ನ ಚಿರಾತ್ ಸುಪ್ತಂಬಾಂಧವಾಸ್ತವ್ಯಂ ರಣಾಂದಸೇ |

ಮದ್ದಾಭಿನ್ನವಾದ್ಯೋಽಂಧಿ ವೇಣಿಕಾಭಂಗಭಿಷಣಮ್ |

(ನಾನು ನಿನ್ನಂತೆ ಆತ್ಮಶಾಷನೆಯಲ್ಲಿ ಪಂಡಿತನಲ್ಲ, ಆದರೆ ಆತ್ಮಲ್ಪಿ ಕಾಲದಲ್ಲಿಯೇ ರಂಗದಲ್ಲಿ ನನ್ನ ಗಡೆಯಿಂದ ಎಲುಬಿನ ಗೂಡು ಘುರಿದು ಜೂರಾದಾಗ, ಭಯಂಕರವಾಗಿ ಬಿದ್ದಿರುವ ನಿನ್ನನ್ನು ನಿನ್ನ ಬಾಂಧವರು ನೋಡುವರು.)

೭೧ ಗಂಡಲಕ್ಷ್ಯಃ—

ಗಂಡಃ ಪ್ರಸ್ತುತಸಂಬಂಧಿ ಭಿನ್ನಾಭ್ರಂ ಸಹಸೋದಿತಂ || ೧೮ ||

ತಾ—ಪ್ರಸ್ತುತವಿವಯಕ್ಕೆ ಸಂಬಂಧಿಸಿದ ಬೇರೆ ಯಾವುದೋ ವಿವಯ ಒಮ್ಮೆಲೇ ಬರುವುದು ‘ಗಂಡ’.

ಉದಾ:—(ಉತ್ತರ-ಗೀತ) ರಾಮು:—

ಇಯಂಗೇಹೇ ಲಪ್ಪಿತ್ತು ಏರಿಯಮನ್ಮತವರ್ತಿಸ್ಯಯನಯೋಃಃ,

ಅಸಾವಸಾಃ ಸ್ವತೋರ್ವ ವಪ್ಪೇಷಿ ಬಹಲಶ್ಚಂದನರಸಃ |

ಅಯಂ ಬಾಹುಃ ಕಂತೇ ಶಿಕಿರಮಸ್ಯಜೋ ಮಾತ್ರಿಕ ಕಸರಃ

ಶಮಸಾಃನಪ್ರೇಯೋ ಯದಿ ಪರಮಸತ್ಯಸ್ತ ವಿರಹಃ ||

(ಇವಕು ಮನೆಯಲ್ಲಿ ಲಪ್ಪಿತ್ತು, ಇವಳು ಕಣುಗಳಿಗೆ ಅಮೃತಹಚ್ಚುವ
ಅಮೃತದ ಬತ್ತಿ; ಇವಳ ಈ ಸ್ವರ್ಥವು ಮೈಗೆ ಚಂದನದ ರಸಲೀಪ; ಇವಳ
ತೋಳು ಕಂಡಲ್ಲಿರುವ ಕೋಮಲಪೂರ್ಣ ಶೀತಲಪೂರ್ಣ ಆದ ಮುತ್ತಿನ ಸರ; ಈಕೆ
ಯಲ್ಲಿರುವ ಯಾವುದು ತಾನೇ ಸ್ವಿಯವಾಗಿಲ್ಲ, ಕೇವಲ ಇವಳ ವಿರಹಪ್ರೋಂದೇ
ಅಸಹ್ಯವಾಗಿದೆ.)

ಪ್ರತಿಹಾರಿ—ದೇವ, ಉಪಸಿಧಿತಃ (ದೇವ, ಬಂದೊದಗಿದಾಧಿನೇ.)

ರಾಮ :—ಅಯಿ, ಈ? (ಎಲೋ ಯಾರು?)

ಪ್ರತಿಃ—ದೇವಸ್ಯ ಅಸನ್ಮಾ ಪರಿಞಾರಕಃ ದುಮುಖಿಃ, (ದೇವನ ಸಮಿಷತ
ನೇವಕ ದುಮುಖಿಃ.)

ಇಲ್ಲಿ ಸಿತೆಯ ವಿರಹ ಅಸಹ್ಯ ಎಂದು ರಾಮನು ಹೇಳುತ್ತಿರುವಾಗ ಪ್ರತಿ
ಹಾರಿಯು ದುಮುಖಿನ ಆಗಮನವನ್ನು ಹೇಳುತ್ತಾನೆ. ಇದು ಪ್ರಸ್ತುತ ವಿಷಯ.
ಜೊತೆಗೆ ದುಮುಖಿನು ಸಿತೆಯ ಮೇಲಿನ ಅಪನಾದವನ್ನು ಹೇಳುವುದರಿಂದ
ಸಿತೆಯ ವಿರಹವು ಉಪಸಿಧಿತವಾಯಿತು ಎಂಬ ಇನ್ನೊಂದು ವಿಷಯವೂ
ಒಮ್ಮೆಲೇ ಬಂದಂತಾಗಿದೆ.

೨೭ ಅವಸ್ಯಂದಿತಲಕ್ಷಣ—

ರಸೋಽಕ್ತಸಾಂಸ್ಕಾರಿಕಾವಾಃಾ ಯತ್ವಾವಸ್ಯಂದಿತಂಹಿತತಃಃ.

ತಾ—ರಸಪೂರಣವಾದ (ಅಂದರೆ ಉತ್ತರಾಷ್ಟ್ರ ಭಾವದ) ಮಾತಿನಲ್ಲಿ ಸಹಜ
ವಾದ ಅರ್ಥವನ್ನು ಬಿಟ್ಟು ಬೇರೆ ವಾಃಾಖಾನ ವರಾಷುವುದು ‘ಅವಸ್ಯಂದಿತ.’

ಉದಾ—(ಭಲಿತರಾಮ, ಅಪ್ರಕಟಿತ.)

ಸೀತಾ :—ಜಾತ, ಕಲ್ಯೇ ಖಿಲು ಯುವಾಭ್ಯಾಂ ಅಯೋಧ್ಯಾಗೆ ಗಂತವ್ಯ, ತತ್ತ್ವ ಸ ರಾಜಾ ವಿನಯೇನ ನಂತರ್ವೈಃ. (ಮಗೂ, ನಾತೆ ನೀವಿಬ್ಜರು ಅಯೋಧ್ಯೆಗೆ ಹೊಡಾಗ ಅಲ್ಲಿ ರಾಜನಿಗೆ ವಿನಯದಿಂದ ನಮಸ್ಕರಿಸಬೇಕು.)

ಲವ :—ಅಂಬಿ, ಕಿವೂವಾಭ್ಯಾಂ ರಾಜೋಪಸ್ಯೇವಿಭ್ಯಾಂ ಭೂವಿತವ್ಯಂ ?
(ಅಮ್ಮು, ನಾವು ಹಾಗಾದರೆ ರಂಜನ ಸೇವಕರಾಗಿರಬೇಕೇ ?)

ಸೀತಾ :—ಜಾತ ! ಸ ಖಿಲು ಯುವಯೋಃ ಪಿತಾ. (ಮಗೂ ಅವನು ನಿಮ್ಮ ತಂದೆ)

ಲವ :—ಕಿಮೂವಯೋಃ ರಘುಪತಿಃ ಪಿತಾ ? (ಏನು, ರಘುಪತಿಯು ನಮ್ಮ ತಂದೆಯೇ ?)

ಸೀತಾ :—(ಸಾಶಂಕಂ) ಜಾತ ! ನ ಖಿಲು ಪರಂ ಯುವಯೋಃ ಸರ್ವಸಾಂಪನ ಪೃಥಿವ್ಯಾಃ. (ಶಂಕಿಸುತ್ತಾ) ಮಗೂ ನಿಮಗೆ ವಾತ್ರವಲ್ಲ, ಸಮಸ್ತ ಪೃಥಿವಿಗೂ ತಂದೆ)

೩೫ ನಾಲಿಕಾಲಕ್ಷ್ಯಃ—

ಸೋಪಹಾಸಾ ನಿಗೂಢಾಧಾ ನಾಲಿಕೈವ ಪ್ರಹೇಲಿಕಾ

ತಾ—ಹಾಸ್ಯ ಪ್ರಾಣವಾಗಿದ್ದ ರಹಸ್ಯವಾದ ಅರ್ಥವುಳ್ಳ ಪ್ರಹೇಲಿಕೆಯೇ (ಒಗಟು) ನಾಲಿಕಾ.

ಉದಾ—(ಮುದ್ರಾರಾಕ್ಷಸ್) ಜರೆ :—ಹಂಹೋ, ಬ್ರಾಹ್ಮಣ ಮಾಕುವ್ಯ, ಕಿನುಸಿ ತವ ಉಪಾಧಾರ್ಯಯಃ ಜಾನಾತಿ. ಕಿಮಷಿ ಅಸ್ಮಾದೃಶ ಜನಃ ಜಾನಾತಿ.

(ಹೋಚ್ಬ್ರಾಹ್ಮಣ ಕೋಪಿಸಬೇಡ. ನಿನ್ನ ಉಪಾಧಾರ್ಯಯನು ಸ್ವಲ್ಪ ಕಿಳಿದಿರಬಹುದು, ನಮ್ಮಂತಹವರೂ ಸ್ವಲ್ಪ ತಿಳಿದಿರುತ್ತಾರೆ.)

ಶಿವೈ :—ಕಿಮಸ್ತುದುಪಾಧಾರ್ಯಯಸ್ಯ ಸರ್ವಜ್ಞತ್ವಪರಮಾಜ್ಞಸಿ ?
ನಮ್ಮ ಉಪಾಧಾರ್ಯಯರ ಸರ್ವಜ್ಞತ್ವವನ್ನು ಅಪಹರಿಸಲು ಬಯಸುತ್ತೀಯ ?)

ಚರ :—ಯದಿ ತೇ ಉಪಾಧ್ಯಾಯಃ ಸರ್ವಂ ಜಾನಾತಿ, ತದ್ದ ಭಣತು ತಾವತ್ ಕಸ್ಯ ಚಂದ್ರೋನಿಷ್ಟ್ವೇತ ಇತಿ. (ನಿನ್ನ ಉಪಾಧ್ಯಾಯನಿಗೆ ಎಲ್ಲವೂ ತಿಳಿದಿರುವುದಾದರೆ ಹೇಳಲಿ ? ಯಾರಿಗೆ ಚೆಂದ್ರನು ಚಂದ್ರಗುಪ್ತನು ಎಂದು ಮತ್ತೊಂದು ಅರ್ಥ) ಇಷ್ಟನಲ್ಲಿ ?

ಶಿವ್ಯ :—ಕಿಮನೇನ ಜಾತೀನ ಭವತಿ ? (ಅದರೆ ತಿಳಿವಳಿಕೆಯಿಂದ ಏನು ಪ್ರಯೋಜನಿ?) ಹಿಗೆ ಆರಂಭವಾಗಿ, ಚಾಣಕ್ಯ :—ಚಂದ್ರಗುಪ್ತಾದ—ಪರಕ್ತಾನ್ ಪ್ರರೂಪಾನ್ ಜಾನಾಮಿ. (ಕೆಲವರು ಚಂದ್ರಗುಪ್ತನಲ್ಲಿ ಅಪ್ರಸನ್ನರಾಗಿದ್ದಾರೆಂದು ತಿಳಿದು ಬರುತ್ತದೆ) ಎಂಬಲ್ಲಿವರಿಗೆ.

ಅಳ. ಅಸತ್ಯ ಪ್ರಲಾಪಲಕ್ಷಣ—

ಅಸಂಬದ್ಧಕಥಾಪಾರ್ಯೋಽಸತ್ಯ ಪ್ರಲಾಪೋಽಂಧೋತ್ತರಃ ।

ತಾ :—ನಾಲಿಕಾದ ಅಸಂತರದ ಅಸತ್ಯ ಪ್ರಲಾಪವು ಅಸಂಬದ್ಧವಾದ ವಾತುಗಳಿಂದ ಕೂಡಿದೆ. ಅರ್ಥ ಜಾಗ್ಯತಿ, ಉನ್ನಾದ, ಮಕ್ಕಳ ಮಾತುಗಳಲ್ಲಿ ಬರುವ ಅಸಂಬದ್ಧತೆಯು ಇಲ್ಲಿ ವಿವ್ರಾತನಾಗಿರುವುದೆಂದ ಆದು ಅಸಂಗತಿ ಎಂಬ ವಾಕ್ಯದೊಷವಲ್ಲ.

ಉದ್ದಾ—(ಶಾಷ್ಟ್ರಿಧರ.)

ಅಚ್ಯಷ್ಟಂತಿ ವಿದಾಯ್ ವಕ್ತೈಕುಹರಾಣ್ಯಾಸ್ಯಕ್ತಿತೋಃವಾಸುಕೀಃ, ಅಂಗುಳ್ಯಾ ವಿಷಕರ್ಮಿರಾನ್ ಗಣಯತಃ ಸಂಸ್ಯಾಶ್ಯದಂತಾಂಕುರಾನ್ | ಏಕಂ ತ್ರೀಣಿ ನವಾಪ್ಯ ಸಪ್ತಪಡಿತಿ ಪ್ರಧಾಸ್ತ ಸಂಖ್ಯಾಕ್ರಮಾಃ ವಾಚಃ ಕ್ರೈಂಚರಿಪೋಃ ತಿಶುತ್ಪ ವಿಕಲಾಃ ಶ್ರೀಯಾಂಸಿ ಪುಷ್ಟಂತುವಃ ||

(ಶಂಭುವಿನ ಕಂಠದಲ್ಲಿ ಹೆಡಿಯಾಡುತ್ತಿರುವ ವಾಸುಕಿಯ ಜಾಜ್ಯಲ್ಯ ಮಾನವಾದ ಬಾಯಿಯನ್ನು ಕಟ್ಟಿವಾಯಿಯವರಿಗೆ ಬಿಡಿಸಿ, ಒಂದು, ಮೂರು, ಒಂಬತ್ತು, ಎಂಟು, ಏಳು, ಆರು ಎಂದು ತಪ್ಪ ತಪ್ಪಾಗಿ ವಾಸುಕಿಯ ವಿನಿದಹಲ್ಲಿಗಳನ್ನು ಬೆರಳಿಟ್ಟು ಎಣಿಸುತ್ತಿರುವ ಬಾಲ ಸುಬ್ರಹ್ಮಣ್ಯನ ಮುದ್ದು ಮಾತುಗಳು ನಿಮ್ಮ ಶ್ರೀಯಸ್ಸನ್ನು ಹೆಚ್ಚಿಸಲಿ.)

(ವಿಕ್ರಮೋ-೪-೩೨.)

ಹಂಸ ಪ್ರಯಚ್ಚ ಮೇ ಕಾಂತಾಂ ಗತಿಸ್ತ ಸ್ಯಾಸ್ತಪ ಯಾಹೃತಾ |
ವಿಭಾವಿತ್ಯೈ ಕದೇಶೇನ ದೇಯಂ ಯದಭಿಯುಜ್ಞತೀ ||

(ಎಲ್ಲೆ ಹಂಸವೇ, ನಿನು ಯಾವಳ ನಡಿಯನ್ನು ಆಪಹರಿಸಿರುವೆಯೋ ಅಂತಹ ನನ್ನ ಕಾಂತಿಯನ್ನು ಹಿಂದಕ್ಕೆ ಕೊಡು. ಎಲ್ಲಿ ಒಂದು ಭಾಗ ದೂರೆಯು ತ್ತದೆಯೋ ಅಲ್ಲಿಯೇ ಪೂರ್ಣವಾದ ವಸ್ತುಪೂ ದೂರೆಯಬೇಕು.)

ಭುಕ್ತಾ ಹಿ ಮಯಾ ಗರಯಃ ಸ್ವಾ ತೋಽಹಂ ವಹ್ನಿನಾ ಸಿಬಾಮಿ ವಿಯತಾ |
ಹರಿಹರಹಿರಣ್ಯಗಭಾರ ಮತ್ತು ತ್ರಾಸ್ತೇನ ನೃತ್ಯಾಮಿ ||

(ನಾನು ಪರ್ವತಗಳನ್ನು ತಿಂದಿದ್ದೇನೆ, ಬೆಂಕಿಯಲ್ಲಿ ಸ್ವಾನ ಮಾಡಿದ್ದೇನೆ. ಆಕಾಶವನ್ನು ಕುಡಿಯುತ್ತೇನೆ. ಹರಿಹರಬ್ರಹ್ಮರು ನನ್ನ ಮಕ್ಕಳು. ಅದಕ್ಕಾಗಿ ನಾನು ನತ್ಯಸುತ್ತೇನೆ.)

೭೫ ವ್ಯಾಹಾರಲಕ್ಷಣ—

ಅನ್ಯಾಧಿಫೇವ ವ್ಯಾಹಾರೋ ಹಾಸ್ಯಲೋಭಕರಂ ವಚಃ

ತಾ—ಹಾಸ್ಯ, ಆಸೆಗಳನ್ನು ಹುಟ್ಟಿಸುವ, ಅನ್ಯಾಧಿಪುಳ್ಳ ಮಾತೇ ವ್ಯಾಹಾರ.

ಉದಾ—(ಮಾಲವಿಕಾಗ್ನಿ ಮಿತ್ರ ಅಂಗ) ಮಾಲವಿಕೆ ಲಾಸ್ಯಪ್ರಯೋಗ ಮುಗಿದಾಗ ಹೊರಡಲು ಅನುವಾಗುತ್ತಾ ಹೇ.

ವಿದೂ—ಮಾ ತಾವತ್, ಉಪದೇಶತುದಾ ಗಮಿಷ್ಯಿ. (ನಿಲ್ಲಿ, ನಿನು ನನ್ನ ಉಪದೇಶ ಕೇಳಿ ಶುದ್ಧಿಂಗಿ ಹೋಗತಕ್ಕುದ್ದು.) ಇತ್ಯಾದಿಯಿಂದ ಗಣದಾಸಃ (ವಿದೂಷಕಂ ಪ್ರತಿ) ಆಯ್, ಉಜ್ಞತಾಂ, ಯಸ್ತ್ವಯಾ ಕ್ರಮ ಭೇದೋಲಕ್ಷಿತಃ. (ಆಯ್, ಏನಾದರೂ ಕ್ರಮ ವ್ಯತ್ಯಾಸವಿದ್ದರೆ ಹೇಳು.)

ವಿದೂ—ಪ್ರಥಮಂ ಬ್ರಾಹ್ಮಣಸ್ಯ ಪೂಜಾ ಭವತಿ. ಸಾಪತಯಾ ಲಂಘಿತಾ.

(ವೊಲನಿಕಾ ಸ್ತುಯತೇ) (ಮೊದಲು ಬಾಹ್ಯಾಂತನ ಪೂಜೆಯಾಗಬೇಕು, ಅದನ್ನು ಇವರು ಬಿಟ್ಟಿದ್ದಾ ಹೀ. (ವೊಲನಿಕೆ ನಗುತ್ತಾ ಲೀ) ಇಲ್ಲಿವರೆಗೆ ನಾಯಕನು ತನ್ನ ಪ್ರಿಯೆಯನ್ನು ಮತ್ತು ಷಟ್ಪು ನೋಡಲೇಂದು ವಿದೂಷಕನು ಹಾಸ್ಯಕಾರಿ ಯಾದ ವೊತನ್ನು ಪ್ರಯೋಗಿಸಿದ್ದಾನೆ. ಇದು 'ವ್ಯಾಹಾರ'.

೭ ಮೃದವಲಕ್ಷಣ

ದೋಷಾಗುಣಾ ಗುಣಾ ದೋಷಾ ಯತ್ತಸ್ಯಮೃದವಂ ಹಿತತ್ರಾ ।

ತಾ—ಎಲ್ಲಿ ದೋಷವು ಗುಣವಾಗಿಯೂ, ಗುಣವು ದೋಷವಾಗಿಯೂ ಕಲ್ಪಿತವಾಗುತ್ತದೆಯೋ ಅದು 'ಮೃದವ'. ಉದಾ—(ಶಾಸುಂ. ೨-೫)

ಮೇದಳ್ಳಿದೆ ಕೈಶೊದರಂ ಲಘುಭವತ್ಯತಾನ ಯೋಗ್ಯಂವವ್ಯಃ
ಸತ್ಪಾನಾಮಪಿ ಲಕ್ಷ್ಯತೇ ವಿಕೃತಮಚ್ಚಿತ್ತಂ ಭಯಕೊಂಡಿಯೋಃ ।
ಉತ್ಪಷ್ಟಃ ಸ ಚ ಧನ್ಯಾನಾಂ ಯದಿವಷಃ ಸಿಧ್ಯಂತಿ ಲಕ್ಷ್ಯೀ ಜರೀ ।
ಮಿಧ್ಯೀ ವ ವ್ಯೇ ಸನಂ ನದಂತಿ ಮೃಗಯಾವಿಾದ್ವಿಗ್ರಂಥಾಽಧಿಕಾರಿಃ ಕುತಃಃ ॥

(ಬೇಟೆಯಿಂದ ಕೊಬ್ಬಿಕರಿ, ಹೊಟ್ಟಿ ಕಿರಿದಾಗಿ ಶರೀರವು ಲಘುವಾಗುತ್ತದೆ. ಭಯ, ಕೊಂಡಿಗಳಲ್ಲಿ ಮೃಗಗಳಲ್ಲಿ ಉಂಟಾಗುವ ವಿಕಾರಗಳನ್ನು ಕಂಡುಹಿಡಿಯಬಹುದಾಗುತ್ತದೆ. ಚಂಚಲವಾದ ಗುರಿಯನ್ನು ಹೊಡಿಯುವ ಕೈಚಳಕವೂ ಸಿದ್ಧಿ ಸುತ್ತದೆ. ಇಂತಹ ಬೇಟೆಯನ್ನು ವ್ಯೇಸನವೆಂದು ಹೇಳುವುದು ಸರಿಯಲ್ಲ. ಇಂತಹ ವಿನೋದ ಇನ್ನೆಲ್ಲಿ ?) ಇಲ್ಲಿ ಬೇಟೆಯ ದೋಷವು ಗುಣವಾಗಿದೆ.

ಸತತಮನಿವೃತವಾನಸಮಾಯಾಸಸಹಸ್ರಸಂಕುಲಕ್ಷಣಃ ಷಟ್ಪಂ ।
ಗತನಿದ್ರಮನಿಶ್ವಾಸಂ ಜೀವತಿ ರಾಜಾ ಜಿಗೀಮರಯಂ ॥

(ಸದಾ ಅಶಾಂತವಾದ ಮನಸ್ಸು. ಸಹಸ್ರ ನೃಥಿಗಳು ಕಷ್ಟ ಕೊಡುತ್ತಿವೆ. ನಿದ್ರೆಯಿಲ್ಲದೆ ಯಾರೊಬ್ಬಿರಲ್ಲಿಯೂ ವಿಶ್ವಾಸವಿಲ್ಲದೆ ಈ ಜಯನಾಪೇಸ್ಯಿಯಾದ

ರಾಜನು ಜೀವಿಸುತ್ತಿದ್ದಾನೆ). (ಆಕರ ಅನುಪಲಭ್ಯ,) ಇಲ್ಲಿ ರಾಜಪದವಿಯ ಗುಣಗಳನ್ನು ದೊಡ್ಡವನ್ನಾಗಿ ಪರಿಗಣಿಸಿದೆ.

ಗುಣದೋಷಗಳು ಪರಸ್ಪರ ವಿರುದ್ಧವಾಗಿ ಚಿತ್ರಿತವಾಗಿರುವ ಉದಾಹರಣೆ (ಆಕರ ಅನುಪಲಭ್ಯ).

ಸಂತಃ ಸಚ್ಚೈರತೋದಯವ್ಯಸನಿನಃ ಪ್ರಾರ್ಥಭವದ್ಯಂತ್ರಣಾಃ

ಸರ್ವತ್ರೀವ ಜನಾಪವಾದಚಕ್ತಿಂತಾಃ ಜೀವಂತಿ ದುಃಖಂ ಸದಾ |

ಅವ್ಯಿತ್ವನ್ನಮತಿಃ ಕೃತೀನ ನ ಸತಾ ನೈವಾಸತಾ ವಾಕ್ಯಕುಲೋ

ಯುಕ್ತಾಯುಕ್ತ ವಿವೇಕಶೂನ್ಯಹೃದಯೋ ಧನೋಽಜನಃ ಪ್ರಾಕೃತಃ ||

(ಸತ್ಯರುವರು ಒಳ್ಳಿಯ ನಡತಿಯನ್ನು ಹೆಚ್ಚಿಸಿಕೊಳ್ಳುವ ಚಿಂತಿಯಲ್ಲಿರುತ್ತಾರೆ. ನಿಯಮಬದ್ಧರಾಗಿದ್ದ ಯಾವಾಗಲೂ ಜನಾಪವಾದಕ್ಕೆ ಬೆದರುತ್ತಾದುಃಖದಿಂದಲೇ ಬಹುಕುತ್ತಿರುತ್ತಾರೆ. ಮೂಲ್ಯನಾದೋ ಒಳಿತು ಕೆಡಕುಗಳಾವುದರಿಂದಲೂ ಖೇದ ಹೊಂದದೆ ಯುಕ್ತಾಯುಕ್ತ ವಿವೇಕಶೂನ್ಯನಾಗಿರುತ್ತಾನೆ. ಅವನೇ ಧನ್ಯನು.)

೭೨ ಪ್ರಸ್ತಾವನೆಯ ಉಪಸಂಹಾರ—

ವಿಷಾಮನ್ಯತಮೇನಾಧ್ಯಂ ಪಾತ್ರಂ ತಾತ್ತ್ವಿಕ್ಯಸೂತ್ರಭೃತ್ರಾ || ೨೦ ||

ಪ್ರಸ್ತಾವನಾಂತೇ ಸಿಗ್ರಾಂತ್ಯೇತಾ ತತೋ ವಸ್ತು ಪ್ರಪಂಚಯೇತಾ |

ತಾ — ಮೇಲೆ ಹೇಳಿದಂತೆ ಭಾರತಿವೃತ್ಯಾತಿಯನ್ನಾಶಯಿಸಿದ, ಪ್ರರೋಚನಾ, ವೀಧಿ, ಪ್ರಹಸನ, ಆಮುಖ ಇವುಗಳಲ್ಲಿ ಯಾವುದಾದರೊಂದ ರಿಂದ ನಾಟಕದ ವಿವರ, ಪಾತ್ರಗಳನ್ನು ಸೂಚಿಸಿ ಪ್ರಸ್ತಾವನೆಯ ಕೊನೆಯಲ್ಲಿ ಸೂತ್ರಧಾರನು ರಂಗದಿಂದ ನಿಗದಿಸಬೇಕು. ಅನಂತರ ನಾಟಕದ ವಸ್ತುವನ್ನು ವಿಸ್ತೃತವಾಗಿ ಚಿತ್ರಿಸಬೇಕು.

೭೩ ಆಧಿಕಾರಿಕವ್ಯತ್ರಾ—

ಅಭಿಗಮ್ಯಗುಣ್ಯೇಯುರಕ್ಕೊಡ್ಡೀ ಧೀರೋದಾತ್ತಃ ಪ್ರತಾಪವಾನ್
|| ೨೧ ||

ಕೇತಿರಕಾವೋ ಮಹೋತ್ಸಹಕ್ತಯಾಸ್ತಾತಾ ಮಹಿಂಹಕಿಃ |
ಪ್ರಖ್ಯಾತವಂಶೋ ರಾಜಷ್ರೀರಿಫವ್ಯೋ ವಾಯತ್ನಾಯಕಃ:
|| ೨೨ ||

ತತ್ ಪ್ರಖ್ಯಾತಂ ವಿಧಾತವ್ಯಂ ವೃತ್ತಮಾಧಿಕಾರಿಕಂ |

ತಾ—ಆರ್ಥಿಕರ್ವಕವಾದ ಗುಣಗಳಿಂದ ಕೂಡಿದವನೂ, ‘ಧೀರೋದಾತ್ತ’ನೂ, ಪ್ರತಾಪಶಾಲಿಯೂ, ಕೇತಿರಕಾಮಿಯೂ, ವಿಶೇಷ ಉತ್ಸಾಹವುಳ್ಳವನೂ, ವೆದರ್ಕೂಕನೂ, ರಾಜನೂ, ಪ್ರಖ್ಯಾತವಂಶದಲ್ಲಿ ಜನಿಸಿದವನೂ ಆದ (ಸತ್ಯವಾದಿ, ನಿತಿಶಾಸ್ತ್ರಜ್ಞ, ಸದ್ಗುಣಿ, ಅನುಚಿತ ಕಾರ್ಯಗಳಲ್ಲಿ ತೊಡಗದಿರುವವನು.) ರಾಮಾಯಣ ಮಹಾಭಾರತ ಮುಂತಾದುವುಗಳಲ್ಲಿ ಪ್ರಸಿದ್ಧನಾದ ರಾಜಷ್ರೀಯಾಗಲಿ ಅಥವಾ ದೇವನಾಗಲಿ ನಾಟಕದಲ್ಲಿ ನಾಯಕನಾಗಿರುತ್ತಕ್ಕೊಂಡು, ಅಲ್ಲಿ ‘ಪ್ರಖ್ಯಾತ’ವಾದ ವೃತ್ತವನ್ನೋ ‘ಅಧಿಕಾರಿಕ’ವಾಗಿ (ಮುಖ್ಯಕಾರಿ) ಒಳಿಸಿಕೊಳ್ಳತ್ತಕ್ಕೊಂಡು.

೨೩ ಮೂಲಭೂತಿವೃತ್ತದಲ್ಲಿ ವೃತ್ತಾಸ—

ಯತ್ತತ್ತತಾನುಚಿತಂ ಕಿಂಚಿತ್, ನಾಯಕಸ್ಯರಸಕ್ಷಾವಾ || ೨೩ ||

ವಿರುದ್ಧಂತತಾ ಪರಿತಾಖ್ಯಾಜ್ಯಮನಸ್ಯಧಾವಾ ಪ್ರಕಲ್ಪಯೀತ್ |

ತಾ—ಕವಿಯು ಆಯ್ದುಕೊಂಡ ಕಥೆಯಲ್ಲಿ ನಾಯಕ ಮತ್ತು ರಸಕ್ಕೆ ಅನುಚಿತವಾದುದನ್ನೂ ವಿರುದ್ಧವಾದುದನ್ನೂ ಬಿಟ್ಟುಬಿಡಬೇಕು ಅಥವಾ ಬದಲಾಯಿಸಬೇಕು.

ಉದಾ—ಉದಾತ್ತ ರಾಘವದಲ್ಲಿ ಮಾಯಾರಾಜನು ವಾಲಿಯ ಕಪಟವ— ಧೀಯನ್ನು ಬಿಟ್ಟುದಾನೆ. ‘ಮಹಾವೀರ ಚರಿತೀಯಲ್ಲಿ ವಾಲಿಯು ರಾವಣನ ಸ್ವೇಹಿತನಾಗಿದ್ದ ಶ್ರೀ ರಾಮನನ್ನು ಕೊಲ್ಲಿ ಬಂದಾಗ ವಧಿಸಲ್ಪಟ್ಟಿನೆಂದು ಭವಭೂತಿಯು ಬದಲಾಯಿಸಿದ್ದಾನೆ.

೫೦ ಆಧಿಕಾರಿಕ ಯೋಜನೆ—

ಆದ್ಯಂತವೇವಂ ನಿಶ್ಚಯ ಹಂಚಿಂಥಾ ತದ್ವಿಭಜ್ಯ ಚ ॥ ೨೫ ॥
ಮಂಡತಃ ಸಂಧಿಸಂಜ್ಞಾಂತ್ಸ, ವಿಭಾಗಾನಷಿ ಮಂಡಯೇತಾ ।

ತಾ—ನಾಟಕಕಾರನು ಪ್ರಥಾನಕಥೆಯನ್ನು ಅನೌಚಿತ್ಯ, ರಸವಿರೋಧಗಳಿಲ್ಲದಂತಿ ಶಾಸ್ತ್ರ ಮಾಡಿಕೊಂಡು, ಸೂಕ್ಷ್ಮ ಮತ್ತು ದೃಶ್ಯ ಭಾಗಗಳನ್ನು ನಿರ್ದರ್ಶಿಸಿ ಏದು ಆಧ್ಯ ಪ್ರಕೃತಿಗಳು, ಮತ್ತು ಏದು ಅವಸ್ಥೆಗಳಿಗೆ ಅನುಸಾರವಾಗಿ ಪ್ರಥಾನವೃತ್ತವನ್ನು ಏದು ಸಂಧಿಗಳಾಗಿ ಭಾಗಮಾಡಿ ಆಮೇಲೆ ಒಂದೊಂದು ಭಾಗಕ್ಕೂ ಒಳಪಿಭಾಗ ಅಂದರೆ ಸಂಧ್ಯಂಗಗಳನ್ನು ಕಲ್ಪಿಸಿ ವಿಭజಿಸಬೇಕು.

೫೧ ಪ್ರಾಸಂಗಿಕವೃತ್ತದ ಯೋಜನೆ—

ಚತುಃಷಣ್ಣಿಸ್ತು ತಾನಿಸ್ಯಂಗಾನೀತ್ಯಹರಂ ತಥಾ ॥ ೨೬ ॥
ಪತಾಕಾವೃತ್ತವಸ್ತೂನವೈಕಾದ್ಯೈರನುಸಂಧಿಭಿಃ ।
ಅಂಗಾನ್ಯತ್ರಯಥಾಲಾಭಮಂಧಿಂ ಪ್ರಕರೀಂ ನ್ಯಸೀತ್ ॥ ೨೭ ॥

ತಾ—ಆಧಿಕಾರಿಕವೃತ್ತವನ್ನು ಸಂಧಿಸಂಧ್ಯಂಗಗಳಾಗಿ ವಿಭಜಿಸಿದಾಗ 64 ಅಂಗಗಳಾಗುತ್ತದೆ. ಪತಾಕಾ ಮತ್ತು ಪ್ರಕರೀ ಎಂಬ ಪ್ರಾಸಂಗಿಕೇತಿ—ವೃತ್ತದಲ್ಲಿ ಪತಾಕೆಯನ್ನು ಅನುಸಂಧಿಯಾಗಿ ವಿಭಜಿಸಬೇಕು. ಈ ಅನುಸಂಧಿಗಳು ಆಧಿಕಾರಿಕ ಸಂಧಿಗಳಿಗಿಂತ ಸಂಖ್ಯೆಯಲ್ಲಿ ಒಂದಾದರೂ ಕಡಿಮೆಯಾಗಿರಬೇಕು. 4,3,2,1, ಹೀಗಿರಬಹುದು. ಈ ಅನುಸಂಧಿಗಳಲ್ಲಿ ಸಂಧ್ಯಂಗಗಳ ಸಂಖ್ಯೆಯು ನಿಶ್ಚಯಾಗಿರಬೇಕಾಗಿಲ್ಲ. ಪ್ರಕರಿಯಲ್ಲಿ ಸಂಧಿಯನ್ನು ಯೋಜಿಸಬೇಕಾಗಿಲ್ಲ.

೫೨ ಆದಿಯವಿಷ್ಯಂಭ ಅಥವಾ ಅಂಕ—

ಆದೂ ವಿಷ್ಯಂಭಕ್ತಂ ಕುಯಾದಂಕಂ ವಾ ಕಾಯ್ಯಂಯುತ್ತ ತಃ ।

ತಾ—ನಾಟಕದ ಮೊದಲಲ್ಲಿ ಕಾರ್ಯರೂತಿ ಅಂದರೆ ವಿಷಯ ಪ್ರಾಮುಖ್ಯದ ಮೇಲೆ ಅಂಕವನ್ನೊಂದು ವಿಷ್ಣುಂಭವನನ್ನೊಂದು ಮೊದಲು ಯೋಜಿಸುತ್ತಕ್ಕುದು.

೬೩ ಆದಿವಿಷ್ಣುಂಭ—

ಅಪೇಕ್ಷಿತಂ ಪರಿತ್ಯಾಗ್ಯನಿರಸಂ ವಸ್ತು ವಿಸ್ತರಂ || ೨೫ ||
ಯಾದಾಸಂದರ್ಶಾಯೀಜ್ಞೀಷಂ ಕುರ್ಯಾದ್ವಿಷ್ಣುಂಭಕೆಂತದಾ |

ತಾ—ನಾಟಕದ ಆರಂಭದ ಕಭೀಯಲ್ಲಿ ವಸ್ತು ವಿಸ್ತಾರವಿದ್ದು ಅದು ಸೀರಸವಾಗಿದೆ ರೀತಿ ಅದರಲ್ಲಿ ಬಿಡಬೇಕಾದುದನ್ನು ತ್ಯಜಿಸಿ ಉಳಿದುದನ್ನು ವಿಷ್ಣುಂಭಕದಲ್ಲಿ ಯೋಜಿಸಿ ತೋರಿಸತಕ್ಕುದ್ದು.

೬೪ ಆದಿಯಲ್ಲಿ ಅಂಕಯೋಜನೆ—

ಯಾದಾತು ಸರಸಂ ವಸ್ತು ಮೂಲಾದೇವ ಪ್ರವರ್ತತೀ || ೨೬ ||
ಅದಾವೇವ ತದಾಂಕಃಸಾಂತ್ರಾ ಆಮುಖಾಷ್ಟೇಪಸಂಶ್ರಯಃ |

ತಾ—ವಸ್ತುವು ಆರಂಭದಲ್ಲಿಯೇ ರಸಪೂರ್ಣವಾಗಿದ್ದರೆ ಆಗ ನಾಟಕಾರಂಭದಲ್ಲಿಯೇ ಅಂಕವನ್ನು ಯೋಜಿಸಬೇಕು, ಆ ಅಂಕವು ‘ಆಮುಖದ’ದಿಂದ ಕೂಡಿರ ತಕ್ಕುದ್ದು.

೬೫ ಅಂಕೆಲಪ್ರೇಣ—

ಪ್ರತ್ಯಾಶೇಷೇತ್ಯಚರಿತೋಽಬಿಂದುವ್ಯಕ್ತಪುರಸ್ಕಾರಃ || ೨೭ ||
ಅಂಕೋಽನಾಶಾಪ್ರಕಾರಾಭಾಸಂವಿಧಾನರಸಾಶ್ರಯಃ |

ತಾ—ಅಂಕವು ನಾಯಕನ ಚರಿತ್ಯನ್ನು ಪ್ರತ್ಯಾಶೇವಾಗಿ ಒಳಗೊಂಡಿರ ಬೇಕು. ಬಿಂದುವು ಅಂಕದ ಪರಿಮಿತಯೋಳಗೆ ಹರಡಿರಬೇಕು. ಅನೇಕ ಪ್ರಯೋಜನ, ಸಂವಿಧಾನ ಮತ್ತು ರಸಗಳಿಗೆ ಆಶ್ರಯವಾಗಿರಬೇಕು. ಹೀಗೆ ಅನೇಕ ವಿಷಯಗಳಿಗೆ ಆಶ್ರಯವಾಗಿರುವುದರಿಂದ ಉತ್ಸಂಗ (ತೋಡಿ, ಆಶ್ರಯ)

ಎಂಬುದರ ಸಾಮ್ಯದಿಂದ ಅಂಕ ಎಂಬ ಹೆಸರು ಬಂದಿದೆ. ‘ಉತ್ಸಂಗ ಚಿಹ್ನೆಯೋ ರಂಕೇ’ ಅನುರ.

೫೬ ರಸಪರಿಪ್ರೋಷಣ—

ಅನುಭಾವ ವಿಭಾವಾಭಾಗ ಸಾಧ್ಯಾ ಸಾಧ್ಯಾ ಯಾರಿನಾ ವ್ಯಭಿಚಾರಿಭಿ� ॥ ೫೦ ॥

ಗೃಹಿತಮುಕ್ತ್ಯಃ ಕರ್ತ್ವವ್ಯಾಮಂಗಿನಃ ಪರಿಪ್ರೋಷಣಂ ।

ತಾ—ಅನುಭಾವ ವಿಭಾವಗಳಿಂದಲೂ, ಸಾಧ್ಯಾ ಯಾಭಾವ ವ್ಯಭಿಚಾರಿಭಾವಗಳಿಂದಲೂ, ಹಿಡಿದುಬಿಟ್ಟು ಅಂದರೆ ಯಾವ್ಯಾದು ಯಾವ ಸಂದರ್ಭದಲ್ಲಿ ಅವಕ್ಷೇತನೋ ಅದನ್ನು ಹಿಡಿದು ಅಗತ್ಯಿ ಮುಗಿದೊಡನೆ ಅದನ್ನು ಬಿಟ್ಟು ಪ್ರಥಾನೆ ರಸ ಪರಿಪ್ರೋಷಣೆಯನ್ನು ಮಾಡತಕ್ಕೆದ್ದು. (ಅನುಭಾವಾದಿಗಳ ವಿವರಕೆಗೆ ಪರಿಶೀಲನನ್ನು ನೋಡಿರಿ.)

೫೭ ವಸ್ತುರಸಗಳ ಹೊಂದಾಣಿಕೆ—

ನಚಾತಿರಸತೋವಸ್ತು ದೂರಂ ವಿಚ್ಛಿನ್ಯತಾಂನಯೀತ್ ॥ ೫೧ ॥

ರಸಂ ನಾ ನ ತಿರೋದಧಾತ್ರದವಸ್ತುಪಲಂಕಾರ ಲಕ್ಷ್ಯಜ್ಯಃ ।

ತಾ—ರಸಪ್ರೋಷಣೆಯ ಅತ್ಯಾಸಕ್ತಿಯಿಂದ ಕಥಾವಸ್ತುವು ಕಡಿದು ದೂರ ಹೊಗುವಷ್ಟು ಕಥೆಯನ್ನು ಎಳೆಯಬಾರದು ಮತ್ತು ನಾಟಕದ ವಸ್ತು, ಅಲಂಕಾರ ಲಕ್ಷ್ಯಜಗಳಿಂದ ರಸವನ್ನು ಮುಚ್ಚಿ ಬಿಡಬಾರದು.

೫೮ ಪ್ರಥಾನರಸ ನಿರ್ದೇಶ—

ವಿಕೋರಸೋಽಂಗಿಕರ್ತವ್ಯೋ ವೀರಃ ಶೃಂಗಾರ ವಿವಾ

॥ ೫೨ ॥

ಅಂಗವಾನ್ಯೋ ರಸಾಃ ಸರ್ವೇಕುಯಾಽನ್ಯಾವರಣಣ್ಯದಧ್ವತಂ ।

ತಾ—ನಾಟಕದಲ್ಲಿ ವೀರ ಅಥವಾ ಶೃಂಗಾರರಸಗಳು ಪ್ರಥಾನವಾಗಿರ ತಕ್ಕೆದ್ದು, ಉಳಿದ ಎಲ್ಲಾ ರಸಗಳು ಅಂಗವಾಗಿರಬೇಕು. ನಿರ್ವಹಣ ಸಂಧಿಯಲ್ಲಿ ಅಧ್ವತರಸವನ್ನು ಯೋಜಿಸತಕ್ಕೆದ್ದು.

೫೮ ಅಂಕದಲ್ಲಿ ಅನಿದೇಶಗಳು—

ದೂರಾಧ್ವನಂ ವಥಂ ಯುದ್ಧಂ ರಾಜ್ಯದೇಶಾದಿವಿಪ್ಲವಮ्

|| ೫೪ ||

ಸಂರೋಧಂ ಭೋಜನಂ ಸ್ತಾನಂ ಸುರತಂ ತಾನುಲೇಪನಂ |

ಅಂಬರಗ್ರಹಣಾದಿಇ ಪ್ರತ್ಯಕ್ಷಾಜಿ ನ ನಿರ್ದಿಷ್ಟೀತಾ | || ೫೫ ||

ತಾ—ದೂರದ ದಾರಿ ನಡೆಯುವುದು, ವಥ, ಯುದ್ಧ, ರಾಜ್ಯದೇಶ ಮುಂತಾದುವುಗಳಲ್ಲಿ ವಿಪ್ಲವ (ದಂಗೆ) ಮತ್ತಿಗೆ, ಭೋಜನ, ಸ್ತಾನ, ಸುರತ, ಅನುಲೇಪನ (ಸುಗಂಥದ್ವಯಹಚ್ಚಿಕೊಳ್ಳುವುದು) ವಸ್ತ್ರಧಾರಣೆ ಮುಂತಾದುವುಗಳನ್ನು ಅಂಕದಲ್ಲಿ ಪ್ರತ್ಯಕ್ಷೇವಾಗಿ ತೋರಿಸಬಾರದು.

೪೦ ಸರ್ವಧಾ ಅನಿದೇಶ ಮತ್ತು ಅವಶ್ಯನಿದೇಶ—

ನಾಧಿಕಾರಿವಥಂಕ್ಷಾಪಿ ತಾಜ್ಯಮಾವಶ್ಯಕಂ ನಚ

ತಾ—ನಾಟಕದ ನಾಯಕನ ವಥೆಯನ್ನು ಎಲ್ಲಿಯೂ ಕೂಡ ತರಬಾರದು ಮತ್ತು ಸೂಚಿಸಲೂ ಬಾರದು. ಮತ್ತು ಅವಶ್ಯಕವಾದ ಯಾವ ವಿವರವನ್ನೂ ಬಿಡಬಾರದು. (ನಾಯಕನು ಸತ್ಯರೂಪನಃ ಬದುಕುವುದಾದರೆ ಆ ಮರಣವನ್ನು ತೋರಿಸಬಹುದು. ಉದಾ—ನಾಗಾನಂದದಲ್ಲಿ ಜೀಮೂತವಾಹನನ್ನ ಮರಣ.)

೪೧ ಅಂಕರಚನೆಯರೀತಿ—

ವಿಕಾಹಾಚರಿತ್ಯಕಾಥ್ರಮಿಷ್ಠಮಾಸನ್ನಾಯಕಂ || ೫೬ ||

ಪಾತ್ರೈಸ್ತಿಜತುರ್ಯರಂಕಂ ತೇಷಾಮುಂತೇಽಸ್ಯನಿಗ್ರಮಃ |

ತಾ—ಅಂಕವು ಒಂದು ದಿನದಲ್ಲಿ ನಡೆಯುವ ಘಟನೆಯಿಂದ ಕೂಡಿರಬೇಕು, ಅದರಲ್ಲಿ ಒಂದು ಪ್ರಯೋಜನವಿರಬೇಕು. ಅಂಕದಲ್ಲಿ ನಾಯಕನು ಇರಲೇಬೇಕು. ಮೂರು ಅಥವಾ ನಾಲ್ಕು ಪಾತ್ರಗಳಿರಬೇಕು. ಅಂಕದ ಕೊನೆಯಲ್ಲಿ ಪಾತ್ರಗಳು ಸಿಗ್ರಮಿಸಬೇಕು.

ಉ ಅಂಕರಚನೆಯ ರೀತಿ—

ಪತಾಕಾಸಾಫಂಕಾನ್ಯತ್ತಬಿಂದುರಂತೇಜಬೀಜವತ್ ॥ ೧೨ ॥

ವಿವಮಂಕಾಃ ಪ್ರಕರ್ತವಾಃ ಪ್ರವೇಶಾದಿಪುರಸ್ಕಾಃ ।

ತಾ—ಅತ್ಯ=ಅಲ್ಲಿ, ಅಂದರೆ ಅಂಕದಲ್ಲಿ ‘ಪತಾಕಾಸಾಫಂಕಾನ್ಯತ್ತಬಿಂದುರಂತೇಜಬೀಜವತ್’ ಎನ್ನು ಮತ್ತು ಅಂತ್ಯದಲ್ಲಿ ಬೀಜದ ಪರಾವರ್ತಿಯನ್ನೂ ಯೋಜಿಸಿಸತ್ತಕ್ಕದ್ದು. ಈ ರೀತಿಯಲ್ಲಿ ಪ್ರವೇಶಿಕಾದಿ ಸಹಿತವಾಗಿ ಅಂಕಗಳನ್ನು ರಚಿಸತ್ತಕ್ಕದ್ದು.

ಉ ನಾಟಿಕದಲ್ಲಿ ಅಂಕಗಳು—

ಹೆಂಡಾಂಕಮೇತದವರಂ ದಶಾಂಕಂ ನಾಟಿಕಂ ಹರಂ ॥ ೧೩ ॥

ತಾ—ಇದು ಅಂಕಗಳಿದೆ ಸಾಮಾನ್ಯ. (ಇದಕ್ಕಿಂತ ಕಡಿಮೆ ಅಂಕಗಳಿರ ಕೂಡದೆ.) ಹತ್ತು ಅಂಕಗಳಿದೆ ಶ್ರೀಷ್ಟಿ, (ಹನೊಮನ್ನಾ ಟಿಕದಲ್ಲಿ ಹದಿನಾಲ್ಕು ಅಂಕಗಳಿವೆ. ಹೀಗೆ ಹತ್ತಕ್ಕಿಂತ ಹೆಚ್ಚು ಅಂಕಗಳಿಳ್ಳ ನಾಟಿಕಕ್ಕೆ ಮಹಾ—ನಾಟಿಕವೆಂದು ಹೇಣು.)

ಪ್ರಕರಣಾಲಕ್ಷಣ

ಉ ಪ್ರಕರಣದವೃತ್ತ ಮತ್ತು ನಾಯಕ—

ಅಥಪ್ರಕರಣೀ ವೃತ್ತಮಂತ್ವಾದ್ಯಂ ಲೋಕಂತರಯಂ ।

ಅಮಾತ್ಯವಿಪ್ರವಣಿಜಾನೇಕಂ ಕುಂಯಾಂಜ್ಞಾನಾಯಕಂ ॥ ೧೪ ॥

ಧೀರಪ್ರಕಾಂತಂಸಾಹಾಯಂ ಧರ್ಮಕಾಮಾಧರತಪ್ತರಂ ।

ಶೀಷಂ ನಾಟಿಕವಶ್ವಂಧಿಪ್ರವೇಶಕರಸಾದಿಕಂ .॥ ೧೦ ॥

ತಾ—ಪ್ರಕರಣದಲ್ಲಿ ಜಗತ್ತಿನಲ್ಲಿ ನಡೆಯಬಹುದಾದ ಕವಿ ಬುದ್ಧಿಯಿಂದ ರಚಿತವಾದ ಇತಿವೃತ್ತವಿರಬೇಕು. (ಉತ್ತಾದ್ಯ) ಅದರಲ್ಲಿ ಮಂತ್ರ, ಭಾಷ್ಯಣ, ವೈಶೀಂ ಇವರಲ್ಲಿ ಒಬ್ಬನು ನಾಯಕನಾಗಿರಬಹುದ್ದು. ಆ ನಾಯಕನು ಧರ್ಮಾಧರತಪ್ತ ಕಾಮಗೃಜಲ್ಲಿ ಆಸಕ್ತಿ ಯಾಳ್ಳ ವನಾಗಿದ್ದು ‘ಧೀರಪ್ರಕಾಂತ’ ವರ್ಗದವನಾಗಿರಬೇಕು.

ವಿಷತ್ತುಗಳ ಮೂಲಕ ಆವಿಗೆ ಫಲಲಾಭವಾಗಬೇಕು. ಸಂಧಿ, ಪ್ರವೇಶಕ್ಕೆ, ರಸ ಮುಂತಾದ ಉಳಿದ ವಿಷಯಗಳು ಸಾಂಪರ್ಯದಂತೆಯೇ ಯೋಜಿತನಾಗತಕ್ಕೂದ್ದು.

ಉಂಟು ಪ್ರಕರಣದನಾಯಿಕೆ—

ನಾಯಿಕಾತುದ್ವಿಧಾನೇತುಃ ಕುಲಸ್ತೀ ಗಣಕಾ ತಥಾ |

ಕ್ಷೇತ್ರದೇಕ್ಕೈವ ಕುಲಜಾ ನೇತ್ಯಾಕ್ಷಾಪಿದ್ವಯಂಕ್ಷಜಿತ್ | || ೪೦ ||

ಕುಲಜಾಭ್ಯಂತರಾಭಾಹ್ಯ ನೇತ್ಯಾನಾತಿಕ್ರನೋಽನಯೋಃ |

ಆಭಿಃ ಪ್ರಕರಣಂ ತ್ರೇಧಾಸಂಕೀರ್ಣಂಧೂತ್ವಸಂಕುಲಂ || ೪೧ ||

ತಾ—ಪ್ರಕರಣದಲ್ಲಿ ನಾಯಿಕೆ ಎರಡು ವಿಧಿ; ನಾಯಕನ ಪತ್ರಿ ಯಾಗಿರುವ ಕುಲಸ್ತೀ ಮತ್ತು ನೇತ್ಯಿ. ಕೆಲವುಬಾರಿ ಕುಲಸ್ತೀಯೊಬ್ಬಿಗೇ, ಕೆಲವುಬಾರಿ ನೇತ್ಯಿ ಯಾತ್ರನೇ ಪ್ರಕರಣದಲ್ಲಿ ನಾಯಿಕೆಯಾಗಿರಬಹುದು, ಕೆಲವುಬಾರಿ ಕುಲಸ್ತೀ ಗಣಕೆ ಇಬ್ಬರೂ ನಾಯಿಕೆಯಾಗಿರಬಹುದು. ಕುಲಸ್ತೀಯು ಮನೆಯೊಳಗೆ ಇರುವವರು. ನೇತ್ಯಿಯು ನಾಯಕನ ಮನೆಯ ಹೊರಗೆ ಇರುವವರು. ಇದರಲ್ಲಿ ಹೆಚ್ಚು ಕಡಿಮೆಯಾಗಬಾರದು. ಹಿಂಗ ಕುಲಜಾನಾಯಿಕಾ, ನೇತ್ಯಾನಾಯಿಕಾ, ಉಭಯನಾಯಿಕಾ ಇವರುಗಳಿಂದ ಪ್ರಕರಣವು ಮೂರು ವಿಧಿಯಾಗಿದೆ. ಧೂರ್ಣ ಜನರಿಂದ ಕೂಡಿದ್ದರೆ ಪ್ರಕರಣವು ‘ಸಂಕೀರ್ಣ’ ಎನ್ನಿಸಿಕೊಳ್ಳುತ್ತದೆ.

ಉದಾ—ನೇತ್ಯಿ—ಕೂಲಿಯಿಂದ ಜೀವಿಸುವವರು ನೇತ್ಯಿ. ನೇತ್ಯಾ ವಿಶೇಷನೇ ಗಣಕೆ. ತರಂಗದತ್ತಾದಲ್ಲಿ ನೇತ್ಯಾನಾಯಿಕೆ; ಪ್ರಪ್ರದೂಷಿತಕರಲ್ಲಿ ಕುಲಜಾನಾಯಿಕೆ. ಇವರಿಂದ ಪ್ರಕ್ರಿಯೆ ರೂಪಕಗಳು. ‘ಮೃಜ್ಞ ಕಟ್ಟಿಕದಲ್ಲಿ ಉಭಯನಾಯಿಕೆ.

ನಾಟಿಕಾಲಕ್ಷ್ಯಾಂ

ಉಂಟು ಲಕ್ಷ್ಯತೇ ನಾಟಿಕಾಹೃತ್ರ ಸಂಕೀರ್ಣಾಘ್ಯನಿವೃತ್ತಯೇ |

ತಾ—ಇಲ್ಲಿ ನಾಟಿಕೆಯಂತೆಯೇ ಇರುವ ದಶರೂಪಕಗಳಲ್ಲಿದೆ ಹದಿನೆಂಟು

ಉಪರೂಪಕಗಳನ್ನು ನಿವಾರಿಸುವ ಸಲುವಾಗಿ ‘ನಾಟಿಕಾ’ ಲಕ್ಷ್ಯಣವನ್ನು ಹೇಳಿದೆ. (ನಾಟಿಕಾ ಉಪರೂಪಕ. ದಶರೂಪಕಗಳಲ್ಲಿ ನೇರಿಲ್ಲ. ನಾಟಿಕ ಪ್ರಕರಣಗಳೆರಡರ ಅಂಶಗಳಿಂದ ರಚಿತವಾದುದು. ಭರತ ಮುನಿಯು ದಶರೂಪಕ ಗಳ ಜೊತೆಗೆ ‘ನಾಟಿಕೆ’ಗೂ ಲಕ್ಷ್ಯಣ ಹೇಳಿದ್ದಿರುತ್ತಿದ್ದರೂ ಅದನ್ನು ಪ್ರಸ್ತಾಪಿಸಿದೆ.)

೪೬ ವಸ್ತು, ನಾಯಕ, ರಸ—

ತತ್ವವಸ್ತುಪ್ರಕರಣಾನ್ವಾಟಿಕಾನ್ವಾಯಕೋನ್ವಃ ॥ ೪೬ ॥
ಪ್ರಖ್ಯಾತೋಽಧಿರಲಲಿತಃ ಶೃಂಗಾರೋಽಗೀಸಲಕ್ಷ್ಯಃ ।

ತಾ—ನಾಟಿಕಾದಲ್ಲಿ ಪ್ರಕರಣದಂತೆ ವಸ್ತುವು ಕವಿಕಲ್ಪಿತ. ನಾಯಕನು ನಾಟಿಕದಂತೆ ಪ್ರಖ್ಯಾತನೂ, ಧಿರಲಲಿತನೂ ಆದ ರಾಜ, ಎಲ್ಲ ಲಕ್ಷ್ಯಣಗಳಿಂದ ಕೂಡಿದ ಶೃಂಗಾರವು ಪ್ರಥಾನರಸ.

೪೭ ನಾಟಿಕೆಯವಿಶೇಷ—

ಸ್ತ್ರೀಸ್ತ್ರಾಯಚಕುರಂಕಾದಿ ಭೇದಕಂಯದಿಚೀಷ್ಯತೇ ॥ ೪೭ ॥
ವಿಕದ್ವಿತ್ಯಂಕಸಾತ್ತಾದಿಭೇದೇನಾನಂತರೂಪತಾ ।

ತಾ—‘ನಾಟಿಕಾ’ ಎಂಬ ಸ್ತ್ರೀಲಿಂಗದ ಸಂಜ್ಞೆ ಗನುಸಾರವಾಗಿ ಅಲ್ಲಿ ಸ್ತ್ರೀ-ಪಾತ್ರ ಬಾಹುಲ್ಯವಿರುತ್ತದೆ. ಒಂದು, ಎರಡು, ಮೂರು, ನಾಲ್ಕು ಅಂಕಗಳು ಇರಬಹುದು, ಪಾತ್ರ ಸಂಖ್ಯೆಯಲ್ಲಿ ಭೇದವಿರಬಹುದು. ಆದಕಾರಣ ನಾಟಿಕಾ ದಲ್ಲಿ ಅನೇಕಾನೇರ ರೂಪಗಳಿಂಟಾಗುತ್ತದೆ. (ಇದರಲ್ಲಿ ಕೈತೆಕಿಷ್ಯತ್ತಿ; ಸಮರ್ಪಾದಿ ನಾಲ್ಕು ಅಂಗಗಳು; ಆವಮ್ಯಾಸಂಧಿ ಬಹು ಸ್ವಲ್ಪವಾದ ಕಾರಣ ನಾಲ್ಕು ಅಂಕಗಳು ಸರಿಮೊಂದುತ್ತವೆ.

೪೮ ಅಲ್ಲಿ ಜ್ಯೇಷ್ಠಾನಾಯಿಕೆ—

ದೇವಿತತ್ತಭವೇಜ್ಞೀಷ್ಠಾಪ್ರಗಲ್ಭಾನೃಪವಂತಜಾ ॥ ೪೮ ॥
ಗಂಭೀರಾ ಮಾನಿನೀ ಕೃಜಾಪ್ರತ್ಯಾಸ್ಯೇತ್ಯಂಗಮಃ ।

ತ್ವ—ನಾಟಿಕೆಯಲ್ಲಿ ಜೈ ಇಷ್ಟಾ ಕೆನಿಷ್ಟಾ ಎಂಬುದಾಗಿ ಇಬ್ಬರು ನಾಯಿಕೆಯಿರುತ್ತಾರೆ. ಜೈ ಇಷ್ಟಾ ನಾಯಿಕೆಯು ರಾಣಿಯೂ, ಪ್ರಾಗ್ಲೇಯೂ, ರಾಜನಂತಹವರೂ, ಗಂಭೀರೆಯೂ, ವಾನವತ್ತಿಯೂ ಅಗಿರುತ್ತಾಳೆ. ಇವಲಿಂದಾಗಿ ಕಿರಿಯ ನಾಯಿಕೆಯ ಸಂಗಡ ನಾಯಕನ ಸವಾಗಮವು ಕಷ್ಟಸಾಧ್ಯವಾಗುತ್ತದೆ. ಅವರಿಬ್ಬರ ಸವಾಗಮವು ಜೈ ಇಷ್ಟಾ ನಾಯಿಕೆಯ ಅಧಿನವಾಗಿರುತ್ತದೆ.

ಇಂ ಅಲ್ಲಿಕೆನಿಷ್ಟಾ ನಾಯಿಕೆ—

ನಾಯಿಕಾತಾದ್ವಾತೀ ಮುಗಾಧಿನಾಯಾಚಾತಿಮಹಿಂದರಾ || ೫೬ ||

ತ್ವ—ಜೈ ಇಷ್ಟೆಯಂತೆಯೇ ಕೆನಿಷ್ಟೆಳೂ, ರಾಜವಂಶದವರು, ಮುಗ್ಧಿ, ದಿವ್ಯಕು ಮತ್ತು ತುಂಬ ಮನೋಹರರೂ ಅಗಿರುತ್ತಾಳೆ. (ಇವರು ಮುಂದೆ ನಾಯಕನಿಗೆ ದೊರಕುವರು.)

ಇಂ ನಾಯಿಕಾನಾಯಿಕಾಸಂಬಂಧ—

ಅಂತಃಪುರಾದಿಸಂಬಂಧಾದಾಸನಾಯ ಶ್ರುತಿದರ್ಶನೈः |

ಅನುರಾಗೋನವಾನಸೊಽಽಂ ನೇತುಸ್ತಸ್ಯಾಂ ಯಥೋತ್ತರ್ವಾ

|| ೫೭ ||-

ನೇತಾತತ್ತ್ವಪ್ರವರ್ತೇತ ದೇವೀತಾರಸೇನ ಶಂಕಿತಃ |

ತ್ವ—ನಾಯಿಕೆಯು ಅಂತಃಪುರ ಮುಂತಾದವುಗಳ ಸಂಬಂಧದಿಂದ ನಾಯಕನಿಗೆ ನಿತ್ಯವೂ ಕೇಳುವಂತೆ ಕಾಳಿವಂತೆ ಇರುವುದರಿಂದ ನಾಯಕನಲ್ಲಿ ಉತ್ತರೋತ್ತರವಾಗಿ ಅನುರಾಗದ ನೂತನ ಆವಸ್ಥೆಯು ಉಂಟಾಗುತ್ತದೆ. ಅಲ್ಲಿ ನಾಯಕನು ಜೈ ಇಷ್ಟಾ ನಾಯಿಕೆಯ ಭಯದಿಂದ ಸಂಶಯಚಿತ್ತನಾಗಿ ನಡೆದುಕೊಳ್ಳುತ್ತಾನೆ.

ಇಂ ಕೈತಿಕೇವೃತ್ತಿಯೋಜನೆ—

ಕೈತಿಕ್ಯಂಗೈತ್ತಾ ತುಭಿತ್ತಾ ಯುಕ್ತಾ ಉಕೈರಿವನಾಕಿಕಾ

ತ್ವ—ನಾಟಿಕಾದಲ್ಲಿ ಕೈತಿಕೇ ವೃತ್ತಿಯ ನಾಲ್ಕು ಅಂಗಗಳು ಅದರ ನಾಲ್ಕು ಅಂಕಗಳೊಡನೆ ಹೊಂದಿಕೊಂಡಂತೆ ಇರುತ್ತವೆ.

(ನಾಯಕನ ಕಾರ್ಯವಿಶೇಷಗಳಿಂದ ಸಿದ್ಧ ವಾಗುವ ವ್ಯಾಪಾರವು ವ್ಯತ್ಸಿ. ಅದು ನಾಲ್ಕು ವಿಧ—ಕೈ ಶಿಕೀ, ನಾತ್ತವತೀ, ಆರಭಟೀ, ಭಾರತೀ. ಶ್ರೀಗಾರದಲ್ಲಿ ಕೈ ಶಿಕೀ, ವೀರದಲ್ಲಿ ಸಾತ್ತವತೀ, ರೌದ್ರ, ಭೀಭಾತ್ಸಗಳಲ್ಲಿ ಆರಭಟೀ ಮತ್ತು ಈ ಎಲ್ಲ ಎಡಿಗಳಲ್ಲಿಯೂ ಭಾರತೀವ್ಯತ್ಸಿಯಿರುತ್ತದೆ. ಕೈ ಶಿಕೀವ್ಯತ್ಸಿಗೆ ನಮ್ರ, ನಮ್ರಸ್ವಿಂಜ, ನಮ್ರಸ್ವೋಽಬ್ರಿ, ನಮ್ರಗಭ್ರ ಎಂಬ ನಾಲ್ಕು ಅಂಗಗಳು. ಪ್ರಿಯನನ್ನು ಅಥವಾ ಪ್ರಿಯಳನ್ನು ಪ್ರಸನ್ನಗೊಳಿಸುವ ಕುಶಲವಾದ ಕ್ರೀಡೆ ನಮ್ರ. ನೂತನ ಸವಾಗಮದಲ್ಲಿ ಉಂಟಾಗುವ ಆರಂಭದ ಸುಖ—ಕೊನೆಯ ಭಯ—‘ನಮ್ರಸ್ವಿಂಜ’. ಲೇಖನಾತ್ರ ಭಾವಗಳಿಂದ ಸ್ವಲ್ಪ ರಸಸೂಚನೆಯು ‘ನಮ್ರಸ್ವೋಽಬ್ರಿ.’ ಯಾವುದಾದರೂಂದು ಪ್ರಯೋಜನಕ್ಕಾಗಿ, ಗುಪ್ತನಾಗಿದ್ದ ನಾಯಕನು ಹೊರಬರುವುದು ‘ನಮ್ರಗಭ್ರ’.)

ಭಾಣದ ಲಕ್ಷ್ಯಾಳಿ

ಅಂ ಭಾಣದ ಲಕ್ಷ್ಯಾಳಿಗಳು

ಭಾಣಸ್ತು ಧೂತರ್ಚರಿತಂ ಸ್ವಾಸುಭೂತಂ ಪರೀಜಿವಾ |
 ಯತ್ಸೌರ್ಪಾವಣಯೇದೇಕೋ ನಿಪ್ರಣಃ ಹಂಡಿತೋವಿಟಿಃ ||೫||
 ಸಂಭೋಧನೋಽಕ್ತಿ ಪ್ರತ್ಯುಕ್ತೀ ಕುರ್ಯಾದಾಕಾಶಭಾಷಿತ್ಯಃ |
 ಸೂಜಯೇದ್ವೀರಶ್ರೀಂಗಾರ್ಥಾ ತಾಯರ್ಸಾಭಾಗ್ಯಸಂಸ್ತವ್ಯಃ ||೫೦||
 ಭೂಯಸಾಭಾರತೀವ್ಯತ್ಸರೀಕಾಂಕಂ ವಸ್ತುಕಲ್ಪಿತಂ |
 ಮುಖನಿವರಹಣೀಸಾಂಗೀಲಾಸ್ಯಾಂಗಾನಿ ದಶಾಪಿಜ | ||೫೧||

ತಾ—ಚೆತುರನೂ ಬುದ್ಧಿವಂತನೂ ಆದ ವಿಟಿನೊಬ್ಬನು ತನ್ನ ಸ್ವಂತದೆ ಅಥವಾ ಚೀರೊಬ್ಬರ ಧೂತರ್ಚರಿತ್ಯನ್ನು ವಣಿಸಿದರೆ ‘ಭಾಣ’ವಾಗುತ್ತದೆ. ಧೂತರೆಂದರೆ ಕಳ್ಳಿ ಜೂಜುಗಾರ ಮುಂತಾದವರು. ಇಲ್ಲಿ ಒಂದೇಪಾತ್ರ. ಸಂಭೋಧನೆ, ವಾತು ಮರುಮಾತುಗಳನ್ನು ಆಕಾಶಭಾಷಿತದ ಮೂಲಕ ಮಾಡತಕ್ಕೂದು. ಅಲ್ಲಿಯ ಏಕವಾತ್ರವು ಕಥಾನಾಯಕ, ಅಥವಾ ಚೀರೆಯ ವನ್ನೂ ಆಗಿರಬಹುದು. ತಾಯರ್ ಸಾಭಾಗ್ಯಗಳನ್ನು ಹೊಗಳುತ್ತ ವೀರ ಶ್ರೀಗಾರ

ರಸಗಳನ್ನು ಸೂಚಿಸತಕ್ಕದ್ದು. ಇಲ್ಲಿ ವಿಶೇಷವಾಗಿ ಭಾರತೀಯತೆ. ಒಂದೇ ಅಂಕ, ವಸ್ತು ಕಲ್ಪಿತ; ಅಂಗಸಮೀತವಾದ ಮುಖ ನಿರ್ವಹಣ ಸಂಧಿಗಳೂ ಮತ್ತು ಲಾಸ್ಯದ ಹತ್ತು ಅಂಗಗಳೂ ಇರತಕ್ಕದ್ದು. (ಪರವಾತ್ರಾಭಿನಯವೇ ಭಾಜದ ಮುಖ ಪ್ರತಿಷ್ಟ್ಯೆ. ಅವಕಾಶ ಕಡಿಮೆಯಾಗಿರುವುದರಿಂದ ರಸಗಳ ಸೂಚನೆ ಮಾತ್ರ ಇರುತ್ತದೆ.)

ಆ ಲಾಸ್ಯಂಗಗಳು ೧೦.

ಗೇಯಂ ಹದಂ ಸ್ಥಿತಂ ಶಾತ್ಯಂ ಆಸೀನಂ ಪ್ರಷ್ಣಗಂಡಿಕಾ ।

ಪ್ರಚ್ಯೇದಕಸ್ತಿಗೂಢಂಜ ಸ್ಯಂಧವಾಖ್ಯಂ ದ್ವಿಗೂಢಂಕಂ ॥ ೫೨ ॥

ಉತ್ತಮೋತ್ತಮಕಂ ಚೈವ ಉಕ್ತಪ್ರತ್ಯಕ್ತಮೇವ ಜ ।

ಲಾಸ್ಯೇ ದಶವಿಧಂಹ್ಯೇತದಂಗನಿದೇಕೀತಕಲ್ಪನಂ ॥ ೫೩ ॥

ತಾ—ಗೇಯಪದ, ಸ್ಥಿತಪಾತ್ಯ, ಆಸೀನಪಾತ್ಯ, ಪ್ರಷ್ಣಗಂಡಿಕಾ, ಪ್ರಚ್ಯೇದಕ, ತ್ರಿಗೂಢ, ಸ್ಯಂಧವ, ದ್ವಿಗೂಢ, ಉತ್ತಮೋತ್ತಮ, ಉಕ್ತಪ್ರತ್ಯಕ್ತ ಎಂಬುದಾಗಿ ಲಾಸ್ಯದಲ್ಲಿ ಹತ್ತು ಅಂಗಗಳು ಕಲ್ಪಿತವಾಗಿವೆ. (ಇವುಗಳ ಲಕ್ಷಣಗಳನ್ನು ಸಾಟ್ಯಶಾಸ್ತ್ರ ಮತ್ತು ಸಾಹಿಕ್ಯದರ್ಶಣದಲ್ಲಿ ನೋಡಬೇಕು.)

ಪ್ರಹಸನ ಲಕ್ಷಣ

ಇಂ ಪ್ರಹಸನ ಪ್ರಕಾರಗಳು

ತದ್ವತ್ತಾಪ್ರಹಸನಂ ತ್ರೇಧಾತುದ್ಧವೈಕೆತಸಂಕರ್ಯಃ ।

ತಾ—ಭಾಣದಂತೆಯೇ ಪ್ರಹಸನದಲ್ಲಿ, ಶುದ್ಧ, ವೈಕೃತ, ಸಂಕರ ಎಂದು ಮೂರು ವಿಧ. ವಸ್ತು, ಸಂಧಿ, ಸಂಧ್ಯಂಗ, ಲಾಸ್ಯ ಮೊದಲಾದವುಗಳಲ್ಲಿ ಪ್ರಹಸನವು ಭಾಜವನ್ನು ಹೊಲುತ್ತದೆ.

ಇಂ ತುದ್ಧಪ್ರಹಸನ ಲಕ್ಷಣ

ಸಾಂಡವಿಪ್ರಪ್ರಭೃತಿಜೇಟಜೇಟೀಸಮಾಕುಲಂ ॥ ೫೪ ॥

ಚೇಷ್ಟ್ಯಾತಂ ವೇಷಭಾಷಾಭಿಃ ತುದ್ಧಂ ಹಾಸ್ಯವಚೋಽನ್ವಿತಂ ।

ತಾ—ಪಾಶಿಂದಿಗಳು, ಭಾರ್ಯೆಗಳು, ಮುಂತಾದವರು, ಜೀಟ್, ಜೀಟ್ ಯರು ವಿಟರುಗಳಿಂದ ಕೂಡಿದ್ದು, ಅದಕ್ಕೆ ಹೊಂದುವ ನೇತ್ರ ಭಾನೆ ಜೀವೈ ಹಾಸ್ಯಕರವಾದ ಮಾತುಗಳಿಂದ ತುಂಬಿದ್ದರೆ ‘ಶುದ್ಧ’ (ಪಾಶಿಂದಿ—ಶಾಕ್ಯ ಸಿಗ್ರೆಂಥಕರೆಂಬ ಬೌದ್ಧ ಜ್ಯೋತಕುಲದ ಕವಟನನ್ಯಾಸಿಗಳು. ವಿಪ್ರರು—ಜಾತಿಯ ಹೆಸರಿನಲ್ಲಿ ಜೀವಿಸುವವರು ಆಥವಾ ತುಂಬ ಸರಳರು.)

ಖೆ ವಿಕೃತಸಂಕೀರ್ಣ ಪ್ರಹಸನಗಳು

ಕಾಮುಕಾದಿವಚೋಽನೇನ್ಯಃ ಷಂಘಕಂಜುಕತಾಪೇಸ್ಯಃ ॥ ಅಂ ॥
ವಿಕೃತಂ ಸಂಕರಾದ್ವಿಧಾಯ ಸಂಕೀರ್ಣಂ ಧೂತಸಂಕುಲಂ ।

ತಾ—ನವ್ಯಂಸಕರು, ಕಂಜುಕಿಗಳು, ತಾಪಸರು ಮುಂತಾದ ಪಾತ್ರಗಳು ಕಾಮುಕರೇ ಮುಂತಾದವರ ನೇತ್ರ ಭಾನೆಗಳ ಮೂಲಕ ವ್ಯವಹರಿಸಿದರೆ ಅದು ವಿಕೃತ ಪ್ರಹಸನ. ಧೂತಪಾತ್ರಗಳಿಂದ ಕೂಡಿ ಅದು ವೀರಿಯ ಅಂಗಗಳೊಡನೆ ಬೆರಿತರೆ ‘ಸಂಕೀರ್ಣ’

ಖೆ ಪ್ರಹಸನದಲ್ಲಿ ರಸ

ರಸಸ್ತ ಭೂಯಸಾಕಾರ್ಯಃ ಷಾಷ್ಟಿಧೋಹಾಸ್ಯ ಏವತು ॥ ಖೆ ॥

ತಾ—ಪ್ರಹಸನದಲ್ಲಿ ಆರು ವಿಧವಾದ ‘ಹಾಸ್ಯ’ವನ್ನೇ ವಿಶೇಷರಸ ವನಾ೦ಗಿ ಯೋಜಿಸತಕ್ಕುದ್ದು (ಇ ಸ್ತುತಿ—ಕಣ್ಣ ಅರಳಸುವುದು. ಇ ಹಸಿತ=ಸ್ವಲ್ಪ ಹಲ್ಲು ಕಾಳಿಸುವುದು. ಇ ವಿಹಸಿತ=ಮಧುರವಾದ ಧ್ವನಿ ಉಳ್ಳದ್ದು. ಇ ಉಪಹಸಿತ=ತಲೆಯ ಕಂಪನದಿಂದ ಕೂಡಿದ್ದು, ಇ ಆಪಹಸಿತ=ಕಣ್ಣಲ್ಲಿ ನೀರು ಬರುವುದು ಇ ಅತಿಹಸಿತ = ಅಂಗಗಳು ಕುಣಿಯುವುದು. ಇವು ಹಾಸ್ಯದ ಆರು ವಿಧಗಳು)

ಗೆ ಡಿಮುದ ಲಕ್ಷ್ಯಣ

ಡಿಮೇ ವಸ್ತುಪ್ರಸಿದ್ಧಂ ಸ್ಯಾತ್ ವೃತ್ತಯಃ ಕೈಶಿಕೀಂ ವಿನಾ ।
ನೇತಾರೋ ದೇವಗಂಧವರ್ಯಾ ರಕ್ಷೋ ಮಹೋರಗಾಃ ॥ಖೆ॥

ಭೂತಪ್ರೇತಪಿತಾಚಾದ್ಯಾ� ಹೋಡಶಾತ್ಮಂತಮುದ್ಧತಾಃ |
 ರಸ್ಯರಹಂಸ್ಯಶ್ರಂಗಾರ್ಯಃ ಷಟ್ವಿರ್ಜೀಪ್ತಿತಃ ಸಮನ್ವಿತಃ || ೫೮ ||
 ಮಾಯೇಂದ್ರಜಾಲಸಂಗ್ರಹವಕ್ಷೋಽಧೋದಾಷ್ಟಂತಾದಿ
 ಜೋಷಿತ್ವಃ |

ಚಂದ್ರಸೂಯೋಽಜರಾಗ್ನಿಶ್ಚ ನಾಯಯ್ಯೋರಾದ್ವೀರಸೇಂಗಿನಿ || ೫೯ ||
 ಚತುರಂಕಚತುಃಸಂಧಿನಿವಿರಮಶೋಽಧಿಮಃ ಸ್ತುತಃ |

ತಾ—ದಿಮದಲ್ಲಿ ವಸ್ತು ಪ್ರಸಿದ್ಧಃ ; ಕ್ಷೇತ್ರಿಕಿಯನ್ನು ಲಿದು ಇತರ ವ್ಯತ್ಯಿ
 ಗಳು ಇರಬೇಕು ; ದೇವತೆಗಳು, ಗಂಥರು, ಯಕ್ಷರು, ರಾಕ್ಷಸರು,
 ಮಹೋರಗರು, ಭೂತಗಳು, ಪ್ರೇತಗಳು, ಪಿತಾಚ ಮುಂತಾದವು. ಹೀಗೆ
 ಹದಿನಾರು ಉದ್ದತ್ತ ನಾಯಕರು. ಮಾಯೆ, ಇಂದ್ರಜಾಲ, ಯುದ್ಧ, ಕೋಪ
 ಮುಂತಾದ ವ್ಯಾಪಾರಗಳಿಂದಲೂ, ಸೂರ್ಯಗ್ರಹಣ ಚಂದ್ರಗ್ರಹಣಗಳಿಂದಲೂ
 ದಿಮವು ಕೂಡಿರುತ್ತದೆ. ಹಾಸ್ಯಶ್ರಂಗಾರಗಳನ್ನು ಬಿಟ್ಟು ಉಳಿದ ಆರು ರಸ
 ಗಳಿಂದಲೂ ದಿಮವು ಉಜ್ಜ್ವಲವಾಗಿರುತ್ತದೆ. ಆದರೆ ದಿಮದಲ್ಲಿ ನಾಯಾಗಿ
 ‘ರೋದ್ರ’ವೇ ಪ್ರಥಾನರಸವು. ಇಲ್ಲಿ ನಾಲ್ಕು ಅಂಗಗಳು, ವಿಮರ್ಶಾಸಂಧಿಯನ್ನು
 ಬಿಟ್ಟು ಉಳಿದ ನಾಲ್ಕು ಸಂಧಿಗಳು ಇರತಕ್ಕೂದ್ದು : (ದಿಮ ಎಂದರೆ ಸಂಘಾತ,
 ಪೆಟ್ಟೆ. ನಾಯಕ ಸಂಘಾತ ವ್ಯಾಪಾರವೇ ದಿಮ.) ಪ್ರಸ್ತಾವನೆ ಮುಂತಾದು
 ನಾಟಕದಂತೆಯೇ. ‘ತ್ರಿಪುರದಾಹಂ’ದ ವಸ್ತುವನ್ನು ಹೋಲುವ ಇತಿವ್ಯತ್ತಗಳು
 ದಿಮಕ್ಕೆ ಹೊಂದುತ್ತವೆಯೆಂದು ಭರತ ಮನ್ಮಿಯ ಮತ.

೪೦ ವ್ಯಾಯೋಗಲಕ್ಷಣ

ಖಾತೇತಿವ್ಯತ್ತೋ ವ್ಯಾಯೋಗಃ ಖಾತೋಡಧತನ—
 ರಾಕ್ರಯಃ || ೪೦ ||

ಹೀನೋಗಭಾವಿಮಶಾಭಾಷಂ ದೀಪಾಃ ಸ್ಯಾರ್ಥಿಮವದ್ರಸಾಃ |
 ಅಸ್ತಿತ್ವಿನಿಮಿತ್ತಸಂಗ್ರಹೋ ಜಾಮದಗ್ನಿಜಯೇಯಥಾ || ೫೧ ||

ವಿಕಾಧಾಚರಿತ್ಯಕಾರಕೋ ವ್ಯಾಯೋಗೋ ಬಹುಭಿನರ್ಭಃ : |

ತಾ—ವ್ಯಾಯೋಗವು ಪ್ರಶ್ನಾತ್ಮವಾದ ಕಥೆಯಿಂದ ಕೂಡಿರಬೇಕು. ಪ್ರಶ್ನಾತ್ಮನಾದ ಉದ್ದ ತಮನುಷ್ಯನನ್ನು ಆತ್ಮಯಿಸಿರತಕ್ಕದ್ದು. ಗಭ್ರ ಮತ್ತೆ ವಿವರ್ತನಾಂಧಿಗಳನ್ನು ಬಿಟ್ಟು ಉಳಿದ ನೂರು ಸಂಧಿಗಳಿಂದ ಕೂಡಿರಬೇಕು. ಡಿವುದಂತೆಯೇ ಹಾಸ್ಯಶೈಂಗಾರಗಳನ್ನು ಬಿಟ್ಟು ಉಳಿದ ಆರು ರಸಗಳಿಂದ ಉಜ್ಜ್ವಲವಾಗಿರಬೇಕು. ಪರಶುರಾಮವಿಜಯದಂತೆ ಸ್ತ್ರೀನಿಮಿತ್ತವಲ್ಲದೆ ಬೇರೆ ಕಾರಣಗಳಾಗಿ ನಡೆದ ಯುದ್ಧದ ದಿಂದ ಕೂಡಿರಬೇಕು. ಒಂದು ದಿನದೆ ಕಥೆ ಮತ್ತು ಕೇವಲ ಒಂದು ಅಂಕವಿರಬೇಕು. ಅಲ್ಲಿ ಅನೇಕ ಮನುಷ್ಯರು ಪಾತ್ರಗಳಾಗಿ ಇರತಕ್ಕದ್ದು. (ವ್ಯಾಯುಷ್ಯಂತೇ ಬಹುವಿಷಯಾದ ಅಸ್ತಿತ್ವದ ವ್ಯಾಯೋಗಃ ಅನೇಕಪುರಾಣಿಂದ ಯೋಜಿಸಲಾದದ್ದು.)

೪೯ ಸಮವಕಾರದ ಲಕ್ಷ್ಯಾಳ

ಕಾರ್ಯಾಂಸಮವಕಾರೀತಿ ಅವುಖಿಂನಾಟಿಕಾದಿವರ್ತಣೆ || ೪೯ ||

ಖ್ಯಾತಂ ದೇವಾಸುರಂ ವಸ್ತು ನಿರ್ವಿಚಮತಾಂಸ್ತಸಂಧಯಃ |

ವೃತ್ತಯೋ ಮಂದಕ್ಷೇತ್ರಿಕ್ಯೋ ನೇತಾರೋ ದೇವದಾನವಾಃ || ೫೦ ||

ದಾಪದಶೋದಾತ್ರವಿಖ್ಯಾತಾಃ ಘಲಂತೇಷಾಂ ಹೃಥಕ್ಷಪೃಥಕ್ಷ |

ಬಹುವಿರರಸಾಃ ಸರ್ವೇ ಯದ್ವದಂಭೋದಿವುಂಫನೇ || ೫೧ ||

ಅಂಕ್ಷಸ್ತಿಭಿಸ್ತಿಕಪಟಿಃ ತ್ರಿಕ್ಯಂಗಾರಸ್ತಿವಿದ್ರವಃ |

ದ್ವಿಸಂಧಿರಂಕಃ ಪ್ರಥಮಃ ಕಾರ್ಯೋದಾಪದಶನಾಲಿಕಃ || ೫೨ ||

ಚತುರ್ವಿಂನಾಲಿಂಬಂತ್ಯಾನಾಲಿಕಾಘಾಟಿಕಾದ್ವಯಂ |

ವಸ್ತುಸ್ವಭಾವದ್ವೈವಾರಿಕ್ತತಾಃಸ್ಯಃ ಕಪಟಾಸ್ತಯಃ || ೫೩ ||

ಸಗರೋಪರೋಧಯಾಧ್ಯೋ ವಾತಾಗಾಂತ್ಯಾದಿಕೆ ವಿದ್ರವಾಃ |

ಧರ್ಮಾಂಧರ್ಮಕಾಪ್ಯೇಃ ಶೈಂಗಾರೋ ನಾತ್ರಬಿಂದುಪ್ರವೇಶಕಾ || ೫೪ ||

ವೀಧ್ಯಂಗಾನಿಯಧಾಲಾಭಂ ಕುರ್ಯಾತ್ತ್ವಹಸನೇಯಧಾ |

ತಾ—ಸಮವಕಾರದಲ್ಲಿ ಕೂಡ ನಾಟಕ ಮೌದಲಾದವುಗಳಂತೆಯೇ ‘ಆಮುಖ’ವನ್ನು ಯೋಜಿಸತಕ್ಕದ್ದು. ಅದರಲ್ಲಿ ದೇವತೀಗಳಿಗೆ ಅಧವಾ ದೈತ್ಯರಿಗೆ

ಸಂಬಂಧಿಸಿದ ಪ್ರಖ್ಯಾತವಾದ ವಸ್ತು ಇರತಕ್ಕದ್ದು. ವಿಮರ್ಶವನ್ನು ತಿಂದು
ಇತರ ನಾಲ್ಕು ಸಂಧಿಗಳಿರಬೇಕು. ಕೈತೆಕಿಯನ್ನು ತಿಂದು ಇತರವೃತ್ತಿಗಳನ್ನು
ಯೋಜಿಸಬೇಕು. (ಪ್ರೀತಿಕೆವ್ಯತ್ಯಾಸ ಇರಬಹುದು.) ದೇವತೆಗಳು
ಅಥವಾ ದಾನವರು ನಾಯಕರು. ಉದಾತ್ಮರೂ ಪ್ರಖ್ಯಾತರೂ ಆದ ಅಂತಹ
ನಾಯಕರಲ್ಲಿ ಹನ್ನೆರಡು ಪ್ರಕಾರಗಳಿರುತ್ತವೆ. ಆ ಹನ್ನೆರಡು ಬಗೆಯ
ನಾಯಕರ ಫಲವೂ ಬೇರೆ ಬೇರೆಯಾಗಿರುತ್ತದೆ. ‘ಸಮುದ್ರಮಧನ’ ಕಥೆಯಲ್ಲಿ—
ರುವಂತೆ ಎಲಾ ಬಗೆಯ ನಾಯಕರಲ್ಲಿಯೂ ಬಹುವಾದ ವೀರ ರಸವಿರುತ್ತದೆ.
ಸಮವಕಾರದಲ್ಲಿ ಮೂರು ಅಂಕಗಳು ಇದ್ದು ಅವುಗಳಲ್ಲಿ ಮೂರು ಬಗೆಯ
ಕಪಟ, ಮೂರು ರೀತಿಯ ಶೃಂಗಾರ, ಮೂರು ಪ್ರಕಾರದ ವಿದ್ರುವ (ಗಲಭೆ)
ಇರಬೇಕು. ನೊಡಲನೇ ಅಂಕದಲ್ಲಿ ಎರಡು ಸಂಧಿಗಳನ್ನು ಹನ್ನೆರಡು ನಾಲಿಕಾ
ಕಾಲ ಪ್ರಮಾಣದಲ್ಲಿ ಯೋಜಿಸತಕ್ಕದ್ದು. ಎರಡು ಮತ್ತು ಮೂರನೇ ಅಂಕ
ಗಳು ಕ್ರಮವಾಗಿ ನಾಲ್ಕು ಮತ್ತು ಎರಡು ನಾಲಿಕಾಕಾಲಪ್ರಮಾಣವನ್ನು
ಹೊಂದಿರುತ್ತವೆ. ಒಂದು ನಾಲಿಕಾ ಎಂದರೆ ಎರಡು ಫೌಳಿಗೆ. (೧ ಫೌಳಿಗೆ—
ಅಳ ನಿವಿವ) ಸಮವಕಾರದಲ್ಲಿ ಮೂರು ಬಗೆಯಕಪಟ, ಇರತಕ್ಕದೆ ಒಂದು
ಹೆಳಿದೆಯಷ್ಟು. ಅವುಗಳು ವಸ್ತು ಸ್ವಭಾವದಿಂದ ಉಂಟಾದವು, ದೃವದಿಂದ
ಉಂಟಾದವು, ಶತ್ರುವಿನಿಂದ ಉಂಟಾದವು, ಹೀಗೆ ಮೂರು ಕಪಟಗಳಾಗುತ್ತವೆ.
ನಗರವನ್ನು ಮುತ್ತುವುದು, ಯುದ್ಧ, ಗಾಳಿ, ಬೆಂಕಿ ಇವುಗಳಿಂದ ಹುಟ್ಟಿದ
ಮೂರು ವಿದ್ರುವಗಳು, ಧರ್ಮ, ಅರ್ಥ, ಕಾಮ ಇವುಗಳಿಂದ ಮೂರು ಬಗೆಯ
ಶೃಂಗಾರಗಳು ಇರುತ್ತವೆ. ಸಮವಕಾರದಲ್ಲಿ ಬಿಂದು ಪ್ರವೇಶಕಗಳು ಇರುವುದಿಲ್ಲ,
ಪ್ರಹಸನದಂತೆಯೇ ಸಮವಕಾರದಲ್ಲಿಯೂ ಅವಶ್ಯಕತೆಗೆ ತಕ್ಕಂತೆ ವೀರಭ್ಯಂಗ-
ಗಳನ್ನು ಬಳಸಿಕೊಳ್ಳಬಹುದು.

(ಸಮವಕೆಯಂತೆ ಆರ್ಥಾ ಅಸ್ತಿನಿಷ್ಠಾ ಸಮವಕಾರಃ. ವಿಷಯಗಳು
ಎಲ್ಲಿ ಚದುರಿಕೊಂಡಿರುತ್ತವೆಯೋ ಅಂತಹ ರೂಪಕ.)

೨೨ ವೀರಧಿಯ ಲಕ್ಷ್ಯ—

ವೀರಿತುಕೈತಿಕೇವ್ಯತ್ವಾ ಸಂಧ್ಯಂಗಾಂಕೈಸ್ತುಭಾಣವತ್ ॥ ೬೮ ॥

ರಸಃ ಸೂಚ್ಯ ಸ್ತುತ್ಯಂ ಗಾರಃ ಪ್ರತೀದಪಿರಸಾಂತರಂ |

ಯುಕ್ತಾಪ್ರಸ್ತಾವನಾಖ್ಯಾತೈರಂಗೈರುದ್ಭಾತ್ಯಕಾದಿಭಿಃ || ೬೯ ||

ವವಂ ವೀಧಿಂ ವಿಧಾತವಾತ್ ದ್ವೈಕಪಾತ್ರಪ್ರಯೋಜಿತಾ |

ತಾ—ವೀಧಿಯು ಕೈಶಿಕೈವೈತಿಯಂದ ಪ್ರಯೋಜಿಕವಾಗಿರುತ್ತದೆ. ಇದರಲ್ಲಿ ಸಂಧಿ, ಸಂಧಿಯ ಅಂಗಗಳು, ಹಾಗೂ ಅಂಕಗಳು ಭಾಣದಂತೆಯೇ ಇರುತ್ತವೆ. ವೀಧಿಯಲ್ಲಿ ಸೂಚಿಸಿತಕ್ಕೆ ರಸವು ತ್ಯಂಗಾರೆ, ಉಳಿದರಸಗಳನ್ನು ಅಂಗವಾಗಿ ಒಳಗೊಂಡಿರುತ್ತದ್ದು. ವೀಧಿಯು ಪ್ರಸ್ತಾವನಾ ಮತ್ತು ಉದ್ಭಾತ್ಯಕ ಮುಂತಾದ ವೀಧಿಯ ಅಂಗಗಳಿಂದ ಕೂಡಿರತಕ್ಕೆದ್ದು. ಹೀಗೆ ಒಂದು ಅಥವಾ ಎರಡು ಪಾತ್ರಗಳಿಂದ ವೀಧಿಯನ್ನು ಯೋಜಿಸಬೇಕು. (ವೀಧಿ=ಮಾರ್ಗ ಅಥವಾ ಸಾಲು, ಅಂಗಗಳ ಸಾಲು ಇಲ್ಲಿರುವುದರಿಂದ ಈ ಹೆಸರು.)

೬೯ ಉತ್ಸೃಷ್ಟಿಕಾಂಕೆಲಕ್ಷಣ—

ಉತ್ಸೃಷ್ಟಿಕಾಂಕೆ ಪ್ರಖ್ಯಾತಂ ವೃತ್ತಂ ಬುದ್ಧಾತ್ಯ
ಪ್ರಪಂಚಯೇತ್ || ೭೦ ||

ರಸಸ್ತುಕೆರುಣಃ ಸಾಫಿಯಾ ನೇತಾರಃ ಪ್ರಾಕೃತಾ ನರಾಃ |

ಭಾಣವತ್ ಸಂಧಿವೃತ್ಯಂಗೈಯುಂತ್ರಾತ್ಯಂ
ವಾಚಾ ಯುದ್ಧಂ ವಿಧಾತವ್ಯಂ ತಥಾ ಜಯಪರಾಜಯಾ |

ತಾ—ಉತ್ಸೃಷ್ಟಿಕಾಂಕೆಲಲ್ಲಿ ಪ್ರಖ್ಯಾತವಾದ ಇತಿವೃತ್ತವನ್ನು ಕೆವಿಯು ಬುದಿ ಪೂರ್ವಕವಾಗಿ ವಿಸ್ತೃತಿಸಬೇಕು. ಅದರಲ್ಲಿ ಸಾಯಿಯಾದ ರಸವೇ ಕರುಣ. ಸಾಮಾನ್ಯಜನರು ನಾಯಕರು, ಸಂಧಿ, ವೃತ್ತಿ, ಭಾಣದಂತೆಯೇ ಇರತಕ್ಕೆದ್ದು. ಇದು ಸ್ತೋತ್ರಯರ ದುಃಖಗಳಿಂದಲೂ ವಾಗ್ಯದ ದಿಂದಲೂ ಕೂಡಿರೆಬೇಕು. ಮತ್ತು ವಾಗ್ಯದ ದಿಂದಲೇ ಜಯಪರಾಜಯಗಳನ್ನು ತೋರಿಸಬೇಕು.

(ನಾಟಕಾದಿರೂಪಕರ್ಕಳ ವಿಭಾಗಕ್ಕೂ ಅಂತ ಎಂಬ ಹೆಸರು ಇರುವುದರಿಂದ ಎರಡರಲ್ಲಿಯೂ ಭೇದವನ್ನು ತೋರಿಸುವುದಕ್ಕಾಗಿ, ‘ಅಂತ’ ಎಂದು ಕರೆಯದೆ ‘ಉತ್ಸೃಷ್ಟಿಕಾಂಕೆ’ ಎಂದು ಕರೆದಿದೆ. ಅದರೂ ‘ಅಂತ’ ಎಂಬ ಹೆಸರೂ ಬಳಕೆಯಲ್ಲಿದೆ.)

ಈ ಈಹಾಮೃಗ—

ಮಿಶ್ರಮಿರಾಹಾಮೃಗೇ ವೃತ್ತಂ ಚತುರಂಕಂ ತ್ರಿಸಂಧಿಮಂತಾ || ೨೭ ||

ನರದಿನಾಂವನಿಯಮಾನಾಂಯುಕೆಪ್ರತಿನಾಯಕಾ |

ಖ್ಯಾತ್ರಾ ಧೀರೋಽದ್ದ ತಾವಂತೋ ವಿಪರ್ಯಾಸಾದ

ಯುಕ್ತಕೃತ್ತಾ || ೨೯ ||

ದಿವ್ಯಸ್ತಿಯಮನಿಜ್ಞಂತಿಽಮಹಂಕಾರಾದಿನೇಜ್ಞತಃ |

ತ್ವಂಗಾರಾಭಾಸಮಪ್ಯಸ್ಯಚಿಂಚಿತ್ತಾ ಕಿಂಚಿತ್ತಾ

ಪ್ರದರ್ಶಯೇತ್ತಾ || ೩೦ ||

ಸಂರಂಭಂ ಪರಮಾನಿಂಯ ಯುದ್ಧಂ ನಾಂಜಾನ್ನಿವಾರಯೇತ್ತಾ |

ವಧಪಾತ್ರಪ್ಯಸ್ಯ ಕುರ್ವಿತ ವಧಂ ಸ್ವೇವ ಮಹಾತ್ಮನಃ || ೩೧ ||

ತಾ—ಈಹಾಮೃಗದಲ್ಲಿ ಇತಿವೃತ್ತವು ಮಿಶ್ರವಾಗಿರುತ್ತದೆ. ಅದರಲ್ಲಿ ನಾಲ್ಕು ಅಂಕಗಳು ಮತ್ತು ಮೂರು ಸಂಧಿಗಳು. ಮನುಷ್ಯ ಮತ್ತು ದೇವತೆಯು ಅನಿಯಮದಿಂದ ನಾಯಕ ಪ್ರತಿನಾಯಕರಾಗಿರುತ್ತಾರೆ. (ಇಬ್ಬರಲ್ಲಿ ಯಾರಾ ದರೂ ನಾಯಕನ್ನಿಂಬಾಯಕರಾಗಬಹುದು.) ಇವರಿಬ್ಬರೂ ಖ್ಯಾತರೂ ಧೀರೋಽದ್ದ ತರೂ ಆಗಿರಬೇಕು. ಅವರಲ್ಲಿ ಪ್ರತಿನಾಯಕನು ಭೂರಂತಿಯಿಂದ ಯುಕ್ತವಲ್ಲಿದ್ದನ್ನು ಮಾಡುತ್ತಾನೆ. ಇಛ್ಯೆಯಿಲ್ಲದ ದಿವ್ಯಸ್ತಿಯೊಬ್ಬಳನ್ನು ಅಪಹರಿಸಿಕೊಂಡು ಹೊಗಲು ಮಾಡುವ ಪ್ರಯತ್ನದಲ್ಲಿ ಬರುವ ಶ್ರಂಗಾರಾಭಾಸವನ್ನು ಇಲ್ಲಿ ಅಲ್ಲ ಸ್ವಲ್ಪ ತೋರಿಸಿಕ್ಕುದ್ದು. ವೈರ, ಕೌರಿಧಗಳನ್ನು ಹೇಚಾಗಿ ತೋರಿದ್ದರೂ, ಅಂತ್ಯದಲ್ಲಿ ಯಾವುದಾದರೂಂದು ನೀಪದಿಂದ ಯುದ್ಧವನ್ನು ನಿವಾರಿಸತಕ್ಕುದ್ದು. ವಧಿಯಾಗುವಂತಿದ್ದರೂ ಮಹಾತ್ಮನಾದ ನಾಯಕನೇ ವಧೆಯನ್ನು ಈಹಾಮೃಗದಲ್ಲಿ ಯೋಜಿಸಬಾರದು.

(ಮೃಗ ಅಂದರೆ ಜಿಂಕೆಯಂತೆ ಅಲಭ್ಯಾಂತಾದ ನಾಯಿಕೆಗಾಗಿ ಇಲ್ಲಿ ಅಭಿಲಾಷೆಯು ವರ್ಣಿತವಾಗುವುದರಿಂದ ಇದಕ್ಕೆ ‘ಈಹಾಮೃಗ’ ಎಂದು ಹೆಸರು. ಖ್ಯಾತ ಅಥವಾ ಆಖ್ಯಾತವಾದ ಯಾವ ವೃತ್ತವಾದರೂ ಅಗಬಹುದು. ಪ್ರತಿನಾಯಕನು ಕೇವಲ ಭೂರಂತಿಯಿಂದ ಕೆಡುಕು ಮಾಡುತ್ತಾನೆ.)

ಈ ಉಪಸಂಹಾರ—

ಇತ್ಯೋಂ ವಿಚಿಂತ್ಯೈ ದಕರೂಪಕಲಷ್ಟ್ಯಮಾಗ್ರಂ
ಅಲ್ಲೋಕ್ಯ ವಸ್ತು ಪರಿಭಾವ್ಯಕಥಾಪ್ರಬಂಧಾನಾ ।
ಕುಯಾಂದಯುತ್ವವದಲಂಕೃತಿಭಿಃ ಪ್ರಬಂಧಂ
ವಾಕ್ಯರುದಾರಮಧುರ್ಯಃ ಸ್ವಾರ್ಪಿಮಂದವ್ಯತ್ಯಃ ॥ ೨೯ ॥

ತಾ—ಹೀಗೆ ದಶರೂಪಕದಲಕ್ಷಣ ಮಾಗ್ರಂಗಳನ್ನು ಜೆನಾಗ್ನಿ ಪರಿತೀರಿಸಿ,
ಆರಿಸಿಕೊಳ್ಳುವ ವಸ್ತುವನ್ನು ಮತ್ತು ಪ್ರಸಿದ್ಧರಾದ ಹಿಂದಿನ ಕವಿಗಳ ಪ್ರಬಂಧ-
ಗಳನ್ನೂ ಗಮನಿಸಿ, ಪ್ರಯತ್ನವಿಲ್ಲದೆ ಬಂದ ಆಲಂಕಾರಗಳಿಂದಲೂ, ಉದಾರವೂ
ಮಧುರವೂ ಆದ ಮಾತುಗಳಿಂದಲೂ, ಸ್ವಷಟ್ಪೂ ಸಾವಧಾನವೂ ಆದ
ಭಂದಸ್ಸುಗಳಿಂದಲೂ, ರೂಪಕಗಳನ್ನು ರಚಿಸತಕ್ಕದ್ದು.

ಇಲ್ಲಿಗೆ ದಶರೂಪಕದಲ್ಲಿ
ಮೂರನೇಯ ಪ್ರಕಾಶವು ಮುಗಿಯಿತು.

ಪರಿಶಿಷ್ಟೆ ೧

ದಶರಥಪಕ්ಷಾರ

(ಇ, ಇ ಪ್ರಕಾಶಗಳು)

ಜನರಿಗೆ ಸನ್ಯಾಸದಲ್ಲಿ ಪ್ರವೃತ್ತಿಯನ್ನು ಅಂಟುಮಾಡಿ ಇಹದಲ್ಲಿಯೂ ಪರದಲ್ಲಿಯೂ ನಿರತಿಶಯವಾದ ಆನಂದವನ್ನು ಅಂಟು ಮಾಡಲು ವೇದ, ಪುರಾಣ-ಶಾಸ್ತ್ರ, ಕಾವ್ಯಗಳು ಪ್ರವೃತ್ತವಾಗಿವೆ. ಆದರೆ ವೇದೋಪದೇಶವು ಪ್ರಭುವಿನ ಆಚ್ಚೆಯಂತೆ ಇರಬಹುದಿದೆ. ‘ಇದನ್ನು ಮಾಡು, ಮಾಡದಿದ್ದರೆ ಇಂತಹ ತೊಂದರೆಯಾಗುತ್ತದೆ.’ ಎಂದು ವೇದವು ವಿಧಿಸಿವೇಧಗಳನ್ನು ಶಬ್ದಪ್ರಧಾನವಾಗಿ ರಾಜಾಜ್ಞ ಯಂತೆ ತಿಳಿಸುತ್ತದೆ. ಜನರಿಗೆ ಭಯದಿಂದ ಅದರ ಉಪದೇಶದಲ್ಲಿ ಪ್ರವೃತ್ತಿ ಹುಟ್ಟಲು ನಾಧ್ಯ. ಪುರಾಣಾದಿಗಳು ಮಿಶ್ರನಂತೆ ‘ಇದನ್ನು ಮಾಡು, ಈ ಕೆಲಸ ಮಾಡಿದವರಿಗೆ ಇಂತಹ ಫಲವುಂಟಾಗಿದೆ. ಹೀಗೆ ಮಾಡದವರಿಗೆ ಇಂತಹ ತೊಂದರೆಯಾಯಿತು’ ಎಂದು ಆಖ್ಯಾನ, ಉಪಾಖ್ಯಾನಗಳ ಮೂಲಕ ಅರ್ಥಪ್ರಧಾನವಾಗಿ ಚೋಧಿಸಿ ಜನರನ್ನು ಸನ್ಯಾಸದಲ್ಲಿ ನಡೆಯುವಂತೆ ಮಾಡುತ್ತಿದೆ. ಕಾವ್ಯಲಕ್ಷ್ಯಯಾದರೋ ಸುಂದರಿಯಾದ ಪ್ರಿಯಳಾದ ಕಾಂತೆಯಂತೆ. ಅವಳು ಶಬ್ದ ಮತ್ತು ವಾಚ್ಯಾರ್ಥಗಳಿಗಿಂತಲೂ, ಚೇರೆಯಾದ ಧ್ವನಿಯ ಮೂಲಕ ರಸಾಸ್ವಾದವನ್ನು ಅಂಟು ಮಾಡಿ ಜನರನ್ನು ಆಕರ್ಷಿಸಿ ಆನಂದವನ್ನು ಅಂಟು ಮಾಡಿ ಸನ್ಯಾಸದಲ್ಲಿ ನಡೆಯುವಂತೆ ಪ್ರೇರಿಸುತ್ತಾಳೆ.

ಯದ್ವೇದಾತ್ ಪ್ರಭುಸಮ್ಮಿತಾದಧಿಗತಂ ಶಬ್ದಪ್ರಧಾನಾಚ್ಚಿರಂ
ಯಂಕ್ಷಾಧ್ಯಪ್ರವಣಾತ್ ಪುರಾಣವಚನಾದಿಪ್ಯಂ ಸುಹೃತ್ಸಂಮಿತಾತ್ |
ಕಾಂತಾಸಂಮಿತಯಾ ಯಯಾ ಸರಸತಾಮಾಪಾದ್ಯ ಕಾವ್ಯತ್ರಿಯಾ
ಕರ್ತರ್ವೇ ಕುರುಕೀ ಬುಧೋ ವಿರಚಿತಸ್ತಸ್ಯೈಸ್ಯೈಪ್ರಹಾಂಕುಮರಹೇ ||

ವಿದ್ಯಾನಾಥ ವಿರಚಿತವಾದ ಪ್ರತಾಪರುದ್ರೀಯದ ಈ ತ್ವಿಲ್ಲಿ ಏಕನ್ನ ಮೇಲಿನ ಅರ್ಥವನ್ನು ವಿಶದಗೊಳಿಸುತ್ತದೆ.

‘ದೋಷವಿಲ್ಲದ, ಗುಣಾಲಂಕಾರ ಸಹಿತವಾದ ಶಬ್ದಾರ್ಥಗಳು ಕಾವ್ಯ’ ವಂದು ಕಾವ್ಯಪ್ರಕಾಶಕಾರರಾದ ಮನುಟ್ಟಿರಮತ. ಪಂಡಿತರಾಜ ಜಗನ್ನಾಥನು ರಸಗಂಗಾಧರ ಗ್ರಂಥದಲ್ಲಿ—‘ರಮಣೀಯಾರ್ಥ ಪ್ರತಿಪಾದಕಶಬ್ದ’ವೇ ಕಾವ್ಯ ವೆಂದಿರುತ್ತಾನೆ. ಕಾವ್ಯವು ಶ್ರವ್ಯ, ದೃಶ್ಯ ಎಂದು ಎದಡು ವಿಧ. ಕಿವಿಯಿಂದ ಕೇಳಿದಾಗ ಆನಂದವನ್ನುಂಟು ಮಾಡುವುದು ಶ್ರವ್ಯಕಾವ್ಯ. ಶ್ರವ್ಯಕಾವ್ಯವು ಹದ್ಯ, ಗದ್ಯ, ಉಭಯರೂಪವೆಂದು ಮೂರು ವಿಧವಾಗಿದೆ. ರಘುವಂಶಾದಿಗಳು ಹದ್ಯಕಾವ್ಯಗಳು. ಕಾದಂಬರೀ ಹರ್ಷಚರಿತ ಮುಂತಾದುವು ಗದ್ಯಕಾವ್ಯಗಳು. ಗದ್ಯಹದ್ಯಮಯವಾದ ಕಾವ್ಯವು ಚಂಪ್ರಾ ಕಾವ್ಯವು. ಚಂಪ್ರಾರಾಮಾಯಣ ಮುಂತಾದುವು. ಇಂತಹ ಕಾವ್ಯಗಳಲ್ಲಿ ಲೋಕೋತ್ತರಗುಣಾಲಿಯಾದ ನಾಯಕನನ್ನು ವರ್ಣಿಸಬೇಕು. ನಾಟಕಾದಿರೂಪಕರ್ಗಳೇ ದೃಶ್ಯಕಾವ್ಯವಾಗಿ ರುತ್ತವೇ.

ಧೀರೋದಾತ್ರ, ಧೀರೋಧ್ವತ, ಧೀರಲಲಿತ ಮತ್ತು ಧೀರಶಾಂತ ಎಂದು ನಾಯಕರು ನಾಲ್ಕು ವಿಧ. ರಾಮಾದಿಗಳು ಧೀರೋದಾತ್ರ ನಾಯಕರು. ಅಶ್ವತಾಧನು, ದುಯೋಧನ, ಇಂದ್ರಜಿತ್ ಮುಂತಾದವರು ಧೀರೋಧ್ವತರು. ವತ್ತರಾಜ ಮುಂತಾದವರು ಧೀರಲಲಿತರು. ಮಾಧವ, ಚಾರುದತ್ತ ಮುಂತಾದವರು ಧೀರಶಾಂತರು. ಶೃಂಗಾರರಸಾನುಗಣವಾಗಿ, ಅನುಕೂಲ, ದಷ್ಟಿಣ, ಧೃಷ್ಟ, ಶರ ಎಂದು ನಾಯಕರು ನಾಲ್ಕು ವಿಧವಾಗಿರುತ್ತಾರೆ. ಈ ನಾಯಕರಿಗೆ ಪೀಠಮರ್ದ, ವಿಟ, ಜೀಟ, ವಿದೂಷಕರು ಸಹಾಯಕರು. ನಾಯಕನ್ನಿಗಿಂತ ಸ್ವಲ್ಪ ಕಿಡಿಮೆಯಾದವನು ಪೀಠಮರ್ದ. ರಾಮನಿಗೆ ಸುಗ್ರೀವನು ಪೀಠಮರ್ದನಾಗಿರುತ್ತಾನೆ. ಸ್ವಸ್ತೀ, ಪರಸ್ತೀ, ಸಾಧಾರಣಸ್ತೀ ಎಂದು ನಾಯಿಕೆಯು ಮೂರು ವಿಧ. ಅದರಲ್ಲಿ ಸ್ವಸ್ತೀ (ಸ್ವಿಯಾ) ನಾಯಿಕೆಯು ಮುಗಾಢಿ, ಮಧ್ಯಾಢಿ, ಪ್ರೀಧಾ ಎಂಬುದಾಗಿ ಮೂರು ವಿಧ. ಕನ್ನಾಯಿ ಅಥವಾ ವಿವಾಹಿತಳಾದವರಿಗೆ ಪರಸ್ತೀ. ವಿವಾಹಿತಳಾದ ಪರಸ್ತೀ ವಿವಯಕ ಶೃಂಗಾರ ರಸವನ್ನು ಪ್ರಧಾನರಸದಲ್ಲಿ ವರ್ಣಿಸಬಾರದು. ವೇತ್ಯಿಯು ಸಾಧಾರಣ ಸ್ತೀ ಯಾಗಿರುತ್ತಾಳೆ. ಸಾಪ್ತಿಧೀನ ಪತಿಕಾ, ವಾಸಕಸಜ್ಜಾ, ವಿರಹೋತ್ತಂತಿತಾ, ಖಂಡಿತಾ, ಕಲಹಾಂತರಿತಾ, ವಿಪ್ರಲಭಾಢಿ, ಪೂರ್ಣಿತ ಭತ್ತ್ವಕಾ, ಅಭಿಸಾರಿಕಾ ಎಂಬುದಾಗಿ ಶೃಂಗಾರ ನಾಯಿಕೆಯರು ಎಂಟು ವಿಧವಾಗಿರುತ್ತಾರೆ. ಪತಿಯು

ಸಮಾಪದಲ್ಲಿ, ಸ್ವಾಧೀನವಾಗಿ ಇರುವವರು ಸ್ವಾಧೀನ ಭಕ್ತ್ಯಕೆಯು. ಪ್ರಿಯನು ಬರುವನೆಂಬು ಆಲಂಕರಿಸಿಕೊಳ್ಳುತ್ತಿ ರುವವರು ವಾಸರೆ ಸಜ್ಜಿ ಕೆ, ಆಪರಾಧಿಯಲ್ಲಿ ದಿದ್ದರೂ ಪ್ರಿಯನು ತಡವಾಡುತ್ತಿದ್ದರೆ ಉತ್ತೋಂಳಿತಳಾದವರು ವಿರುಹೋತ್ತೋಂಳಿತೆಯು, ಪಕಿಯು ಇತರ ನಾಯಿಕೆಯ ಸಹವಾಸ ಮಾಡಿದ್ದಾನೆಂದು ತಿಳಿದು ಅಷ್ಟಾಯಿಯಿಂದ ಕೂಡಿದವರು ಖಂಡಿತ. ನಾಯಕನು ಆಪರಾಧ ಮಾಡಿದಾಗ ಕೋಪದಿಂದ ಅವನನ್ನು ತರಸ್ಯಾರಿಸಿ, ಅನಂತರ ಹಣ್ಣಾತ್ಮಾಪ ಪಡುವವರು ಕಲಹಾಂತರಿತಾ, ತಿಳಿಸಿದ ಸಮಯದಲ್ಲಿ ಪತಿಯು ಬಾರದಿದ್ದಾಗ ಅವಮಾನಿತಳಾದವರು ವಿಪ್ರಲಭ್ಯಾಯು, ಪ್ರಿಯನು ಕಾರ್ಯಾಂತರದಿಂದ ದೂರ ದೇಶದಲ್ಲಿದ್ದಾಗ ವಿರಹಿಣಿಯಾದ ನಾಯಿಕೆಯು ವೈರ್ಣಿತ ಭಕ್ತ್ಯಕೆ, ಪ್ರಿಯನೆ ಬಳಿಗೆ ದೂತಿಯನ್ನು ಕಳುಹಿಸುವವರು ಅಥವಾ ತಾನೇ ಪ್ರಿಯನ ಬಳಿಗೆ ಹೋಗುವವರು ಅಭಿಸಾರಿಕೆ, ದೂತಿ, ದಾಸಿ, ಸಖೀ, ಆಗಸಗಿತ್ತಿ, ದಾದಿಯ ಮುಗಳು ಮುಂತಾದವರು ಸಹಾಯಕರು.

ಕೆವಿಯು ಚೆಚಿತ್ತೆವನ್ನು ರಿತು ಇಂತಹ ನಾಯಕ, ನಾಯಿಕೆ, ಮುಂತಾದವರನ್ನು ಆರಿಸಿ ಉತ್ತಮವರ್ಣನೆಗಳ ಮೂಲಕವಾಗಿ ಕಥೆಯನ್ನು ಮುಂದು ಪರಿಸಬೀಕು. ಇಂತಹ ಕಾವ್ಯವು ವೈಂಗಾಂಧ್ರ ಪ್ರಧಾನವಾಗಿದ್ದರೆ ಆ ಕಾವ್ಯವು ಉತ್ತಮ (ಧ್ವನಿಕಾವ್ಯ)ವೆಂದೂ, ವೈಂಗಾಂಧ್ರವು ಆಪ್ರಧಾನವಾಗಿದ್ದರೆ ಅದು ಮಧ್ಯಮಕಾವ್ಯ (ಗುಣೀಭೂತ ವೈಂಗ್ರೀ)ವೆಂದೂ, ವೈಂಗಾಂಧ್ರವು ಅತ್ಯಂತ ಆಪ್ರಧಾನವಾಗಿದ್ದು ಶಬ್ದಾಧ್ರ ಚಮತ್ವಾರವೇ ಹೆಚ್ಚಿಗೆದ್ದರೆ ಅಥಮಕಾವ್ಯ (ಚಿತ್ರ)ವೆಂದೂ ಹೇಳುತ್ತಾರೆ. ಕಾವ್ಯವನ್ನು ಸಾಮಾನ್ಯವಾಗಿ ಮಹಾಕಾವ್ಯ ಮತ್ತು ಖಂಡಕಾವ್ಯವೆಂದು ಎರಡು ವಿಧವಾಗಿ ವಿಂಗಡಿಸುತ್ತಾರೆ. ನಗರ, ಸಮೀದ್ರು, ಪರ್ವತ, ಮುತ್ತು, ಚಂದ್ರ, ಸೂರ್ಯ, ಉದ್ಯಾನಸ್ತ್ರೀಜೆ, ಜಲಕೀಜೆ, ಮಧುಷಾನ, ರತ್ನೀಕ್ಷವ, ವಿರಹ, ವಿವಾಹ, ಪುತ್ರೀತ್ವತ್ತಿ, ಮಂತ್ರಾಲೋಚನೆ, ಮೃತ, ಪ್ರಯಾಣ, ಯಿಂದ್ರ, ನಾಯಕನ್ನು ಆಭ್ಯಾಸದಯ ಈ 18ನ್ನು ವಣಿಸಿ. ದರೆ ಅದು ಮಹಾಕಾವ್ಯವಾಗುತ್ತದೆ. ಉದಾ—ರಘುವಂಶಾದಿಗಳು. ಕೆಲವರು ಈ ಹಡಿನೆಂಟರಲ್ಲಿ ಕೆಲವನ್ನು ಬಿಟ್ಟರೂ ನೂರ್ಬಿಯಿಲ್ಲವೆನ್ನುತ್ತಾರೆ. ಮೇಷ

సందేశ ముంతాదువుగళు ఖండకావ్యగళు. రసప్రధానవాగిద్దు అభిసంయితోగ్యవాగిద్ద రే ఆదు నాటకవేనిసుత్తదే.

విభావ, అనుభావ, సాత్మిపక భావ, వ్యభిచారి భావగళ మూలక అనుభవచ్చే యోగ్యవాగి వాడలుతున సాయిభావవే 'రస' ఎందు హేళల్పుడుత్తదే. సామాజికర హృదయదల్లిరువ రసద పూవాఫవస్తి యన్నే సాధియిభావవేందు హేళుత్తరే. ఆక్షీ మత్త అన్నగళిరువ వ్యత్యాసవన్నే సాధియిభావ మత్త రసగళిగి హేళబహుదు. విభావపు ఆల్భిబన్విభావ మత్త ఉద్దీపనవిభావవేందు ఎరడు విధవాగిదే. నాయక నాయికా ముంతాదవరు ఆలంబన విభావ, జండొరదయ ముంతాదు ఉద్దీపన విభావ; హృదయద భావవన్ను, కుచ్ఛిన కుణిత, కడిగణి న నోటి ముంతాదువుగళింద తిలిసువుదే అనుభావ, సాధియిభావగళ సుతలూ ఉంటాగువ నివేద (ఒందు రీతియ ఉదా సిఫార్షి) ముంతాదువుగళు 33 వ్యభిచారిభావగళిందూ హేళల్పుడుత్తవే. సముద్రద నీరు ఒందే రీతి ఇద్దరూ ఆల్లి ఏళువ ఆలీగళంతి ఇవు ఇరుత్తవే. వశ్రద పూవావస్తి యాద దారగళ సన్నివేశదంతి ఇరువ సాధియిభావపు మేలి హేళిద ఆలంబన, ఉద్దీపనవిభావాదిగళింద పరిశోషించు రసభావవన్ను జొందుత్తదే. ఈరసానుభవపు 'పుహ్యానందసమాన'వాగిరుత్తదే. పానకదల్లి అనేక వస్తుగళు సేరి ద్విరూ ఆవు ప్రత్యేకవాగి తోరిదే ఒందు విలశేషవాద రూజియన్ను కొడువంతి రసపూ ఒందు రీతియ వితిష్టవాద అఖండానందానుభవ రూపవాగిరుత్తదే.

తృంగార, కాస్య, కరుణ, రౌద్ర, మీర, భయానక, బీభత్సు, అయుత, శాంత ఎందు రసగళు ఒంభత్తు. రతి, కాస, తోఱేక, కొర్చిథ, శుత్వాక, భయ, జుగుప్పు, విస్తృతు, శేమ ఈ ఒంభత్తు మేలి హేళిద ఒంభత్తు రసగళ సాధియిభావగళు. అయోగ్, విప్రయోగ్, సంభేదోగ్ వేందు తృంగార రసపు మూరు విధ. ఏచచిత్తరాద నాయిక నాయికే

ಯರು ಸೇರದೇ ಇರುವುದು ಆಯೋಗ, ಒಂದು ಬಾರಿ ಸಮಾಗಮವಾಗಿ ಅವರು ಚೀರೆಯಾದರೆ ವಿಪ್ರಯೋಗ, ನಾಯಕ ನಾಯಿಕೆಯರು ಪರಸ್ಪರ ಸೇರಿದ್ದಾಗ ಉಂಟಾಗುವ ದರ್ಶನ ಆಲಿಂಗನ ಮುಂತಾಡುದು ಸಂಭೋಗ ಶೃಂಗಾರ ಎನ್ನು ಸಿಕ್ಕೊಳ್ಳುತ್ತದೆ. ಈ ದರ್ಶನಾದಿಗಳಲ್ಲಿರುವ ಇಚ್ಛಾ ವಿಶೇಷವೇ ರತ್ನಿಯ. ವಿಕ್ಷ್ಯತ ವಾದ ಅಂಗ, ಮಾತ್ರ, ವೇಷಗಳಿಂದ ಉಂಟಾಗುವ ಮನೋವಿಕಾರವೇ ಹಾಸ. ಇದು ಕಾಸ್ಯರಸಕ್ಕೆ ಸಾಧ್ಯಯಿಭಾವ. ಇಷ್ಟಜನರ ವಿಯೋಗಾದಿಗಳಿಂದ ಉಂಟಾದ ದೂಃಖನುಭವವೇ ತೋರುತ್ತವು. ಇದು ಕರುಣರಸದ ಸಾಧ್ಯಯಿಭಾವ. ಶತ್ರುವಿನ ಅಪರಾಧದಿಂದ ಉಂಟಾದ ಮನಸ್ಸಿನ ಪ್ರಪ್ರಜ್ಞಲನಾವಸ್ಥೆಯೇ ಕೊಂಡುಇಂದ ಇದು ರೋದ್ರುರಸಕ್ಕೆ ಸಾಧ್ಯಯಿಭಾವ, ಅಸಾಧಾರಣವಾದ ಕಾರ್ಯಗಳಲ್ಲಿ ಸಿಕ್ಕಿರ ವಾದ ಪ್ರಯತ್ನದ ಅವಸ್ಥೆಯೇ ಉತ್ಸಾಹ, ಇದು ವೀರರಸಕ್ಕೆ ಸಾಧ್ಯಯಿಭಾವ, ಭಯಂಕರವಾದ ವಸ್ತುವಿನ ದರ್ಶನ ಶ್ರವಣಾದಿಗಳಿಂದ ಉಂಟಾದ ಅನಿಷ್ಟಾ-ಶಂಕೆಗೆ ಭಯವನೆಂದು ಹೇಸರು, ಇದು ಭಯಾನಕರಸಕ್ಕೆ ಸಾಧ್ಯಯಿಭಾವ. ರಕ್ತ, ವಾಂತಿ ಮುಂತಾದ ಪಥಾರ್ಥಗಳ ದರ್ಶನ ಶ್ರವಣಾದಿಗಳಿಂದ ಉಂಟಾಗುವ ಮನುಃ ಸಂಕೋಚಕ್ಕೆ ಜುಗುಪೈ ಎಂದು ಹೇಸರು. ಇದು ಬಿಂಭತ್ತರಸದ ಸಾಧ್ಯಯಿಭಾವ. ಅಪರ್ವವಾದ ವಸ್ತುವನ್ನು ನೋಡುವುದರಿಂದ ಉಂಟಾಗುವ ಚಿತ್ತ-ಮಿಸ್ತಾರಕ್ಕೆ ವಿಕ್ಷಯನೆಂದು ಹೇಸರು. ಇದು ಅದ್ವಿತೀರಸದ ಸಾಧ್ಯಯಿಭಾವ. ನೈರಾಗ್ಯದಿಗಳಿಂದ ಉಂಟಾಗುವ ನಿರ್ವಿಕಾರಮನೋಭಾವಕ್ಕೆ ನಿರ್ವೇದ ಹೆಂದು ಹೇಸರು. ಇದು ಶಾರ್ತರಸದ ಸಾಧ್ಯಯಿಭಾವ ಕಾವ್ಯಾರ್ಥವನ್ನು ನಿಪುಣ ನಾದ ನೆಟನು ಕುಶಲತೆಯಿಂದ ಅಭಿನಯಿಸುವಾಗ ಸಾಮಾಜಿಕರಿಕೆ ಅಲ್ಪಾಕಿಕ ವಾದ ರಸಾನುಭವವೈ ಉಂಟಾಗುತ್ತದೆ.

ಹೀಗೆ ಕಾವ್ಯ ನಾಟಕಗಳೇರಡೂ ರಸಪ್ರಧಾನವಾಗಿರಬೇಕು. ಅದರಲ್ಲಿಯೂ ನಾಟಕವೈ ನಿಪುಣನಾಡ ಕವಿಯ ಕೌಶಲದಿಂದ ಉಚಿತವಾದ ಸನ್ನಿಹಿತಗಳಿಂದ ರೆಜಿತಿವಾಗಿರಬೇಕು. ಅಂತಹ ನಾಟಕವೈ ಸಹ್ಯದಯಿತ್ವಗೆ ರಸಾನುಭವದ ಪರಾಕಾರವ್ಯಯನ್ನು ಉಂಟು ಮಾಡುತ್ತದೆ ಈ ಆಭಿಪೂರ್ಯದಿಂದಲೇ, ‘ಕಾವ್ಯನಿಷಿಂಧಾಂತ ರಮ್ಯಂ’. ನಾಟಕಾಂತಂ ಸಾಹಿತ್ಯ ಮುಂತಾದ ನೂತನ ಗೈರಿಕ್ಕು ನಿರ್ದಿಷ್ಟಯರಾವು ಹಿರಣ್ಯರೂಪದಿರುತ್ತಾರೆ.

ಪೆರಿಕೆಷ್ಟು ಅ

೧ ಸುವರಾರು ಕ್ರಿ.ಶ. 450ರಲ್ಲಿ ವಿಶಾಲಿದತ್ತನು ಮುದ್ರಾರಾಷ್ಟ್ರ ಎಂಬ ನಾಟಕವನ್ನು ರಚಿಸಿದನು. ಇದರಲ್ಲಿ ಧೀರೋದಾತ್ತನಾದ ಚಾಣಕ್ಯನೇ ನಾಯಕನು. ಪ್ರಖ್ಯಾತ ಇತಿಹಾಸ, ಏರರಸ ಪ್ರಧಾನ. ಸುವರಾರು ಕ್ರಿ.ಶ. 400ರಲ್ಲಿದ್ದ ಕಾಳಿದಾಸನು ರಚಿಸಿದ ಅಭಿಜಾಞಾನಶಾಸುಂತಲ, ಮಾಲವಿ ಕಾಗ್ನಿಮಿತ್ರ ಎಂಬ ಎರಡು ನಾಟಕಗಳೂ ಪ್ರಸಿದ್ಧವಾಗಿವೆ. ಶಾಕುಂತಲದಲ್ಲಿ ಮಿತ್ರ ಇತಿಹಾಸ. ಧೀರೋದಾತ್ತನಾದ ದುಹ್ಯಂತನೇ ನಾಯಕ. ಮುಗ್ಧ ಯಾದ ಶಕುಂತಲೆ ನಾಯಕೆ. ಶೃಂಗಾರರಸ ಪ್ರಧಾನ. ಕಾಳಿದಾಸನ ಮತ್ತೊಂದು ನಾಟಕ ವಿಕ್ರಮೋಽಂತಿರ್ಯಾದಲ್ಲಿ ಪ್ರಖ್ಯಾತ ಇತಿಹಾಸ, ಶೃಂಗಾರರಸ ಪ್ರಧಾನ, ಪ್ರಾಣಿಯಾದ ಉವರ್ವಾಶಿ ನಾಯಕೆ, ಧೀರಲಲಿತನಾದ ಪ್ರಥಾರವನಾಯಕ. ಮಾಲವಿಕಾಗ್ನಿ ಮಿತ್ರದಲ್ಲಿ ಧೀರಲಲಿತನಾದ ಅಗ್ನಿ ಮಿತ್ರನು ನಾಯಕ. . ಮುಗ್ಧ ಯಾದ ಮಾಲವಿಕೆಯು ನಾಯಕೆ. ಪ್ರಖ್ಯಾತ ಇತಿಹಾಸ. ಶೃಂಗಾರ ಪ್ರಧಾನರಸ. ಸುವರಾರು ಕ್ರಿ.ಶ. 700ರಲ್ಲಿದ್ದ ಭವಭೂತಿಯು ಉತ್ತರಾಮ ಜರಿತವೆಂಬ ಕರುಣರಸಪ್ರಧಾನ ನಾಟಕವನ್ನು ಬರೆದಿದ್ದಾನೆ. ಇದರಲ್ಲಿ ಧೀರೋದಾತ್ತನಾದ ರಾಮನೇ ನಾಯಕನು. ಮುಗ್ಧ ಯಾದ ಸಿತಿಯೇ ನಾಯಕೆ. ಪ್ರಖ್ಯಾತ ಇತಿಹಾಸ.

೨ ಭರತನ ನಾಟ್ಯಶಾಸ್ತ್ರದ ಕಾಲದಿಂದ ಇತ್ತೀಚಿನವರೆಗೆ ಬಂದಿರುವ ನಾಟಕಾಂಗಗಳ ವಿಶೇಷಣೆಯನ್ನು ಗಮನಿಸಿದರೆ ಕೆಲವು ವಿವರಗಳಲ್ಲಿ ಹೊರತು ಪ್ರಧಾನವಾದ ವಿಷಯಗಳಲ್ಲಿ ಮತಭೇದಗಳು ಕಂಡುಬರುವುದಿಲ್ಲ. ಇದರಿಂದ ಭರತನು ಕೊಟ್ಟಿ ವಿಶೇಷಣೆಯು ಸುವರಾರು 1500 ವರ್ಷಗಳ ಕಾಲದ ಭಾರತೀಯ ನಾಟಕವಿಮರ್ಶಕರ ಮನಸ್ಸನ್ನು ಮೆಚ್ಚಿಸುವುದ್ದು ಉತ್ತಮವಾದ್ದಾಗಿತ್ತೇಂದು ತಿಳಿಯುತ್ತದೆ. ನಾಟಕಾಂಗಗಳ ಒಳಕೆಯ ಬಗ್ಗೆ ಅನುಂದವರ್ಧನನೇ ಈ ಕೆಳಕಂಡ ಅಭಿಪ್ರಾಯವು ಎಲ್ಲಾ ನಾಟಕವಿಮರ್ಶಕರಿಂದೂ ಒಮ್ಮತ ದಿಂದ ಎತ್ತಿಹೀಡಿಯಲ್ಪಟ್ಟಿದೆ. ಸಂಧಿಸಂಧ್ಯಾಗಫೆಟನಂ ರಸಾಭಿವೃತ್ಯತ್ಯಾ-ಪ್ರೇಕ್ಷೆಯೂ | ನತುಕೆವಲಯಾ ಶಾಸ್ತ್ರಸ್ಥಿತಿಸಂಪಾದನೇಇಚ್ಛಯಾ (ಧ್ವನಾಷ್ಟ-ಲೋಕ.....)

ಇ ನಾಟಕಾಂಗಗಳ ಪ್ರಯೋಜನವನ್ನು ದರ್ಶನಪತ್ರ (1-55) ದಹೆಳಿದೆ. ಇದರ ಜೊತೆಗೆ ರೂಪಕದ ಪರಮಣದೀಶ, ರೂಪಕದ ವಸ ಇವುಗಳ ಬಗ್ಗೆ ದಶಕರೂಪಕದಲ್ಲಿ ಹೇಳಿರುವುದನ್ನು ಗಮನಿಸಿದರೆ ನಾಟಕಾಂಗಾ ಸಿಜವಾದ ಉದ್ದೇಶ ತಿಳಿಯುತ್ತದೆ. ಇವು ಕೇವಲ ನಾಟಕಾಂಗಗಳಲ್ಲ, ರೂಪಾಂಗಗಳು. ನಾಟಕದಲ್ಲಿ 64 ಅಂಗಗಳೂ ಬರುವುದರಿಂದ ಆದು ಪರವೋತ್ತಮೆ ರೂಪಕವೆಂದು ಪ್ರಸಿದ್ಧವಾಗಿದೆ. ‘ಸಂಪೂರ್ಣಲಕ್ಷ್ಯಾಂತಾಜ್ಞ’—(ದರ್ಶನಪ 3-2) ನಾಟಕದಲ್ಲಿ ಎಲ್ಲಾ ಅಂಗಗಳನ್ನು ತರುವ ಸಾಧ್ಯತೆ ಇದೆ ಎಂಬ ಮಾತ್ರನಿಂದ ಇದು ತಿಳಿದುಬರುತ್ತದೆ. ಆದರೆ ಎಲ್ಲಾ ಅಂಗಗಳನ್ನೂ ತರಲೇ ಬೇಕೆಂಬ ನಿಯಮವಿಲ್ಲ. ಕೆಲವು ರೂಪಕಗಳಲ್ಲಿ ಕೆಲವು ಅಂಗಗಳು ನಿಷ್ಕಿಂದಿವಾಗಿವೆ.

ಉ ಪರಂಪರಾಗತವಾದ ಲಕ್ಷ್ಯಾಂಥಗಳನ್ನು ಗಮನಿಸಿದಾಗ ಏಕರೂಪ ಯಿಂದ, ನಿರಂತರವಾಗಿ, ಹೊಂದಾಣಿಕೆಯಿಂದ ನಾಟಕದ ಬೆಳವಣಿಗೆಗೆ ಸೆಂದು ಸಂಧ್ಯೀಂಗಗಳು ಆತ್ಮವಶ್ಯಕವೆಂದು ಕಂಡುಬರುತ್ತದೆ. ಸಂವಿಧಾನವು ನಾಟಕದ ಶರೀರ. ಸಂಧಿಸಂಧ್ಯೀಂಗಗಳು ಅಂಗಪ್ರತ್ಯೀಂಗಗಳು. ರಸವು ಆತ್ಮ. ಎಲ್ಲವೂ ಪರಸ್ಪರಪೂರಕವಾದುವು. ಒಂದನ್ನು ಬಿಟ್ಟು ಮತ್ತೊಂದಿಲ್ಲ.

ಇ ಭಾರತೀಯ ಕಾವ್ಯಮಾನಸಗೆ ಇರುವಂತೆಯೇ ನಾಟಕ ಮಾನಾಂಸಿಗೂ, ಭಾರತೀಯ ಸಂಸ್ಕೃತ, ಸಮಾಜ ಹಾಗೂ ನೇದಾಂತಗಳ ಈನ್ನೆಲೆ ಇರುವುದನ್ನೂ ಗಮನಿಸಬೇಕು.



ನಮ್ಮ ಪ್ರಕಟಿಸಿಗಳು

1	ರೂಪಚಂದ್ರಿಕಾ (ಶಬ್ದರೂಪಾವಳಿ)	1-60
2	ದಶಕುಮಾರಚರಿತಂ (ಕಾವ್ಯಪತ್ರ್ಯ)	1-80
3	ಕುವಾರಸಂಭವ (6ನೇ ಸರ್ಗ ಅನ್ನಯಾಧಾರದಿ ಸಹಿತ) (ಕಾವ್ಯಪತ್ರ್ಯ)	1-30
4	ರಘುವಂತ ಪ್ರಥಮಸರ್ಗ ಪೂರ್ತಿ (ಅನ್ನಯಾಧಾರದಿ ಸಹಿತ)	1-80
5	ಅಮರಕೋಶ (ಪ್ರಥಮಕಾಂಡ ಕನ್ನಡಲಿಪಿ)	0-40
6	ಮುಕುಂದಮಾಲಾ ಸೊತ್ತೆ (ಅನುವಾದ ಸಹಿತ)	0-40
7	ದಶರೂಪಕಂ (ಸಾಹಿತ್ಯ ಪತ್ರಪುಸ್ತಕ)	2-50
8	ಸಂಸ್ಕೃತಪ್ರದೀಪಪ್ರಭಾ (ಅಚ್ಚಿನಲ್ಲಿ ಪ್ರ. 3ನೇ ತರಗತಿಯ ಪತ್ರಪುಸ್ತಕ ಪ್ರಿಯಾ)	0-75
9	ಭಾಷಾಂತರಪಾಠ (ಎನ್. ಆರ್. ಶಮಾರ)	0-75
10	ತರ್ಕಸ್ವಾಂತರಿತಂ (ಅನುವಾದ ಸಹಿತ ಅಚ್ಚಿನಲ್ಲಿ)	
11	ತರ್ಕಶಾಸ್ತ್ರಸಾರ	"
12	ಉತ್ತೋಧನಿಷತ್ತಾಸಾರ	"
13	ತಲಕಾರೋಧನಿಷತ್ತಾಸಾರ	"
14	ಧಾತುರೂಪಚಂದ್ರಿಕಾ	"

ಪ್ರತಿಗಳು ಸಿಗುವ ಸ್ಥಳ

1 ಗ್ರಂಥಕೆರ್ತರು

2 ವೇದಾಂತಭೇವನೆ

ಅಪೂರ್ವಾವಾ ರಸ್ತೆ, 6ನೇ ಮೆಯಿನ್ ರೈಫ್‌ಡೆ
ಚಾಮರಾಜಪೇಟೆ, ಬೆಂಗಳೂರು—18